



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಗುರುವಾರ, ೧೬, ಡಿಸೆಂಬರ್, ೨೦೨೧ (ಮಾರ್ಗಶಿರ, ೨೫, ಶಕವರ್ಷ, ೧೯೪೩) BENGALURU, THURSDAY, 16, DECEMBER, 2021 (MARGASHIRA , 25, SHAKAVARSHA, 1943)	ನಂ. ೯೫೯ No. 959
------------------------	---	--------------------



KARNATAKA LEGISLATIVE ASSEMBLY

FIFTEENTH LEGISLATIVE ASSEMBLY

ELEVENTH SESSION

**THE UNIVERSITY OF VISVESVARAYA COLLEGE OF ENGINEERING BILL, 2021
(LA Bill No. 46 of 2021)**

A Bill to declare and constitute the University of Visvesvaraya College of Engineering (UVCE), Bengaluru, as the University of Visvesvaraya College of Engineering (UVCE), Bengaluru;

Whereas, the University of Visvesvaraya College of Engineering (UVCE), Bengaluru is a premier Engineering institution in India established in the year 1917 by Bharat Ratna, Sir M. Visvesvaraya. It has been a constituent college of Bangalore University from the year 1964. UVCE is offering several undergraduate, postgraduate and doctoral programmes in several branches of engineering. Thousands of students have passed out from this prestigious institution and have occupied key positions in academia, industry, services, research and Government. Government of Karnataka thought it fit to upgrade the institution in the present-day competitive environment to keep pace with the stakeholder expectations and to maintain its top position among engineering colleges in the country. In this respect, the Government had constituted a Committee under the Chairmanship of the Sri S. V. Ranganath, IAS (Rtd.), Vice Chairman, Karnataka State Higher Education Council, Bengaluru. The Committee in its report has recommended for converting UVCE into an autonomous "IIT like" institution on the lines of College of Engineering Pune (CoEP). Hence this Bill to model UVCE on the lines of Indian Institutes of Technology, Indian Institutes of Management and other Institutions of National Importance;

It is expedient to declare and constitute the University Visvesvaraya College of Engineering (UVCE), Bengaluru, as the University of Visvesvaraya College of Engineering (UVCE), Bengaluru to grant autonomy with a view to empower the Institution to attain standards of global excellence in engineering and allied areas of knowledge and to provide for certain matters connected therewith, or incidental thereto;

Be it enacted by Karnataka State Legislature in the seventy-second year of the Republic of India as follows:-

CHAPTER I PRELIMINARY

1. Short title and Commencement.- (1) This Act may be called the University of Visvesvaraya College of Engineering Act, 2021.

(2) It shall come into force on such date as the State Government may, by notification in the Official Gazette, appoint.

2. Definitions.- In this Act, unless the context otherwise requires,-

- (i) "Academic Senate" means the Academic Senate of the University;
- (ii) "Assessment Year" means the year following the year in which the income of a financial year is assessed or taxed;
- (iii) "Authorities" means Authorities of the University;
- (iv) "Board" or "Board of Governors" means the Board of Governors of the University established under the provisions of this Act;
- (v) "Chairperson" means the Chairperson of the Board of Governors of the University;
- (vi) "Deans" means the Deans of Faculties or Schools of the University;
- (vii) "Director" means the Director of the University;
- (viii) "Financial Year" means a period of 12 consecutive months commencing on 1st day of April of every year;
- (ix) "Ordinance" "Statutes" "Regulations" and "Rules" means respectively the Ordinances, Statutes, Regulations and Rules of the University made under this Act;
- (x) "Person having a substantial interest in a concern" shall have the same meaning as assigned to this expression in explanation 3 below sub section (9) of section 13 of the Income Tax Act;
- (xi) "Previous University" means the University from which new University is carved out and established;
- (xii) "Previous Year" means the financial or Academic year immediately preceding assessment or Academic year;
- (xiii) "Registrar" means the Registrar of the University appointed under section 26 of this Act;
- (xiv) "State Government" means Government of Karnataka.
- (xv) "Teachers" means Professors including Honorary/Emeritus/Adjunct Professors, Associate Professors, Assistant Professors and other academic staff imparting instructions at the University;
- (xvi) "UGC" means the University Grants Commission established by the Central Government as per the University Grants Commission Act, 1956 (Central Act No.3 of 1956);
- (xvii) "University" or "UVCE" means the University of Visvesvaraya College of Engineering, Bengaluru established under section 3 of this Act;

CHAPTER – II

THE UNIVERSITY

3. Establishment and Incorporation of the University.– (1) There shall be established in the State of Karnataka the University of Visvesvaraya College of Engineering, Bengaluru, a non-affiliating university for the furtherance of the objects of the University set out in section 4. The objects of the University are such as to make it an Institution of State Eminence.

(2) The University shall be a body corporate by the name aforesaid, having perpetual succession and a common seal with powers, subject to the provisions of this Act, to acquire and hold property, to contract, and to do such other things necessary for the purpose of this Act and shall, by the said name, sue and be sued.

(3) All suits and other legal proceedings instituted by or against the existing of the University Visvesvaraya College of Engineering, Bengaluru immediately before the commencement of this Act, shall be continued by or against the University, as the case may be. The pleadings for such suits and legal proceedings shall be signed and verified by the Registrar and all the processes in such suits and proceedings shall be issued to, and served on, the Registrar.

(4) The headquarters of the University shall be at Bengaluru.

(5) On and from the date of commencement of this Act,–

- (i) any reference to the University (UVCE) in any contract or other instrument in respect of properties of the University of Visvesvaraya College of Engineering, Bengaluru shall be deemed as a reference to the University (UVCE);
- (ii) all properties, movable and immovable, including the two campuses of the University situated at K.R. Circle, Dr. Ambedkar Veedhi, Bengaluru-560001 and Jnana Bharathi Campus, Bangalore University, Bengaluru belonging to or has been earmarked to the existing University Visvesvaraya College of Engineering, Bengaluru shall vest in the University (UVCE).
- (iii) all rights, debts and other liabilities of the University Visvesvaraya College of Engineering, Bengaluru shall be transferred to, and be the rights and liabilities of the University (UVCE); and
- (iv) all officers and employees employed in the University Visvesvaraya College of Engineering, Bengaluru immediately before the date of commencement of this Act shall, subject to the provisions of this Act, hold their office or service in the University with the same tenure at the same remuneration and upon the same terms and conditions and with the same rights and privileges as to pension, leave, gratuity, provident fund and other matters as they would have held had this Act not been enacted and shall continue to do so unless and until their employment is terminated or until such tenure, remuneration and the terms and conditions are duly altered by the Regulations, or be given an option to transfer their services and shall exercise such power and perform such duties as are conferred upon them by or under this Act;

(6) The establishment of the University shall be a non-profit making institution and the University shall not transfer directly or indirectly the whole or any part of the income or any movable or immovable property of the University to any person or to give any person any right to assume power directly or indirectly over the whole or any part of the income or any movable or immovable property of the University.

4. Objects of the University.- The objects of the University shall be to advance and disseminate learning, knowledge and conduct education and training (including tertiary and continuous education) in such branches of learning as it may deem fit, using all forms including face-to-face and online or digital format, at all levels (undergraduate, postgraduate and doctoral levels), and to develop in the students and research scholars a sense of responsibility to serve the society at large in the field of higher education, to conduct research, including consultancy, and outreach activities. Without prejudice to the generality of the foregoing, the objects of the University shall include the following, namely:-

- (i) To impart high quality education in all areas of engineering and technology, allied arts and sciences (physical, social and biological sciences), inter-disciplinary studies as well as emerging areas of core interest to the University as and when they evolve;
- (ii) To carry out research, publications, consultancy and advisory activities to advance new knowledge and innovation and to provide global leadership in all areas of engineering and technology, allied arts and sciences (mathematical, biological, physical and social sciences), as well as emerging areas of core interest to the University as and when they evolve;
- (iii) To attract best talent in terms of students and faculty, nationally and internationally;
- (iv) To establish close linkages with industry;
- (v) To develop collaborative programmes with industry and other educational institutions, nationally and internationally;
- (vi) To emphasize on online or digital education;
- (vii) To establish campuses and centres for engineering, science and technology and allied areas of studies;
- (viii) To develop educational programmes and faculties that advance the cause of education, teaching and learning, across disciplines;
- (ix) To devise newer forms of student, faculty, partner engagement, and explore newer areas of knowledge as and when necessary; and
- (x) To support and develop programmes promoting social and gender equity.

5. Powers and Functions of the University.- Subject to the provisions of this Act, the University shall exercise the following powers and perform the following functions, namely:-

- (i) To carry out the administration and management of the University;
- (ii) To specify and conduct courses of study, training and research in such branches of engineering and technology, sciences and arts, as the University may think fit, including through distance learning and digital learning platforms, and for the advancement of learning and dissemination of knowledge in such branches;
- (iii) To evolve innovative engineering, science and technology education pedagogy aligned to dynamic global practices;

-
- (iv) To establish the criteria for admission of candidates for various courses of study in conformity with the laws in force;
 - (v) To conduct examinations and establish processes for evaluation and performance assessment through fair and transparent systems and other academic distinctions or titles;
 - (vi) To grant degrees, diplomas and other academic distinctions and titles;
 - (vii) To institute and award fellowships, scholarships, prizes and medals, and to confer honorary degrees and other distinctions;
 - (viii) To lower the cost of education and to enhance the reach of the education by use of information and communication technology and other innovative methods;
 - (ix) To establish and maintain such infrastructure as may be necessary, such as halls, hostels etc;
 - (x) To determine, in consultation with the State Government, specify and receive payment of fees and other charges as the University may deem fit, from students and any other person, institution or body corporate for instruction and other services, including training, consultancy and advisory services, provided by the University;
 - (xi) To acquire, hold and deal with the property belonging to or vested in the University, with the approval of the Board, and in case of immovable property, under prior intimation to the State Government, for advancing the objects of the University subject to the condition that such property is not obtained wholly or partly from the State Government or the Central Government:

Provided that, where the land for the University has been provided free of cost by the State Government, such land may be disposed of only with the prior approval of the State Government.

- (xii) To supervise and control the residence and regulate the discipline of students of the University and to make arrangements for promoting their health, general welfare and cultural and corporate life;
- (xiii) To institute academic, administrative, technical, ministerial and other posts and to make appointments thereto;
- (xiv) To frame Ordinances, Statutes and Regulations and to alter, modify or rescind the same;
- (xv) To receive grants, gifts, contributions or benefactions from the Governments and to raise and receive bequests, donations and transfers of movable or immovable properties from testators, donors or transferors, as the case may be, and to have custody of all such funds and to meet the expenses, including capital expenditure and expenses incurred in the exercise of its powers and discharge of its functions:

Provided that, no bequest donation or transfer of any property shall be accepted by the University which in the opinion of the Board of Governors involves conditions or obligations opposed to the spirit and objects of this Act.

- (xvi) To co-operate with educational or other institutions and industry in any part of the world having objects wholly or partly similar to those of the University by exchange of teachers and scholars and generally in such manner as may be conducive to their common objects;

- (xvii) To borrow monies from banks and financial institutions;
- (xviii) To create partnership, affiliation and other classes of professional or honorary or technical membership or office as the University may consider necessary;
- (xix) To appoint committees to carry out functions of the University; and
- (xx) To do all such things, functions and activities as may be necessary, incidental or conducive to the attainment of all or any of the objects of the University.

6. University open to all classes of persons.- (1) The University shall be open to all persons of either sex and of whatever race, creed, caste or class and it shall not be lawful for the University to impose on any person any test whatsoever of religious belief or profession in order to entitle him to be admitted thereto as a teacher or a student or to hold any office therein or to graduate thereat or to enjoy or exercise any privilege thereof.

(2) Seventy five per cent of the seats shall be filled through the Common Entrance Test conducted by the State Government and twenty five per cent of the seats shall be filled based on the Joint Entrance Examination conducted at the national level.

(3) Subject to the provisions of sub-section (1), the University shall, in accordance with any special or general orders of the State Government, reserve seats for purpose of admission as students in the University for such classes of persons as set out in such special or general orders, including,-

- (i) the Scheduled Castes and the Scheduled Tribes;
- (ii) other Backward Classes and other socially, educationally or economically backward classes;
- (iii) nominees of the Central or State Government;
- (iv) defence personnel and ex-servicemen and their children;
- (v) physically handicapped as defined in the Persons with Disabilities (Equal Opportunities, Protection of Rights and full Participation) Act, 1995 (Central Act No.1 of 1996);
- (vi) women and transgender; and
- (vii) Sports persons.

(4) The University may, subject to the orders of the State Government from time to time, grant exemption from payment of fees or boarding, lodging or any other charges or provide special scholarships to students belonging to classes listed in sub-section (3).

7. Teaching and Research in the University.- (1) Subject to the control of the Academic Senate, all recognized teaching in connection with the university courses shall be conducted by the teachers of the University in accordance with the syllabus prescribed by Regulations and shall include lecturing, laboratory work and other teaching methodology.

(2) All such teaching shall be organized by such authorities as may be prescribed by the Ordinances and the Regulations.

(3) The programmes, courses and curricula shall be as may be prescribed by the Ordinances and the Regulations.

CHAPTER – III

AUTHORITIES OF THE UNIVERSITY

8. Authorities of the University.- The following shall be the authorities of the University, namely:-

- (i) Board of Governors;
- (ii) Academic Senate;
- (iii) Finance Committee;
- (iv) Faculties or Schools of Studies;
- (v) Departments or Boards of Studies; and
- (vi) Such other authorities that may be constituted from time to time by the Regulations.

9. Board of Governors.- (1) The Board of Governors shall be the principal executive body of the University.

(2) The Board of Governors shall consist of the following members, namely:-

- (i) A Chairperson from amongst the eminent persons distinguished in the field of science, engineering, technology, management or industry or other related field;
- (ii) The Director of the University;
- (iii) The Secretary or Principal Secretary or Additional Chief Secretary, Department of Higher Education, Government of Karnataka, in his ex-officio capacity;
- (iv) Four eminent persons, of whom at least one shall be a person belonging to SC or ST and one shall be a person belonging to OBC or Minorities, who have distinguished themselves in the field of engineering, science, technology, industry, management, nominated by the Board of Governors;
- (v) Two eminent persons from among the alumni of the UVCE, who have distinguished themselves in the fields of engineering, science, technology or industry or management or such other fields nominated by the Board of Governors;
- (vi) One eminent person from academia from another premier educational institution, who has distinguished himself in the field of engineering, science or technology, nominated by the Board of Governors;
- (vii) One Dean and one faculty to be nominated by the Board in the manner to be specified by the Regulations; and
- (viii) One member of the Academic Senate who is a Professor at the University in his ex-officio capacity, to be nominated by the Director:

Provided that, from amongst the members to be nominated under clauses (iv), (v), (vi), (vii) and (viii), three shall be women;

The Registrar of the University shall be the Secretary of the Board of Governors.

(3) The Chairperson and members of the first Board of Governors shall be nominated by the Visitor, on the recommendation of the State Government.

(4) Except as provided in sub-section (3) above, the members of the Board of Governors shall, to the extent not prescribed in sub-section (2) be nominated by the Board of Governors in the manner prescribed by the Regulations.

(5) The Chairperson shall have the power to invite relevant experts, not being members of the Board of Governors, to attend meetings of the Board of Governors and assist the Board of Governors with specific issues of their expertise, but such invitees shall not be entitled to vote at the meeting.

(6) The respective nominating authorities may nominate a person to fill up any temporary vacancy of members in Clauses (iii) to (viii) of sub-section (2).

(7) The Chairperson shall ordinarily preside at the meetings of the Board of Governors. In case the Chairperson of the Board of Governors is unable to attend, the Director may be nominated by the Chairperson to chair the meeting of the Board.

(8) The Board of Governors shall hold at least four meetings during every year. The duration between two consecutive meetings shall not exceed three months.

(9) The Visitor himself or in consultation with the State Government may, by Order, direct the University to hold the meetings of the Board of Governors to discuss such terms of reference as may be specified and the Chairperson of the Board shall comply with such directions.

10. Powers and Functions of Board of Governors.-(1) Subject to the provisions of this Act, the Board shall be responsible for the general superintendence, direction and control of the affairs of the University and shall have the power to frame or amend or modify or rescind the regulations governing the affairs of the University to achieve the objects of the University specified in section 4.

(2) It shall exercise all powers of the University not otherwise provided for in this Act, the rules made hereunder, the Regulations or Ordinances and have the power to delegate such powers to the Executive Committee of the Board of Governors for more efficient management of the University.

(3) Without prejudice to the provisions of sub-section (1), the Board of Governors shall also have the following powers and functions, namely:-

- (i) To take decisions on questions of policy relating to the administration and working of the University, and review the achievement of policy objectives;
- (ii) To enter into, vary and cancel contracts on behalf of the University;
- (iii) To consider and approve the annual budget estimates for the next financial year, the annual accounts and the annual reports of the University;
- (iv) To examine and approve the development plans for the University and to identify the sources of finance to implement such plans as are considered necessary;
- (v) To advise the Visitor, if so required, in respect of any function to be performed by him under this Act;
- (vi) To establish faculties or schools of studies, departments and centres, and initiate programmes and courses of study at the University;
- (vii) To frame, amend, or rescind the Regulations governing the affairs of the University, the fees to be charged for courses or programmes of study and examinations in the university, manner of establishment of departments,

institution of scholarships, fellowships, exhibitions, medals and prizes, the qualifications for appointment to various posts, pension, insurance and provident fund for the benefit of employees etc.;

- (viii) To create academic, administrative, technical and other posts and appoint persons to such posts in the University and define the duties and conditions of service for such posts and set salary scales for academic and non-academic staff as per Government norms;
- (ix) To invest moneys and funds of the University and raise funds for the University;
- (x) To delegate certain of its functions to the Executive Committee, the Director, the Registrar or to any other authority or officers of the University;
- (xi) To grant degrees, diplomas and other academic distinctions or titles and to institute and award fellowships, scholarships, prizes and medals;
- (xii) to confer honorary degrees in such manner as may be specified by the Regulations;
- (xiii) To grant honorary awards and other distinctions; and
- (xiv) To exercise such other powers and perform such other duties as may be conferred or imposed upon it by this Act or the rules made hereunder or the Regulations or Ordinances.

(4) Subject to the provisions of this Act, the Board may, by Regulations, delegate such powers and functions of the Board to the Director as it may deem fit.

(5) The Board shall conduct an annual review of the performance of the Director, in the context of the achievements of objects of the University:

Provided that, such review shall include performance reviews of faculty members of the University on such parameters, periodicity and terms of reference as may be determined by the Board.

(6) The Board shall, through an independent agency or group of experts, within a period of three years from the date of incorporation of the University, and thereafter at least once in every three years, evaluate and review the performance of the University, including its faculty, on the parameters of long-term strategy and rolling plans of the University and such other parameters as the Board may decide and the report of such review shall be placed in the public domain.

(7) The qualifications, experience and the manner of selection of the independent agency or group of experts, referred to in sub-section (6), shall be such as may be specified by Regulations.

(8) The report of the evaluation and review under sub-section (6) shall be submitted by the Board to the State Government along with an action taken report thereon.

(9) Where in the opinion of the Chairperson or the Director the situation is so emergent that an immediate decision needs to be taken in the interest of the University, the Chairperson, in consultation with the Director, may issue such orders as may be necessary, recording the grounds for his opinion:

Provided that, such orders shall be submitted for ratification by the Board in the next meeting.

(10) The Board may constitute such committees and other authorities of the University and specify the duties and functions of each such committees and authorities by Regulations.

11. Term of office and vacancies.- (1) Save as otherwise provided in this section, the term of office of the Chairperson is four years and other non-official members of the Board of Governors shall be three years from the date of their nomination or election:

Provided that, the Chairperson, or any other member of the Board of Governors, other than an ex-officio member, may be appointed or nominated for a second term of two years.

Provided further that, the term of office of the non-official members other than the Chairperson, of the first Board of Governors shall be prescribed by the Visitor, on the recommendation of the State Government.

(2) The term of office of an ex officio-member shall continue so long as he holds the office by virtue of which he is a member.

(3) The term of office of a member nominated or elected to fill a casual vacancy shall continue for the remainder of the term of the member in whose place he has been nominated or elected.

(4) Notwithstanding anything contained in this section, an outgoing member shall continue in office until another person is nominated as a member in his place.

(5) The members of the Board of Governors shall be entitled to such allowances as may be provided for in the Regulations but no member other than the persons referred to in clauses (iii) to (vi) of sub-section (2) of section 9 shall be entitled to any allowance by reason of this sub-section.

(6) A member of the Board of Governors shall cease to be a member if he,-

- (i) tenders resignation and such resignation is accepted; or
- (ii) is of unsound mind and stands so declared by a competent court of law; or
- (iii) becomes un-discharged insolvent; or
- (iv) has been convicted of an offence involving moral turpitude.

Any such cessation shall constitute a casual vacancy.

(7) Any member of the Board of Governors may by writing addressed to the Chairperson, resign from his office and such resignation shall take effect on the date it is accepted by the Chairperson, which shall be not later than two weeks from the date of the intimation of resignation written by such member to the Chairperson.

(8) Any member of the Board of Governors may be removed by the Board by a majority vote after an enquiry constituted by it, in accordance with the Regulations, in which such member has been informed of the charges against him and given a reasonable opportunity of being heard in respect of those charges.

(9) The Visitor shall have the power to remove the Chairman or any of the members of the Board of Governors except the ex-officio member, by an order passed on the ground of wilful omission or refusal to carry out the provisions of this Act or for abuse of the powers vested under this Act, and on the advice tendered by the State Government on consideration of the report of an inquiry ordered by it.

(10) For the purpose of holding an inquiry under this section the State Government shall appoint a person who is or has been a Judge of the High Court or the Supreme Court. The inquiry authority shall hold the inquiry after giving an opportunity to make representation by the concerned and shall submit a report to the State Government on the action to be taken including penalty, if any, to be imposed, and the State Government shall on consideration of the report advise the Visitor. The Visitor shall act in accordance with such advice, as far as may be, within three months.

12. Executive Committee.- (1) The Executive Committee shall consist of the following members, namely:-

- (i) The Director shall be the Chairperson;
- (ii) Three Other members of the Board of Governors (one Dean, one Professor and one nominated member), nominated from among themselves by rotation for a period of one year; and
- (iii) The Registrar – Member Secretary;

(2) The Executive Committee shall meet atleast six times in a year. All meetings of the Executive Committee shall be chaired by the Director. In the absence of the Director, the meeting shall be chaired by the Dean of the Faculty or School, who is a member of the Executive Committee.

(3) The Executive Committee shall have the following powers and perform the following functions, namely:-

- (i) It shall be competent to take decisions on behalf of the Board of Governors with respect to the matters as prescribed in the Regulations, subject to the ratification of the Board of Governors in the immediate next meeting of the Board of Governors;
- (ii) It shall carry out all decisions taken by the Board of Governors and incur such expenses as are necessary to fulfil the objectives set out in this Act;
- (iii) It shall present before the Board of Governors the annual academic and financial audit reports of the University for its approval; and
- (iv) It shall have such other powers, functions and duties as may be prescribed by the Regulations.

13. Academic Senate.- (1) The Academic Senate shall be the principal academic body of the University.

(2) It shall consist of the following members, namely:-

- (i) The Director of the University, who shall be the Chairperson of the Academic Senate;
- (ii) Five eminent educationists such as former principals and professors, nominated by the State Government for a term of two years from a panel of eminent academicians of whom one shall belong to Scheduled Caste or Scheduled Tribe, one to other Backward Classes or religious minority. Of the five members, two shall be women;

-
- (iii) Two eminent persons belonging to research and development, commerce and industries, banking and finance, management or public administration nominated from a panel of names by the Board of Governors for a term of two years;
 - (iv) Two eminent academicians from other institutes or universities nominated by the Director for a period of two years;
 - (v) Deans in charge of academics, research, student affairs and such other functions of the University;
 - (vi) All the Deans of Faculties or Schools;
 - (vii) All the Chairs or Heads of Departments or Sections and Coordinators of Centres;
 - (viii) Three professors of the University by rotation on seniority nominated by the Director for a period of two years;
 - (ix) Three younger enterprising faculty (from among Assistant and Associate Professors) nominated by the Director for a period of two years as specified in the Regulations;
 - (x) The Controller of Examinations of the University; and
 - (xi) The Registrar, who shall be the Member Secretary.

(3) The term of office of the nominated non-official members shall be two years from the date of their nomination and of the official members shall also be two years or as long as they hold the office by virtue of which he is a member.

(4) The Academic Senate shall normally meet four times during an academic year, so that the period between two consecutive meetings shall not exceed twelve weeks.

(5) There shall be a Standing Committee to decide any emergent issues on behalf of the Academic Senate. It shall consist of the Director, Deans of the Faculties or Schools who are members of the Academic Senate and the Registrar:

Provided that, the minutes of such meetings of the Standing Committee, including the decisions taken, are put up at the next immediate meeting of the Academic Senate for ratification.

(6) The Director may convene special meetings of the Academic Senate, in case of urgency.

(7) The Regulations may provide for procedure for holding the meetings of the Academic Senate and the Standing Committee.

(8) The Visitor or the State Government may, by order, direct the University to hold the meetings of the Academic Senate to discuss such terms of reference as may be specified and the Director shall comply with such directions.

14. Powers and Functions of the Academic Senate.- (1) The Academic Senate being the academic body of the University, shall exercise such other powers and perform such other functions as may be conferred upon it, by this Act or the Regulations or by the Board. It shall be responsible for the maintenance of the standards of instruction, education and examinations in the University.

(2) Without prejudice to the generality of the foregoing and subject to such conditions as may be specified by or under the provisions of this Act, the Academic Senate shall exercise the following powers, namely:-

- (i) To approve new programmes and changes or modifications to the existing programmes;
- (ii) To specify the criteria and process for admission to courses or programmes of study offered by the University;
- (iii) To design and develop the curriculum content of the academic programmes and courses of study and undertake modifications therein;
- (iv) To specify the academic calendar, guidelines for conduct of examination;
- (v) To recommend grant of degrees, diplomas and other academic distinctions or titles;
- (vi) To make proposals for issue of Ordinances relating to academic matters;
- (vii) To make proposals for Regulations regarding the courses of study, the scheme of examinations and conditions on which the students shall be admitted to the examinations, degrees, diplomas, certificates or other academic distinctions and for declaration of the results of the University examinations;
- (viii) To formulate schemes for promoting research within the University or for promoting other specialized studies;
- (ix) To make proposals for allocating subjects to the Faculties or Schools and to assign its own members to the Faculties or Schools;
- (x) To determine the criteria for grant of exemptions relating to the admission of students to examinations;
- (xi) To make proposals for the institution of posts of Professorships, Associate Professorships, Assistant Professorships and other posts of teachers required by the University and for prescribing the duties of such posts;
- (xii) To make proposals for the institution and award of fellowships, travelling fellowships, scholarships, studentships, teaching or research assistantships or exhibitions;
- (xiii) To make Regulations prescribing equivalence of examinations;
- (xiv) To make Regulations for granting exemptions from approved courses of study in the University to qualify for degrees, diplomas and other academic distinctions;
- (xv) To provide for instruction, teaching and training in such branches of learning and courses of study as may be appropriate for research and for the advancement and dissemination of learning;
- (xvi) To consider the annual financial estimates;
- (xvii) To amend or repeal any Regulations;
- (xviii) To nominate members to various authorities of the University as required;
- (xix) To establish and maintain departments of research and specialized studies;
- (xx) Generally, to advise the University in all academic matters; and
- (xxi) To exercise such other powers and to perform such other duties as may be conferred or imposed on it by this Act or the Regulations, Ordinances or Statutes made there under;

15. Finance Committee.- (1) There shall be a Finance Committee consisting of the following members, namely:-

- (i) The Director- Chairperson;
- (ii) One expert in University finance or accounting service nominated by the Board of Governors;
- (iii) One member each of the Board of Governors and the Academic Senate;
- (iv) The Registrar; and
- (v) The Finance Officer - Member Secretary.

(2) The Finance Committee shall meet at least once in three months.

(3) The Finance Committee shall perform the following functions, namely: -

- (i) To scrutinize the annual budget estimates and the annual accounts of the University, review the yearly audit reports and make recommendations thereon;
- (ii) To scrutinize all proposals of the University involving expenditure in excess of budgetary provision or for which no provision is made in the budget, including creation, upgradation and abolition of posts in the University and make recommendations thereon;
- (iii) To plan practical and implementable strategies for mobilizing funds for the University and also make proper plans for investment of excess funds at the disposal of the University and make recommendations thereon; and
- (iv) Such other functions as may be prescribed by the Regulations:

Provided that, the above recommendations are placed at the meetings of the Board of Governors for its consideration.

(4) Notwithstanding anything contained in item (i) of sub-section (2), the Director may, in case of urgency and for reasons to be recorded in writing, incur without the approval of the Finance Committee, any expenditure up to a limit as specified in the Regulations in any one case for which no provision is made in the budget or which is in excess of the provisions made in the budget:

Provided that, such expenditure shall be placed before the Finance Committee for ratification at its immediately subsequent quarterly meeting.

Provided further that, if the incurring of expenditure by the Director is not satisfactory, the Finance Committee may refer it to the Board of Governors, whose decision in the matter shall be final.

16. Faculties or Schools of Studies.- (1) The University shall have the Faculties or Schools of Architecture, Engineering, Science and Technology, Management and such other disciplines as may be prescribed by the Regulations from time to time.

(2) Each Faculty or School shall consist of such number of Departments of Studies as may be assigned to it by the Regulations.

(3) Each Faculty or School of Studies shall consist of the following members, namely:-

- (i) The Dean of the Faculty or School of Studies shall be the Chairperson;

-
- (ii) The Controller of Examinations;
 - (iii) The Chairpersons of the Departments of Studies in the Faculty or School;
 - (iv) All the Professors and in the absence of Professors, Associate Professors in the Faculty from each Department in the Faculty;
 - (v) One Associate Professor and one Assistant Professor in each Department of Studies nominated by the Director by rotation in the order of seniority for a term of two years;
 - (vi) Two experts from other universities in the State nominated by the Director for a term of two years; and
 - (vii) In addition to members as specified above, each Faculty or School shall have three experts in the subjects and or allied subjects or industries nominated by the Director from the panel of at least five names suggested by the Dean of the Faculty concerned. The tenure of their office shall be two years.

Note: While making these nominations, eminent persons not only from the concerned subjects but also allied subjects may be considered.

(4) The Faculties or Schools shall meet ordinarily once in a year or at such times as are fixed by the Director or on the requisition of the Dean with the prior permission of the Director or on the written requisition of five members entitled to be present at the Faculty. The Dean shall preside over the meeting of the Faculty or School. In the absence of the Dean, the senior-most Professor present in the meeting shall preside over the meeting.

(5) The Director may convene joint meetings of two or more Faculties or Schools for the purpose of considering any matter common to them and shall preside over such meeting and in his absence, the senior most Dean shall preside over the meeting.

(6) The quorum for a meeting of a Faculty or School shall be one-third of the number of members entitled to be present at the meeting.

(7) The Faculties or Schools shall have the following powers, namely:-

- (i) To consider and report on any matter referred to it by any authorities of the University;
- (ii) To refer any matter to a Board of Studies comprised within the Faculty or School for consideration and report;
- (iii) To consider and report on any recommendation referred to it by a Board of Studies before it is referred to the Academic Senate; and
- (iv) To make suggestions or recommendations to the Academic Senate regarding the organization of teaching, training, research and examinations in the subjects comprised in the Faculty.

17. Departments of Studies.- (1) The Department of Studies in each Faculty or School shall consist of the following members, namely:-

-
- (i) All the Teachers of the Department of Studies;
 - (ii) Honorary Professors, if any, attached to the Department;
 - (iii) Persons appointed to conduct Research in the Department; and
 - (iv) Such other persons who are members of the Departments as may be prescribed in the Regulations.
- (2) Any Department of Studies may be established or abolished by the Regulations.
- (3) Each Department of Studies shall have a Chairperson who shall also be the Chairperson of the Departmental Council. The Chairperson of the Departmental Council shall also be the Chairperson of the Board of Studies in that subject.
- (4) Each Department of Studies shall have a Departmental Council. consisting of,-
- (i) all the Professors and Associate Professors of the department; and
 - (ii) two of the senior most Assistant Professors in the Department.
- (5) The Chairpersons of the Departments and the Boards of Studies shall be appointed by the Board of Governors for a term of two years, or for such other term as the Board of Governors may determine from time to time.
- (6) The Chairperson of the Department of Studies shall be in-charge of the administration of the Department. The powers, duties and functions of the Departmental Council and of the Chairperson shall be as prescribed by the Regulations.

18. Boards of Studies.- (1) There shall be a Board of Studies for every subject or group of subjects as may be prescribed by the Ordinances:

Provided that, the Board of Governors may constitute a separate Board of Studies for Undergraduate Studies and for Postgraduate studies.

(2) Without prejudice to the provisions of sub-section (1), the constitution, functions and powers of the Board of Studies shall be as prescribed by the Regulations.

19. Other Authorities.- The constitution, powers and duties of authorities other than those specified in this Act, shall be such as may be specified in the Regulations.

CHAPTER – IV

OFFICERS OF THE UNIVERSITY

20. Officers of the University.- The following shall be the officers of the University, namely:-

- (i) Visitor;
- (ii) Pro-Visitor;
- (iii) Chairperson of the Board of Governors;
- (iv) Director;
- (v) Deans;
- (vi) Registrar;

- (vii) Controller of Examinations;
- (viii) Finance Officer; and
- (ix) Such other officers as may be declared by the Regulations to be the Officers of the University or the Visitor may, on the recommendation of the State Government from time to time, designate.

21. Visitor.- (1) The Governor of Karnataka shall be the Visitor of the University. He shall, by virtue of his office, be the head of the University and shall when present, preside over any convocation of the University, to confer degrees, diplomas or other academic distinctions upon persons entitled to receive them.

(2) The Visitor shall nominate the Chairperson and other members of the first Board of Governors of the University, on the recommendation of the State Government.

(3) The Visitor may, on his own motion or on application, call for and examine the record of any officer or authority of the University in respect of any proceedings to satisfy himself as to the regularity of such proceedings or the correctness, legality or propriety of any decision taken or order passed therein; and if, in any case it appears to the Visitor that any such decision or orders shall be modified, annulled, revised or remitted for reconsideration, he may recommend a course of action to the Board.

22. Pro-Visitor.- (1) The Minister in-charge of Higher Education in Karnataka shall by virtue of Office held by him, be the Pro-Visitor of the University.

(2) The Pro-Visitor shall, in the absence of the Visitor, preside at any Convocation of the University.

23. Chairperson of the Board of Governors.- (1) The Chairperson shall not be a whole time Officer of the University.

(2) The Chairperson shall be an eminent person distinguished in the field of engineering, science, technology, management, industry or other related field.

(3) The Chairperson shall be appointed by the Visitor from a panel of three persons recommended by the Board of Governors from amongst persons of eminence as stated in sub-section (2):

Provided that, if the Visitor does not approve any of the persons so recommended, he may call for fresh recommendations from the Board of Governors.

(4) The Chairperson shall preside at the Convocations of the University, in the absence of both the Visitor and the Pro-Visitor.

(5) The Chairperson shall exercise such other powers and perform such other duties as may be assigned to him by this Act, the rules made hereunder, the Regulations or Ordinances.

(6) It shall be the duty of the Chairperson to ensure that the decisions taken by the Board of Governors are implemented.

(7) The Chairperson shall hold office for a term of four years:

Provided that, notwithstanding the expiry of his term of office, the Chairperson shall continue to hold office until his successor assumes office.

(8) The Chairperson may, by notice in writing under his hand addressed to the Board, resign from his office.

24. Director.- (1) The Director shall be the Chief Executive Officer of the University and shall provide leadership to the University and be responsible for implementation of the decisions of the Board of Governors.

(2) He shall be a person of the highest level of competence, integrity, morals and institutional commitment. Besides, the Director shall be an eminent academician with specialization in engineering, science, technology, management, or other related subjects with at least ten years as Professor as per All India Council for Technical Education or University Grants Commission or Central Regulations or norms or in an equivalent position at a reputed research and development or administrative organization.

(3) The Director shall be appointed by the Visitor on such terms and conditions of service as may be prescribed in the Regulations.

(4) The Director shall be appointed out of the panel of names recommended by a Search-cum-Selection Committee constituted by the Board of Governors in the following manner,-

(i) The Board of Governors shall constitute a Search-cum-Selection Committee for the appointment of Director at least three months before the expiry of the term of Office of the incumbent Director;

(ii) The Search-cum-Selection Committee shall consist of three members, each one being an eminent academician, educationist or administrator, who is or has been the Head of a reputed University or Institute of National Importance or an Industrialist of repute. One of these members shall be nominated by the Visitor on the recommendation of the State Government and two by the Board of Governors. The Board of Governors shall appoint one of these members as the chairperson of the Search-cum-Selection Committee:

Provided that, the quorum for the meeting shall be the full Committee.

Provided further that, such of the members nominated, who do not respond positively within one month of being communicated of their appointment, shall be automatically replaced by other nominations.

(iii) No person presently connected with the affairs of the State Government or the University shall be nominated as a member of the Search-cum-Selection Committee;

(iv) The Registrar of the University shall be the Convener of the Search-cum-Selection Committee. The Convener shall assist the Committee in its assignment and also place before it, an available database of all the eligible candidates after inviting applications for the position of Director and receiving nominations from eminent persons. The panel of names recommended shall be arranged in the alphabetical order:

Provided that, if the Board of Governors is not satisfied with the panel of names recommended by the Search-cum-Selection Committee, it may ask the Search-cum-Selection Committee to make fresh recommendations.

(v) The Board of Governor shall submit to the State Government a panel of three persons in the alphabetical order. The State Government shall forward the panel to the visitor who shall keeping in view merit, equity and social justice and with the concurrence of the State Government, appoint one person from the panel as the Director:

Provided that, the visitor may with the concurrence of the State Government call for a second panel if he considers it necessary and the Board of Governors shall submit a second panel which shall be final.

Provided further that, the first Director of the University established under this Act shall be appointed by the State Government subject to such terms and conditions as may be specified by it.

(5) No person shall be appointed to hold the office of the Director if he has attained the age of seventy years.

(6) The Director shall, subject to the provisions of sub-section (5) hold the office for a term of four years. He shall be eligible for re-appointment for a second term of two years.

(7) The Director may by notice in writing under his hand addressed to the Board of Governors through the Chairperson, resign his office at any time.

(8) The Board of Governors may remove from office the Director, who,-

- (a) has been adjudged as an insolvent; or
- (b) has been convicted of an offence which, in the opinion of the Board, involves moral turpitude; or
- (c) has become physically or mentally incapable of acting as a Director; or
- (d) has acquired such financial or other interest as is likely to affect prejudicially his functions as a Director; or
- (e) has so abused his position or so conducted himself as to render his continuance in office prejudicial to the public interest:

Provided that, the Director shall not be removed from office except by an order made by the Board of Governors, after an enquiry instituted by it, in accordance with the Regulations, which the Director has been informed of the charges against him and given a reasonable opportunity of being heard in respect of those charges.

(9) During the temporary absence of the Director by reason of leave or vacancy remaining unfilled, the Board of Governors may designate the senior-most Professor in the University as the Director in charge until a regular Director is appointed:

Provided that if the senior-most Professor is not willing to hold the post of Director in charge, then the next senior-most willing Professor may be designated as Director in charge.

(10) The emoluments and other conditions of service of the Director shall be as determined by the Regulations.

(11) The Board of Governors may initiate an inquiry as deemed proper against the Director who has not been functioning in accordance with the provisions and the objectives of the Act.

(12) The Board may, based on the findings of such an inquiry remove the Director or take any other action it deems fit.

25. Powers and functions of the Director.- (1) As the Principal Executive and Academic Officer of the University, the Director shall exercise general control over the affairs of the University. He shall exercise all the powers necessary for the maintenance of discipline in the University.

(2) The Director shall be ex-officio Member of the Board of Governors, the Chairperson of the Executive Committee, Academic Senate, the Finance Committee and other Authorities or Bodies of the University as provided by the Regulations. He shall preside at the Convocation of the University in the absence of the Visitor, the Pro Visitor and the Chairperson of the Board of Governors. He shall also preside at the meetings of other Authorities or Bodies of the University, and shall be entitled to vote.

(3) He shall implement all the decisions of the Authorities or bodies of the University.

(4) He shall ensure that all the provisions of this Act and of the Regulations, the Ordinances, the Regulations and the Rules of the University are observed and shall have all the powers necessary for that purpose.

(5) He may either himself or through any Officer of the University authorized in writing by him convene the meetings of the Executive Committee, the Academic Senate, the Finance Committee and other Authorities or Bodies of the University where he is the Ex-officio Chairperson and shall perform all such acts as may be necessary to carry out and give effect to the decisions of these Authorities.

(6) In case of an emergency which, in his opinion requires immediate action, the Director shall take such action as he deems necessary and shall at the earliest opportunity thereafter report the action taken to such Authority or body which in the ordinary course would have dealt with the matter:

Provided that, the powers vested under this sub-section shall not be exercised to revise the pay scales of University employees.

(7) The Director shall exercise such other powers and perform such other duties and functions as may be provided by the Ordinances or Regulations of the University or as may be delegated to him by the Board of Governors or the Chairperson of the Board, as the case may be:

Provided that, the Board may lay down the criteria to be followed by the Director while exercising powers and performing his duties, which shall be evaluated by the Board annually, and if the Board is of the opinion that such criteria has not been followed, then, the Board may, after giving an opportunity of being heard to the Director, initiate action for removal of the Director under sub section (12) of section 24.

26. Registrar.- (1) The Registrar shall be the whole-time officer of the University and shall be appointed by the Board of Governors for a tenure of three years from out of a panel of three suitable persons recommended by the Director after having invited applications from appropriately experienced persons in accordance with the Regulations.

(2) The Registrar shall be the ex-officio Secretary of the Board of Governors, Member Secretary of the Academic Senate and the Executive Committee and Member of the Finance Committee of the University.

(3) It shall be the duty of the Registrar,-

-
- (i) to be the custodian of the records, the common seal and such other property of the University as the Board of Governors or the Director shall commit to his charge;
 - (ii) to be responsible to the Director for the proper discharge of his functions;
 - (iii) to issue notices convening the meetings of the Board of Governors, the Executive Committee, the Academic Senate, the Faculties or Schools, the Boards of Studies and of any Authority or body of the University (with the approval of the Chairperson of the Board of Governors or Director and to keep the minutes of all such meetings;
 - (iv) to conduct the official correspondence of the Authorities or the bodies of which he is the Secretary; and
 - (v) to supply to the Visitor and to the State Government copies of the agenda of the meetings of the Authorities or the bodies of the University concerned as soon as they are issued and the minutes of the meetings within a month of holding of the meetings.

(4) The Registrar shall exercise such other powers and perform such other duties as may be provided by the Regulations, Ordinances or Regulations and as may be allocated to him from time to time by the Board of Governors or Director.

(5) The Registrar may be assisted by one or more Deputy and or Assistant Registrars based on the size and range of activities of the University.

27. Controller of Examinations.- (1) The Controller of Examinations shall be appointed for a term of three years, by the Board of Governors from out of a panel of three suitable persons recommended by the Director from among the Professors of the University having a minimum of five years' experience in that cadre.

(2) The Controller of Examinations shall be a Member of the Academic Senate of the University. He may be an invitee at the meetings of the Board of Governors, the Executive Committee and the Finance Committee, whenever required.

(3) The Controller of Examination shall be in-charge of the conduct of examinations and all other matters incidental thereto and ancillary therewith and shall perform such other duties as may be provided by the Regulations or Ordinances, or as may be allocated to him by the Director.

(4) The Controller of Examination may be assisted by one or more persons at the level of Deputy/Assistant Controller of Examinations, based on the size or range of activities of the University.

28. Finance Officer.- (1) The Finance Officer shall be the whole-time officer of the University and shall be appointed by the Board of Governors for a tenure of three years from out of a panel of three suitable persons recommended by the Director after having invited applications from appropriately experienced persons in accordance with the Regulations.

(2) The Finance Officer shall subject to the control of the Finance Committee, exercise such powers and perform such duties and functions as may be prescribed by the Regulations and the Ordinances or as may be required from time to time by the Board of Governors or Director. He shall be the ex-officio Member-secretary of

the Finance Committee and an Invitee at the meetings of other Authorities or bodies of the University as may be required.

29. Arrangement of Work During Vacancies in the Offices of the Registrar, the Controller of Examinations and the Finance Officer.- (1) In the event of death, suspension or temporary absence of the Registrar, the Controller of Examinations or, the Board of Governors may authorize any other suitable officer of the University to perform the duties of the Registrar, Controller of Examinations or the Finance Officer, as the case may be.

(2) Pending appointment of a suitable officer to fill the vacancy in the office of the Registrar, Controller of Examinations or the Director may authorize any officer to perform the duties of such vacant post till the appointment is made. The Director shall immediately report the action taken by him under this sub-section to the Board of Governors.

30. Deans of Faculties or Schools.- (1) Every Dean of Faculty or School shall be the Chief Academic Officer of the Faculty or School concerned. A Professor in each Faculty or School according to seniority shall by rotation, be appointed by the Board of Governors as Dean of the Faculty or School for a period of two years:

Provided that, if there is no Professor available in a Faculty, the senior most Associate Professor in the Faculty may be appointed as Dean.

Provided further that, if in any Faculty, there is no Professor or an Associate Professor, any other Professor in a related discipline may be appointed to act as the Dean, till a Professor or Associate Professor is appointed in that Faculty.

Provided also that, where no person is available in a Faculty or School to act as Dean or where the University does not have such a Department of Studies for any Faculty or School, then a Professor in a related Department of Studies or from a sister university may be appointed to act as the Dean of the Faculty or School.

(2) The Dean shall preside over the meetings of the Faculty or School concerned at the University.

(3) The Dean shall exercise such other powers and discharge such other functions as may be prescribed by the Regulations or the Ordinances.

31. Other Officers.- Other officers needed for the University, and their designations, powers and duties shall be as determined by the Regulations.

CHAPTER – V

ENROLMENT AND AWARD OF DEGREES

32. Admission to the University.- (1) Admission to the University shall, subject to the provisions of this Act and statutes, be open to all persons:

Provided that, nothing in this section shall require, the University to admit to any course of study students larger in number than or with academic or other qualifications lower than those specified in the regulation.

33. Honorary Degrees.- (1) If the Academic Senate so recommends by a two thirds majority decision of its members present at its meeting that an Honorary

Degree or other academic distinction be conferred on any person on the ground that he in its opinion, by reason of eminent attainment and position, is fit and proper to receive such a degree or academic distinction, the Board of Governors may recommend the same for the approval of the Visitor for conferment of such a Degree on the person concerned.

(2) The Honorary Degree or academic distinction may be conferred only in exceptional cases. It shall not be conferred as a matter of course. Only such of the persons who have contributed substantially to any subject assigned to any Faculty of the University as may be approved or have rendered conspicuous service to the cause of education and research, shall be identified for the purpose of grant of such Honorary Degrees:

Provided that, not more than three eminent persons may be conferred Honoris Causa at a time.

(3) A Degree of Doctor of Science (D.Sc.) Honoris Causa may be conferred upon a person, who has distinguished himself in any branch of science or technology, and planning, organizing or developing scientific and technological institutions.

34. Withdrawal of Degrees or Diploma.- (1) The Board of Governors may, on the recommendation of the Academic Senate arrived at by two third majority decision of its members present, withdraw any distinction, degree, diploma or privilege conferred on or granted to, any person by a resolution passed by a simple majority of the total number of members the Board of Governors and by a majority of not less than two-third of the members present and voting at the meeting, if such a person has been found to have obtained such a degree or diploma or certificate - fraudulently, has obtained admission through a false caste certificate or any such claim.

(2) No action under this section shall be taken against any person unless he has been given an opportunity to show cause against the action proposed to be taken.

(3) A copy of the resolution passed by the Board of Governors shall be immediately sent to the person concerned, along with the show-cause notice.

(4) Any person aggrieved by the decision taken by the Board of Governors may appeal to the Visitor within thirty days from the date of receipt of such resolution and show cause notice.

(5) The decision of the Visitor on such appeal shall be final.

CHAPTER – VI

APPOINTMENT OF TEACHERS AND OTHER EMPLOYEES

35. The minimum qualifications, classification, method of appointment and promotion.- The minimum qualifications, classification, method of appointment and promotion of teachers and other academic staff, administrative, technical and other non-teaching staff of the University and their terms of office shall be as may be specified in the Regulations.

CHAPTER – VII

DUTIES AND OBLIGATIONS TO PERFORM EXAMINATION WORK

36. Duties of Teachers.- (1) Every teacher of the University shall carry out the work relating to teaching, research, examination or any other academic work assigned to him by the University, from time to time.

(2) For the purpose of sub-section (1), both the teaching and non-teaching employees in the service of the University shall be administratively controlled by the University. They shall abide by the instructions and orders issued by the University from time to time.

37. Obligation to perform the examination work.- (1) Any person who is entrusted with the examination work relating to question paper setting, invigilation, supervision, evaluation of answer scripts, conduct of practical examinations, printing of question papers and answer book blanks, tabulation and preparation of marks cards and all such activities incidental thereto and connected therewith shall discharge such duties prudently and with utmost integrity for attainment of the academic standards.

(2) If any person, who has been allotted the examination work under sub-section (1), is found guilty of breach of duties or involved in any misbehaviour shall on conviction be punished with imprisonment for a period which may extend to three years or with a fine up to ten thousand rupees or both.

(3) No Courts shall take cognizance of an offence punishable under this Section or the abetment of such offence saves on the complaint made by the Controller of Examinations of the University.

(4) Punishment for abetment of offences: Whoever instigates or abets the commission of an offence shall, on conviction be punished with the same punishment provided for in sub-section (2).

(5) Prohibition of private tuition: - (i) No Teacher of the University shall engage himself in private tuition or in any other employment or job in any manner without the permission of the University or the Authority which appointed him.

(ii) If any teacher is found involved in private tuition as referred to in sub-section (i) above, disciplinary action shall be initiated against him by the concerned Disciplinary Authority, viz., the Board of Governors of the University.

CHAPTER – VIII

GRANTS, ACCOUNTS AND AUDIT

38. Fund of the University.- (1) The University shall maintain a fund to which shall be credited,-

- (a) all moneys provided by the State and Central Governments;
- (b) all fees and other charges received by the University;
- (c) all moneys received by the University by way of grants, gifts, donations, benefactions, bequests or transfers;
- (d) all moneys received by the University from utilization of intellectual property arising from research conducted or rendering advisory or consultancy services by it; and

- (e) all moneys received by the University in any other manner or from any other source.

(2) All moneys credited to the fund of the University shall be deposited in such banks or invested in such manner as may be laid down by the Board by Regulations.

(3) The University shall create a corpus fund for long term sustainability of the University, to which shall be credited such percentage of the net income of the University and donations made specifically towards such corpus fund as the State Government may in accordance with the provisions of the Income tax Act notify:

Provided that, the Board may also create endowment funds for specific purposes to which donations may be specifically made.

(4) The fund of the University shall be applied in such manner and for such purposes as may be specified by the Regulations (towards the expenses of the University including expenses incurred in the exercise of its powers and discharge of its functions etc.).

(5) No part of the income of the University shall be utilized directly or indirectly for the benefit of any officers or authority of the University or any other person who has made substantial contribution to it or of any relative of such officer or authority or person or any relative of such authority or person has a substantial interest.

39. The Annual Accounts and Audit.- (1) The University shall maintain proper accounts including income and expenditure statements, internal audit report and statement audited by internal auditor specifying investments and other relevant records and prepare its annual statement of accounts including the balance sheet in such form and as per such accounting standard as may be specified by notification by the State Government in consultation with the Principal Director of State Audit and Accounts Department.

(2) Where the statement of income and expenditure and the balance sheet of the University do not comply with the accounting standards, the University shall disclose in its statement of income and expenditure and balance sheet, the following, namely:-

- (a) The deviation from the accounting standards;
- (b) The reasons for such deviation; and
- (c) The financial effect, if any, arising out of such deviation.

(3) The Annual Accounts so audited shall be placed before the Audit Committee and the Board of Governors along with audit report and thereafter transmitted annually to the State Government with comments before the end of September each year. The State Government shall lay the same before both the Houses of the State Legislature in accordance with such procedure as may be laid down by it.

(4) The statement of accounts referred to in sub-section (1) shall on its approval by the Board, be published on the website of the University.

(5) The University shall, where its total income as computed under the Income Tax Act without giving effect to the provisions of sections 11 and 12 of that Act exceeds the maximum amount which is not chargeable to income tax in any previous year, get its accounts for that year audited by an accountant as defined in the Explanation to sub-section (2) of section 288 of the Income Tax Act and furnish along with its return of income for the relevant assessment year the report of such audit in the prescribed form duly signed and verified by such accountant

and setting forth such particulars as may be prescribed, in accordance with clauses (b) and (ba) of sub-section (1) of section 12A of the Income Tax Act.

(6) The University shall utilize its income and movable and immovable property only for the furtherance of its objects, shall not invest or deposit any income accumulated or set apart for application to charitable purpose in India in any form or mode other than those specified in sub-section (3) of section 11 of the Income Tax Act and shall not distribute its income or property to any person by way of profit, dividend and interest or in any other manner.

40. Financial Estimates.- (1) The Executive Committee shall prepare, with the assistance of the Finance Officer before 15th January, the financial estimates for the ensuing financial year and get them scrutinized by the Finance Committee and the Board of Governors and place the same before the Academic Senate. The Academic Senate shall consider the financial estimates and forward the same, with such modifications as it deems fit, to the Board of Governors for its approval by the end of March every year.

(2) The Board of Governors may, in cases where expenditure in excess of the amount provided in the budget is to be incurred or in cases of urgency, for reasons to be recorded in writing, incur the expenditure subject to such restrictions and conditions as may be specified in the Regulations. Where no provision has been made in the Budget in respect of such excess expenditure, a report shall be made to the Finance Committee for its consideration and advice at its next meeting.

(3) The Budget Estimates of the University shall be prepared keeping in view the anticipated grants from the State Government and all other sources including the mobilization of its resources. However, supplementary Budget Estimates may be placed before the Board in October every year in anticipation of any additional grants:

Provided that, no expenditure on this part shall be incurred unless such additional grants are received.

(4) The University shall not, without the prior approval of the State Government, divert for other purposes earmarked funds or revise the scales of pay of its staff or implement any scheme which involves any matching contribution from the State Government or a scheme which imposes a recurring liability on the State Government after the assistance from the sponsoring Authorities ceases:

Provided that, no prior approval is necessary where a scheme or a programme which imposes a recurring liability on the University, but is funded by the UGC, or the Central Government or met out of the interest derivable from a corpus or contribution or donation or endowment instituted by private sector or individual or industry or institutions and such a recurring liability does not cast any burden on the State Government and the entire expenditure in that respect is met out of the University funds.

41. Powers of Government to direct Audit.- (1) The State Government shall have the power to direct, whenever deemed necessary, an audit of the accounts of the University, by such auditors as may be prescribed.

(2) Whenever the Accounts of the University are audited by the Accountant General and the report thereof with observations or in respect of the items held for want of clarifications are made available to the University for further comments or remarks, the University shall, within thirty days from the date of receipt of such report, furnish its comments or remarks to the Accountant General through the State Government.

CHAPTER -IX

REGULATIONS, ORDINANCES AND RULES

42. Power to make Regulations.- (1) The Board may, by notification, make Regulations not inconsistent with this Act and the rules made thereunder to carry out the provisions of this Act.

(2) In particular and without prejudice to the generality of the foregoing power, such regulations may provide for all or any of the following matters, namely:

-

- (a) tenure, remuneration and terms and conditions of employees of the existing UVCE;
- (b) admission of candidates to the various courses of study;
- (c) the conferment of honorary degrees;
- (d) the number of posts, emoluments and the duties and conditions of service of the academic, administrative, technical and other staff;
- (e) determine performance objectives on the basis of which variable pay may be paid to the Director;
- (f) to specify by Regulations, the fees to be charged for course of study and examinations in the University;
- (g) the manner of formation of Departments of teaching;
- (h) the institution of fellowships, scholarships, exhibitions, medals and prizes;
- (i) the qualifications, classification, terms of office and method of appointment of the academic, administrative, technical and other staff of the University;
- (j) the constitution of pension, insurance and provident funds for the benefit of the academic, administrative, technical and other staff;
- (k) the establishment and maintenance of buildings;
- (l) the conditions of residence of students of the University and levying of fees for residence in the halls and hostels and of other charges;
- (m) the manner of authentication of the orders and decisions of the Board;
- (n) the meetings of the Board, the Academic Senate or any Committee, the quorum at such meetings and the procedure to be followed in the conduct of their business;
- (o) the financial accountability of the University;
- (p) delegation of such powers and functions of the Board to the Director;
- (q) the qualifications, experience and the manner of selection of the independent agency or group of expert under sub-section (6) of section (10);
- (r) allowances of the members of the Board for attending meetings;
- (s) such other powers and functions of the Academic Senate;
- (t) the powers and duties of the Director;
- (u) constitution of such committees and other authorities of the University and their duties and functions;
- (v) the manner of depositing or investing the moneys credited to the Fund of the University;
- (w) the manner of application of the Fund of the University;
- (x) qualifications and process of selection of the Registrar;
- (y) qualifications and process of selection of the Finance Officer;
- (z) rules governing the enquiry to be conducted against any member of Board of Governors or Director; and
- (aa) any other matter which is to be or may be, specified by Regulations.

43. Ordinances how made.- (1) Save as otherwise provided in this section, Ordinances shall be made by the Academic Senate.

(2) Subject to the provisions of this Act and the rules and regulations made thereunder, the Ordinances of the University may provide for all or any of the following matters, namely: -

- (a) The admission of students to the University;
- (b) The courses of study to be laid down for all degrees and diplomas of the University;
- (c) The conditions under which students shall be admitted to the degree or diploma courses and to the examinations of the University, and shall be eligible for degrees and diplomas;
- (d) The conditions of award of the fellowships, scholarships, exhibitions, medals and prizes;
- (e) The conditions and model of appointment and duties of examining bodies, examiners and moderators;
- (f) The conduct of examinations;
- (g) The maintenance of discipline among the students of the University; and
- (h) Constituting Anti Ragging committee to prevent Ragging in the University
- (i) Constitute a committee to ensure the prevention of sexual harassment of the students.
- (j) Constitute a student council for extracurricular or cultural matters.
- (k) To establish and maintain the following Cells, namely:-
 - (i) Equal Opportunity Cell;
 - (ii) e-Governance Cell;
 - (iii) Internal Quality Assurance Cell (IQAC);
 - (iv) Alumni Cell; and
 - (v) Women Cell.
- (l) Any other matter which is to be or may be provided for by the Ordinances.

(3) All Ordinances made by the Academic Senate shall have effect from such date as it may direct, but every Ordinance so made shall be submitted, as soon as may be, to the Board and shall be considered by the Board at its next meeting.

(4) The Board shall have power by resolution to modify or cancel any such Ordinance and such Ordinance shall, from the date of such resolution, stand modified accordingly or cancelled, as the case may be.

44. Dissolution or winding up of the University.- In the event of dissolution or winding up of the University, the assets remaining as on the date of dissolution shall under no circumstances be distributed among the members of the Board of Governors or Finance Committee, but the same shall be transferred to the state government or another university whose objects are similar to that of this University with the approval of the State Government.

CHAPTER – X

MISCELLANEOUS PROVISIONS

45. Acts and proceedings not to be invalidated by vacancies, etc.- No act of the University or the Board or the Academic Senate or any other body set-up under this Act or the regulations, shall be invalid merely by reason of-

- (a) any vacancy or defect in the constitution thereof; or
- (b) any irregularity in its procedure not affecting the merits of the case; or
- (c) any defect in the selection, nomination or appointment of a person acting as a member thereof.

46. Annual Report of the University.- (1) The annual report of the University for the financial year shall be prepared under the directions of the Board, which shall include, among other matters, steps taken by the University towards the fulfillment of its objects and outcome-based assessment of the research being undertaken in the University. It shall also highlight the activities of the University, its targets and achievements.

Explanation: For the purposes of this sub-section, the expression "outcome-based assessment of research" shall mean an elaboration and analysis of the research conducted and the qualitative and quantitative outcomes of such research along with its impact factor and social outcomes.

(2) The annual report prepared under sub-section (1) shall be submitted to the Board on or before such date as may be specified by the Board who shall consider the report in its meeting.

(3) The annual report on its approval by the Board shall be published on the website of the University.

(4) The annual report shall be submitted to the State Government who shall, as soon as may be, cause the same to be laid before both Houses of Legislature.

47. Information to be provided to Governments- The University shall furnish to the State and Central Governments and other statutory bodies such reports, returns, statements, accounts or other information as may be required by them from time to time. It may be with respect to its policies or activities relating to the administration of the University as the State Government may require, for the purpose of reporting to the Legislature or for the making of policy, from time to time.

48. The University to be Public Authority under Right to Information Act.- (1) The provisions of the Right to Information Act, 2005 shall apply to the University, including Institutes established in public-private partnership, as if it were a public authority established by notification issued or order made under clause (h) of section 2 of the Right to Information Act, 2005.

(2) A copy of every notification proposed to be issued or order to be made under the Act referred to in sub-section (1), shall be laid in draft before each House of Legislature, while it is in session, for a total period of thirty days which may be comprised in one session or in two or more successive sessions, and if, before the expiry of the session immediately following the session or the successive sessions aforesaid, both Houses agree in disapproving the issue of the notification or order or both Houses agree in making any modification in the notification or order, the notification or order shall not be issued or made, as the case may be, shall be

issued or made only in such modified form as may be agreed upon by both the Houses.

49. Service Terms and Removals.- (1) The terms of service of the teaching and non-teaching staff (including academic staff in non-teaching positions) shall be as set out in the Regulations. Employees currently employed by the original University Visvesvaraya College of Engineering (UVCE) shall continue to get all the service and pension benefits as before.

(2) No member of the teaching or non-teaching staff of the University shall be dismissed or removed or reduced in rank except after an inquiry in which he has been informed of the charges against him and given a reasonable opportunity of being heard in respect of those charges.

(3) An appeal from an order of dismissal, removal or reduction under sub-section (2) or of termination shall lie to the Board of Governors within ninety days from the date of the communication of such order and the decision of it in such appeal shall be final.

50. Pension and Provident Funds.- The University shall constitute for the benefit of its employees, in such manner and subject to such conditions as may be prescribed by the Regulations, such pension, insurance and provident funds as it may deem fit:

Provided that, current employees shall continue to get the benefits of either the old pension or the new pension scheme as they are entitled in the existing University Visvesvaraya College of Engineering (UVCE). It shall not be altered to their disadvantage.

51. Filling up of casual vacancies.- Save as otherwise provided in this Act, when any vacancy occurs in the office of a non-official member of any authority or other body of the University before the expiry of the term of office of such member, the vacancy shall be filled up, as soon conveniently as may be, by nomination, appointment or, as the case may be, co-option of a member who shall hold office so long only as the member in whose place he has been nominated, appointed or co-opted, would have held it, if the vacancy had not occurred.

52. Inspection and Control.- (1) The Visitor may, suo-motu or on the recommendation of the State Government, cause an inspection to be made by a Commission of Enquiry consisting of one or more persons as he may direct, of the buildings, laboratories, libraries, museums, workshops and equipment maintained, administered, recognized or approved by the University and also of the examinations, teaching and other work conducted or done by the University and into any specific allegations against any employee of the University in like manner in respect of any matter connected with or ancillary thereto.

(2) The Commission directed to make an inspection or inquiry under sub-section (1) shall have access for that purpose to the related Schools or Departments or Centers, premises and to such accounts or other records as may be necessary.

(3) The Commission shall submit a report of the result of the inspection or inquiry to the Visitor and shall forward a copy thereof to the State Government.

(4) Soon after receipt of the report, the Visitor shall record his findings thereon and send the same to the State Government for taking further action, as may be necessary or as recommend by him.

(5) The State Government shall recommend to the Board of Governors or Director to initiate such action as has been directed by the State Government with

respect to the findings in the report of enquiry or inspection and the Board of Governors shall implement the directions of the Government.

53. Act to Prevail over Other Enactments.- The provisions of this Act and any Rule/Regulation made there under shall have effect notwithstanding anything inconsistent therewith contained in any other law for the time being in force or in any instrument having effect by virtue of any law other than this Act.

54. Transitory Provisions.- The State Government may, without prejudice to the provisions of this Act, if it considers it so necessary and expedient, by notification, take such measures, which may be necessary for the smooth transfer of the existing University Visvesvaraya College of Engineering (UVCE) to the University, including with respect to students who are currently pursuing their education in UVCE.

55. Saving of Certain Examinations.- Notwithstanding anything contained in this Act and the Karnataka State Universities Act, 2000 or the Statutes, Ordinances, Regulations and Rules made thereunder where immediately before the commencement of this Act,-

- (a) Any student studying for degree under Bangalore University in accordance with statutes, ordinances, regulations and rules in force he may until such examination is provided by the University, be admitted to the examination of the Bangalore University and be conferred with the degrees or diplomas for which he qualifies on the result of such examinations;
- (b) The Bangalore University has held any examination, the result of which has been published but the degrees or diplomas relating thereto have not been conferred or issued or the result of any such examination has not been published by the Bangalore University, then such examination shall be deemed to have been held by the Bangalore University.

56. Power to Remove Difficulties.- (1) If any difficulty arises in giving effect to the provisions of this Act, the State Government may, by order published in the Official Gazette, make such provisions not inconsistent with the provisions of this Act, as may appear to it to be necessary or expedient for removing the difficulty:

Provided that, no such order shall be made under this section after the expiry of five years from the date of commencement of this Act.

(2) Every order made under this section shall, as soon as may be after it is made, be laid before the State Legislature.

STATEMENT OF OBJECTS AND REASONS

The University Visvesvaraya College of Engineering (UVCE), Bengaluru is a premier Engineering institution in India established in the year 1917 by Bharat Ratna, Sir M. Visvesvaraya. It has been a constituent college of Bangalore University from the year 1964. UVCE is offering several undergraduate, postgraduate and doctoral programmes in several branches of engineering. Thousands of students have passed out from this prestigious institution and have occupied key positions in academia, industry, services, research and Government. Government of Karnataka thought it fit to upgrade the institution in the present-day competitive environment to keep pace with the stakeholder expectations and to maintain its top position among engineering colleges in the country. In this respect, the Government had constituted a Committee under the Chairmanship of the Sri S. V. Ranganath, IAS (Rtd.), Vice Chairman, Karnataka State Higher Education Council, Bengaluru. The Committee in its report has recommended for converting UVCE into an autonomous “IIT like” institution on the lines of College of Engineering Pune (CoEP). Hence this Bill to model UVCE on the lines of Indian Institutes of Technology, Indian Institutes of Management and other Institutions of National Importance;

Therefore, it is considered necessary to declare and constitute the University Visvesvaraya College of Engineering (UVCE), Bengaluru, as the University of Visvesvaraya College of Engineering (UVCE), Bengaluru to grant autonomy with a view to empower the Institution to attain standards of global excellence in engineering and allied areas of knowledge.

Hence, the Bill.

FINANCIAL MEMORANDUM

In pursuit of the objectives of this Bill, the Expert Committee was constituted to deliberate on the up-gradation of the University Visvesvaraya College of Engineering, Bangalore into autonomous institution of excellence akin to I.I.T and recommended the State Government with operative modalities and planning framework for execution thereof.

The Committee with a vision to transform the University Visvesvaraya College of Engineering into the institution amongst the best in the clauses of Technical Education, developed coherent strategies to fiscal, academic and administrative autonomy, infrastructure that enables and fosters learning and innovation and collaboration with world class academia and industries.

The committee also studied the financing models that exist in the Foreign Universities and Indian Institute of Technologies and other reputed universities in India and recommended fiscal action plan for 10 years along with model assumptions relating to capital requirement, sources of revenue, operating expenditures and extent of Government assistance etc. In addition to Rupees 10 crore earmarked in the Budget of 2020-21 F.Y., the State Government needs to provide the fund to the tune of Rs. 50 crore for 2020-21 F.Y. to serve the purpose.

Therefore, there is no extra expenditure involved in the proposed legislative measure in this stage.

MEMORANDUM REGARDING DELEGATED LEGISLATION

Clause 39	Sub-clause (5), empowers the State Government to prescribe by rules such Form in which the report of audit shall be submitted along with such documents and particulars, by the University.
Clause 41:	Sub-clause (1), Empowers the State Government to prescribe by rules such auditors to audit the accounts of the University.

The proposed delegation of Legislative power is normal in character.

DR. ASHWATH NARAYAN C.
Minister for Higher Education,
IT & BT, Science and Technology
and Skill Development

M.K. VISHALAKSHI
Secretary (I/c)
Karnataka Legislative Assembly



ಕರ್ನಾಟಕ ವಿಧಾನಸಭೆ
ಹದಿನೈದನೇ ವಿಧಾನಸಭೆ
ಹನ್ನೊಂದನೇ ಅಧಿವೇಶನ

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ವಿಧೇಯಕ, 2021
(2021ರ ವಿಧಾನಸಭೆಯ ವಿಧೇಯಕ ಸಂಖ್ಯೆ-46)

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಬೆಂಗಳೂರು ಇದನ್ನು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (ಯುವಿಸಿಸಿ) ಬೆಂಗಳೂರು ಎಂಬುದಾಗಿ ಘೋಷಿಸಿ, ರಚಿಸುವ ಒಂದು ವಿಧೇಯಕ;

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ), ಬೆಂಗಳೂರು ಭಾರತದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿದ್ದು, ಇದು 1917ರಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿಸಲ್ಪಟ್ಟಿರುತ್ತದೆ. ಇದು 1964ರಿಂದ ಬೆಂಗಳೂರು ವಿಶ್ವವಿದ್ಯಾಲಯದ ಒಂದು ಸಂಯೋಜಿತ ಕಾಲೇಜು ಆಗಿರುತ್ತದೆ. ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ), ಇಂಜಿನಿಯರಿಂಗ್‌ನ ಹಲವಾರು ಶಾಖೆಗಳಲ್ಲಿ ಅನೇಕ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರಲ್ ಪದವಿಗಳನ್ನು ನೀಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಸಂಸ್ಥೆಯಿಂದ ಪದವಿ ಪಡೆದು ಶೈಕ್ಷಣಿಕ, ಕೈಗಾರಿಕಾ, ಸೇವಾ, ಸಂಶೋಧನಾ ಮತ್ತು ಸರ್ಕಾರಿ ವಲಯಗಳಲ್ಲಿ ಮಹತ್ತರವಾದ ಸ್ಥಾನಮಾನಗಳನ್ನು ಹೊಂದಿದ್ದಾರೆ. ಕರ್ನಾಟಕ ಸರ್ಕಾರವು ಹಿತಾಸಕ್ತಿದಾರರ ನಿರೀಕ್ಷೆಗಳಿಗೆ ತಕ್ಕಂತೆ ಮುನ್ನಡೆಯಲು ಮತ್ತು ಸದರಿ ಸಂಸ್ಥೆಯನ್ನು ರಾಷ್ಟ್ರದ ಇಂಜಿನಿಯರಿಂಗ್ ಕಾಲೇಜುಗಳಲ್ಲೇ ಅಗ್ರ ಸ್ಥಾನಕ್ಕೆ ಕೊಂಡೊಯ್ಯಲು ಪ್ರಸ್ತುತ ಸ್ಪರ್ಧಾತ್ಮಕ ಪರಿಸರದಲ್ಲಿ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವುದು ಸೂಕ್ತವೆಂದು ಭಾವಿಸಿರುತ್ತದೆ. ಈ ಸಂಬಂಧದಲ್ಲಿ, ಸರ್ಕಾರವು ಶ್ರೀ ಎಸ್. ವಿ. ರಂಗನಾಥ್, ಭಾ.ಆ.ಸೇ (ನಿವೃತ್ತ), ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಸಮಿತಿಯು ತನ್ನ ವರದಿಯಲ್ಲಿ ಯುವಿಸಿಇಯನ್ನು ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಣೆ (ಸಿಒಇಪಿ) ಮಾದರಿಯಲ್ಲಿ "ಐಐಟಿ ಮಾದರಿ"ಯ ಒಂದು ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸುವಂತೆ ಶಿಫಾರಸ್ಸು ಮಾಡಿದೆ. ಆದ್ದರಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ಸ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ಸ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಇತರ ರಾಷ್ಟ್ರೀಯ ಮಹತ್ವದ ಸಂಸ್ಥೆಗಳ ಮಾದರಿಯಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಬೆಂಗಳೂರು ಇದನ್ನು ರೂಪಿಸುವ ಒಂದು ವಿಧೇಯಕ.

ಇಂಜಿನಿಯರಿಂಗ್ ಹಾಗೂ ಸಂಬಂಧಿತ ಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ಉತ್ಕೃಷ್ಟ ಗುಣಮಟ್ಟಗಳನ್ನು ಹೊಂದಲು ಸಂಸ್ಥೆಯನ್ನು ಸಶಕ್ತಗೊಳಿಸುವ ದೃಷ್ಟಿಯಿಂದ ಸ್ವಾಯತ್ತತೆಯನ್ನು ನೀಡಲು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಬೆಂಗಳೂರು ಇದನ್ನು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ, (ಯುವಿಸಿಇ) ಬೆಂಗಳೂರು, ಎಂಬುದಾಗಿ ಘೋಷಿಸಿ, ರಚಿಸಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅನುಷಂಗಿಕವಾದ ಕೆಲವು ವಿಷಯಗಳಿಗಾಗಿ ಉಪಬಂಧ ಕಲ್ಪಿಸುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಎಪ್ಪತ್ತೆರಡನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:

ಅಧ್ಯಾಯ-1
ಪ್ರಾರಂಭಿಕ

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- (1) ಈ ಅಧಿನಿಯಮವನ್ನು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ಅಧಿನಿಯಮ, 2021 ಎಂದು ಕರೆಯತಕ್ಕದ್ದು.

(2) ಇದು ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಂದು ಜಾರಿಗೆ ಬರತಕ್ಕದ್ದು.

2.ಪರಿಭಾಷೆಗಳು.- ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

- (i) "ಶೈಕ್ಷಣಿಕ ಸೆನೆಟ್" ಎಂದರೆ ವಿಶ್ವವಿದ್ಯಾಲಯದ ಶೈಕ್ಷಣಿಕ ಸೆನೆಟ್;
- (ii) "ಕರನಿರ್ಧರಣಾ ವರ್ಷ" ಎಂದರೆ ಯಾವ ಹಣಕಾಸು ವರ್ಷದಲ್ಲಿ ಆದಾಯದ ಕರ ನಿರ್ಧರಿಸಲಾಗಿದೆಯೋ ಅಥವಾ ತೆರಿಗೆ ವಿಧಿಸಲಾಗಿದೆಯೋ ಅದರ ಮುಂದಿನ ವರ್ಷ;
- (iii) "ಪ್ರಾಧಿಕಾರಗಳು" ಎಂದರೆ ವಿಶ್ವವಿದ್ಯಾಲಯದ ಪ್ರಾಧಿಕಾರಗಳು;
- (iv) "ಮಂಡಳಿ" ಅಥವಾ "ಆಡಳಿತ ಮಂಡಳಿ" ಎಂದರೆ ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ;
- (v) "ಅಧ್ಯಕ್ಷ" ಎಂದರೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ;
- (vi) "ಡೀನ್‌ಗಳು" ಎಂದರೆ ವಿಶ್ವವಿದ್ಯಾಲಯದ ಬೋಧನಾ ವಿಭಾಗಗಳ ಅಥವಾ ಬೋಧನಾ ಕೇಂದ್ರಗಳ ಡೀನ್‌ಗಳು;
- (vii) "ನಿರ್ದೇಶಕ" ಎಂದರೆ ವಿಶ್ವವಿದ್ಯಾಲಯದ ನಿರ್ದೇಶಕ;
- (viii) "ಹಣಕಾಸು ವರ್ಷ" ಎಂದರೆ ಪ್ರತಿ ವರ್ಷದ ಏಪ್ರಿಲ್ 1ನೇ ದಿನದಿಂದ ಪ್ರಾರಂಭವಾದ ಹನ್ನೆರಡು ನಿರಂತರ ತಿಂಗಳುಗಳ ಅವಧಿ;
- (ix) "ಆರ್ಡಿನೆನ್ಸ್" "ಪರಿನಿಯಮಗಳು" "ವಿನಿಯಮಗಳು" ಹಾಗೂ "ನಿಯಮಗಳು" ಎಂದರೆ ಈ ಅಧಿನಿಯಮದಡಿಯಲ್ಲಿ ಅನುಕ್ರಮವಾಗಿ ರಚಿಸಿದ ವಿಶ್ವವಿದ್ಯಾಲಯದ ಆರ್ಡಿನೆನ್ಸ್, ಪರಿನಿಯಮಗಳು, ವಿನಿಯಮಗಳು ಹಾಗೂ ನಿಯಮಗಳು;
- (x) "ಒಂದು ಸಂಸ್ಥೆಯಲ್ಲಿ ಗಮನಾರ್ಹ ಹಿತಾಸಕ್ತಿಯನ್ನು ಹೊಂದಿರುವ ವ್ಯಕ್ತಿ" ಎಂಬುದು ಆದಾಯ ತೆರಿಗೆ ಅಧಿನಿಯಮದ 13ನೇ ಪ್ರಕರಣದ 9ನೇ ಉಪ-ಪ್ರಕರಣದ ವಿವರಣೆ 3ರಲ್ಲಿ ಈ ಪದಾವಳಿಗಳಿಗೆ ಗೊತ್ತುಪಡಿಸಿರುವ ಅದೇ ಅರ್ಥವನ್ನು ಹೊಂದಿರತಕ್ಕದ್ದು;
- (xi) "ಹಿಂದಿನ ವಿಶ್ವವಿದ್ಯಾಲಯ" ಎಂದರೆ ಯಾವ ವಿಶ್ವವಿದ್ಯಾಲಯದಿಂದ ಹೊಸ ವಿಶ್ವವಿದ್ಯಾಲಯವನ್ನು ಸೃಜಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆಯೋ ಆ ವಿಶ್ವವಿದ್ಯಾಲಯ;
- (xii) "ಹಿಂದಿನ ವರ್ಷ" ಎಂದರೆ ಕರನಿರ್ಧರಣೆ ವರ್ಷಕ್ಕೆ ಅಥವಾ ಶೈಕ್ಷಣಿಕ ವರ್ಷಕ್ಕೆ ನಿಕಟಪೂರ್ವದ ಕರನಿರ್ಧರಣಾ ಅಥವಾ ಶೈಕ್ಷಣಿಕ ವರ್ಷ;
- (xiii) "ಕುಲಸಚಿವರು" ಎಂದರೆ ಈ ಅಧಿನಿಯಮದ 26ನೇ ಪ್ರಕರಣದಡಿಯಲ್ಲಿ ನೇಮಕಗೊಂಡ ವಿಶ್ವವಿದ್ಯಾಲಯದ ಕುಲಸಚಿವ;
- (xiv) "ರಾಜ್ಯ ಸರ್ಕಾರ" ಎಂದರೆ ಕರ್ನಾಟಕ ಸರ್ಕಾರ;
- (xv) "ಅಧ್ಯಾಪಕರು" ಎಂದರೆ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ನೀಡುತ್ತಿರುವ ಗೌರವ/ವಿಶ್ರಾಂತ/ಹಂಗಾಮಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಒಳಗೊಂಡಂತೆ ಪ್ರಾಧ್ಯಾಪಕರು ಹಾಗೂ ಇತರೆ ಶೈಕ್ಷಣಿಕ ಸಿಬ್ಬಂದಿ;
- (xvi) "ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)" ಎಂದರೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಧಿನಿಯಮ, 1956 (1956ರ ಕೇಂದ್ರ ಅಧಿನಿಯಮ ಸಂಖ್ಯೆ: 03) ರ ಅನುಸಾರವಾಗಿ ಕೇಂದ್ರ ಸರ್ಕಾರವು ಸ್ಥಾಪಿಸಿದ ವಿಶ್ವವಿದ್ಯಾಲಯದ ಧನಸಹಾಯ ಆಯೋಗ; ಮತ್ತು
- (xvii) "ವಿಶ್ವವಿದ್ಯಾಲಯ" ಅಥವಾ "ಯುನಿವರ್ಸಿಟಿ" ಎಂದರೆ ಈ ಅಧಿನಿಯಮದ 3ನೇ ಪ್ರಕರಣದಡಿಯಲ್ಲಿ ಸ್ಥಾಪಿಸಲಾದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ, ಬೆಂಗಳೂರು.

ಅಧ್ಯಾಯ-II

ವಿಶ್ವವಿದ್ಯಾಲಯ

3.ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ನಿಗಮನ.- (1) 4ನೇ ಪ್ರಕರಣದಲ್ಲಿ ಹೇಳಲಾದಂತೆ ವಿಶ್ವವಿದ್ಯಾಲಯದ ಉದ್ದೇಶಗಳ ಮುಂದುವರಿಕೆಗಾಗಿ ಕರ್ನಾಟಕ ರಾಜ್ಯದಲ್ಲಿ ಸಂಯೋಜನೆಯೇತರ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ, ಬೆಂಗಳೂರು

ಅನ್ನು ಸ್ಥಾಪಿಸತಕ್ಕದ್ದು. ವಿಶ್ವವಿದ್ಯಾಲಯದ ಉದ್ದೇಶಗಳು ವಿಶ್ವವಿದ್ಯಾಲಯವನ್ನು ರಾಜ್ಯದ ಒಂದು ಪ್ರತಿಷ್ಠಿತ ಸಂಸ್ಥೆಯನ್ನಾಗಿ ಮಾಡುವುದಾಗಿದೆ.

(2) ವಿಶ್ವವಿದ್ಯಾಲಯವು ಈ ಅಧಿನಿಯಮದ ಉಪಬಂಧಗಳಿಗೆ ಒಳಪಟ್ಟು ಸ್ವತಃ ಅರ್ಜಿ ಸುವ ಮತ್ತು ಧಾರಣ ಮಾಡುವ, ಕರಾರು ಮಾಡಿಕೊಳ್ಳುವ ಮತ್ತು ಈ ಅಧಿನಿಯಮದ ಉದ್ದೇಶಗಳಿಗಾಗಿ ಅವಶ್ಯಕವಾದ ಇತರೆ ಕಾರ್ಯಗಳನ್ನು ಕೈಗೊಳ್ಳುವ ಅಧಿಕಾರದೊಂದಿಗೆ ಶಾಶ್ವತ ಉತ್ತರಾಧಿಕಾರ ಮತ್ತು ಮೊಹರನ್ನು ಹೊಂದಿರುವ ಮೇಲೆ ಹೇಳಿದ ಹೆಸರಿನ ಒಂದು ನಿಗಮಿತ ನಿಕಾಯವಾಗಿರತಕ್ಕದ್ದು ಮತ್ತು ಸದರಿ ಹೆಸರಿನಿಂದ ದಾವೆ ಹೂಡತಕ್ಕದ್ದು ಮತ್ತು ದಾವೆಗೆ ಗುರಿಯಾಗತಕ್ಕದ್ದು.

(3) ಈ ಅಧಿನಿಯಮದ ಪ್ರಾರಂಭದ ನಿಕಟ ಪೂರ್ವದಲ್ಲಿ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಅದರಿಂದ ಅಥವಾ ಅದರ ವಿರುದ್ಧ ಹೂಡಲಾದ ಎಲ್ಲಾ ದಾವೆಗಳು ಮತ್ತು ಇತರೆ ಕಾನೂನು ವ್ಯವಹಾರಣೆಗಳು ಸಂದರ್ಭಾನುಸಾರ ವಿಶ್ವವಿದ್ಯಾಲಯದಿಂದ ಅಥವಾ ಅದರ ವಿರುದ್ಧ ಮುಂದುವರೆಯತಕ್ಕದ್ದು. ಅಂಥ ದಾವೆಗಳು ಮತ್ತು ಇತರೆ ಕಾನೂನು ವ್ಯವಹಾರಣೆಗಳಿಗಾಗಿ ವಾದ ಪತ್ರಗಳು ಕುಲಸಚಿವರಿಂದ ಸಹಿ ಮಾಡಿ ಸತ್ಯಾಪನೆ ಮಾಡತಕ್ಕದ್ದು ಮತ್ತು ಅಂತಹ ದಾವೆಗಳಲ್ಲಿ ಅಥವಾ ವ್ಯವಹಾರಣೆಗಳಲ್ಲಿನ ಎಲ್ಲಾ ಆದೇಶಿಕಗಳನ್ನು ಕುಲಸಚಿವರಿಗೆ ನೀಡತಕ್ಕದ್ದು ಮತ್ತು ಅವರಿಗೆ ಜಾರಿ ಮಾಡತಕ್ಕದ್ದು.

(4) ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವು ಬೆಂಗಳೂರಿನಲ್ಲಿರತಕ್ಕದ್ದು.

(5) ಈ ಅಧಿನಿಯಮದ ಪ್ರಾರಂಭದ ದಿನಾಂಕದಂದು ಮತ್ತು ದಿನಾಂಕದಿಂದ,-

(i) ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಇದರ ಸ್ವತ್ತುಗಳಿಗೆ ಸಂಬಂಧಿಸಿದ ಯಾವುದೇ ಕರಾರು ಅಥವಾ ಇತರೆ ಲಿಖಿತ ಪತ್ರದಲ್ಲಿನ ವಿಶ್ವವಿದ್ಯಾಲಯ (ಯುನಿವರ್ಸಿಟಿ)ಗೆ ಸಂಬಂಧಿಸಿದ ಯಾವುದೇ ಉಲ್ಲೇಖವನ್ನು ವಿಶ್ವವಿದ್ಯಾಲಯ (ಯುನಿವರ್ಸಿಟಿ)ಗೆ ಸಂಬಂಧಿಸಿದ ಉಲ್ಲೇಖವೆಂಬುದಾಗಿ ಭಾವಿಸತಕ್ಕದ್ದು;

(ii) ಪ್ರಸ್ತುತವಿರುವ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಇದಕ್ಕೆ ಸೇರಿರುವ ಮತ್ತು ಇದಕ್ಕೆ ಮೀಸಲಿರಿಸಿದ ಕೆ.ಆರ್ ವೃತ್ತ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಮತ್ತು ಜ್ಞಾನಭಾರತಿ ಕ್ಯಾಂಪಸ್, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿರುವ ವಿಶ್ವವಿದ್ಯಾಲಯದ ಎರಡು ಕ್ಯಾಂಪಸ್‌ಗಳು ಸೇರಿದಂತೆ ಎಲ್ಲಾ ಚರ ಹಾಗೂ ಸ್ಥಿರ ಸ್ವತ್ತುಗಳು ವಿಶ್ವವಿದ್ಯಾಲಯ (ಯುನಿವರ್ಸಿಟಿ)ದಲ್ಲಿ ನಿಹಿತವಾಗತಕ್ಕದ್ದು;

(iii) ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಇದರ ಎಲ್ಲಾ ಹಕ್ಕುಗಳು, ಋಣಗಳು ಮತ್ತು ಇತರೆ ಹೊಣೆಗಾರಿಕೆಗಳು ವಿಶ್ವವಿದ್ಯಾಲಯ (ಯುನಿವರ್ಸಿಟಿ)ಗೆ ವರ್ಗಾವಣೆಯಾಗತಕ್ಕದ್ದು ಮತ್ತು ಅವು ವಿಶ್ವವಿದ್ಯಾಲಯ (ಯುನಿವರ್ಸಿಟಿ)ದ ಹಕ್ಕುಗಳು ಹಾಗೂ ಹೊಣೆಗಾರಿಕೆಗಳಾಗಿರತಕ್ಕದ್ದು;

(iv) ಈ ಅಧಿನಿಯಮದ ಪ್ರಾರಂಭದ ದಿನಾಂಕಕ್ಕೆ ಮುಂಚೆ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಇಲ್ಲಿ ನಿಯೋಜಿತರಾದ ಎಲ್ಲಾ ಅಧಿಕಾರಿಗಳು ಹಾಗೂ ಉದ್ಯೋಗಿಗಳು, ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು ಅವರು ಈ ಅಧಿನಿಯಮವು ಅಧಿನಿಯಮಿತವಾಗಿರದಿದ್ದರೇ ಹೇಗೋ ಹಾಗೆ ಅದೇ ಸಂಭಾವನೆಯಲ್ಲಿ ಮತ್ತು ಅದೇ ನಿಬಂಧನೆಗಳು ಮತ್ತು ಷರತ್ತುಗಳೊಂದಿಗೆ ಹಾಗೂ ಪಿಂಚಣಿ, ರಜೆ, ಉಪಧಾನ, ಭವಿಷ್ಯನಿಧಿ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದ ಅದೇ ಹಕ್ಕುಗಳು ಹಾಗೂ ವಿಶೇಷ ಅಧಿಕಾರಗಳೊಂದಿಗೆ ವಿಶ್ವವಿದ್ಯಾಲಯದಲ್ಲಿ ತಮ್ಮ ಹುದ್ದೆ ಅಥವಾ ಸೇವೆಯನ್ನು ಹೊಂದಿರತಕ್ಕದ್ದು ಮತ್ತು ಅವರ ಉದ್ಯೋಗವನ್ನು ಕೊನೆಗೊಳಿಸಿದ ಹೊರತು ಮತ್ತು ಅಲ್ಲಿಯವರೆಗೆ ಅಥವಾ ವಿನಿಯಮಗಳ ಮೂಲಕ ಅಂತಹ ಅವಧಿ, ಸಂಭಾವನೆ ಮತ್ತು ನಿಬಂಧನೆಗಳು ಮತ್ತು ಷರತ್ತುಗಳನ್ನು ಕ್ರಮವಾಗಿ ವ್ಯತ್ಯಸ್ಥೆ ಗೊಳಿಸುವವರೆಗೆ ಹಾಗೆ ಮುಂದುವರೆಯತಕ್ಕದ್ದು ಅಥವಾ ಅವರ ಸೇವೆಗಳನ್ನು ವರ್ಗಾವಣೆ ಮಾಡಿಕೊಳ್ಳಲು ಆಯ್ಕೆ ನೀಡತಕ್ಕದ್ದು ಮತ್ತು ಈ ಅಧಿನಿಯಮದ ಮೂಲಕ ಅಥವಾ ಅಡಿಯಲ್ಲಿ ಅವರಿಗೆ ಪ್ರದತ್ತವಾದಂತಹ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂತಹ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.

(6) ವಿಶ್ವವಿದ್ಯಾಲಯದ ಸ್ಥಾಪನೆಯು ಲಾಭರಹಿತ ಸಂಸ್ಥೆಯಾಗಿರತಕ್ಕದ್ದು ಮತ್ತು ವಿಶ್ವವಿದ್ಯಾಲಯದ ಪೂರ್ಣ ಆದಾಯ ಮತ್ತು ಅದರ ಯಾವುದೇ ಭಾಗವನ್ನು ಅಥವಾ ಯಾವುದೇ

ಸ್ಥಿರ ಅಥವಾ ಚರ ಸ್ವತ್ತನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾರೇ ವ್ಯಕ್ತಿಗೆ ವರ್ಗಾವಣೆ ಮಾಡತಕ್ಕದ್ದಲ್ಲ, ಅಥವಾ ವಿಶ್ವವಿದ್ಯಾಲಯದ ಪೂರ್ಣ ಆದಾಯ ಅಥವಾ ಅದರ ಯಾವುದೇ ಭಾಗದ ಮೇಲೆ ಅಥವಾ ಅದರ ಯಾವುದೇ ಚರ ಅಥವಾ ಸ್ಥಿರ ಸ್ವತ್ತಿನ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅಧಿಕಾರವನ್ನು ನೀಡುವ ಯಾವುದೇ ಹಕ್ಕನ್ನು ಯಾರೇ ವ್ಯಕ್ತಿಗೆ ನೀಡತಕ್ಕದ್ದಲ್ಲ.

4. ವಿಶ್ವವಿದ್ಯಾಲಯದ ಉದ್ದೇಶಗಳು.-ವಿಶ್ವವಿದ್ಯಾಲಯವು ಎಲ್ಲಾ ಹಂತ (ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರ್ ಪದವಿ ಹಂತಗಳು) ಗಳಲ್ಲಿ ಭೌತಿಕವಾಗಿ (face to face) ಮತ್ತು ಆನ್‌ಲೈನ್ ಅಥವಾ ಡಿಜಿಟಲ್ ನಮೂನೆಯನ್ನು ಬಳಸಿ ತಾನು ಸೂಕ್ತವೆಂದು ಭಾವಿಸಬಹುದಾದಂಥ ಕಲಿಕಾ ವಿಭಾಗಗಳಲ್ಲಿ ಕಲಿಕೆ, ಜ್ಞಾನದ ಮುಂದುವರಿಕೆ ಹಾಗೂ ಪ್ರಸಾರ ಮತ್ತು ಶಿಕ್ಷಣ ಹಾಗೂ ತರಬೇತಿಯನ್ನು (ಉನ್ನತ ಹಾಗೂ ನಿರಂತರ ಶಿಕ್ಷಣ ಸೇರಿದಂತೆ) ನೀಡುವುದು ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುವ ಹೊಣೆಗಾರಿಕೆಯ ಸೂಕ್ಷ್ಮತೆಯನ್ನು ವಿದ್ಯಾರ್ಥಿಗಳಲ್ಲಿ ಮತ್ತು ಸಂಶೋಧನಾ ವಿದ್ವಾಂಸರಲ್ಲಿ ಮೂಡಿಸುವುದು, ಸಮಾಲೋಚನೆ ಹಾಗೂ ಪ್ರಮುಖ ಕಾರ್ಯ ಚಟುವಟಿಕೆ ಸೇರಿದಂತೆ ಸಂಶೋಧನೆಯನ್ನು ನಡೆಸುವುದು ವಿಶ್ವವಿದ್ಯಾಲಯದ ಉದ್ದೇಶವಾಗಿರತಕ್ಕದ್ದು. ಹಿಂದೆ ಹೇಳಿದ ಸಾಮಾನ್ಯಾನ್ವಯಕ್ಕೆ ಭಾದಕವಾಗದಂತೆ ವಿಶ್ವವಿದ್ಯಾಲಯದ ಉದ್ದೇಶಗಳು ಈ ಮುಂದಿನವುಗಳನ್ನು ಒಳಗೊಂಡಿರತಕ್ಕದ್ದು, ಎಂದರೆ,-

- (i) ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಸಂಬಂಧಿತ ಕಲೆ, ಹಾಗೂ ವಿಜ್ಞಾನ (ಭೌತಿಕ, ಸಾಮಾಜಿಕ ಹಾಗೂ ಜೀವಶಾಸ್ತ್ರೀಯ ವಿಜ್ಞಾನಗಳು), ಅಂತರ ಶಿಸ್ತೀಯ ಅಧ್ಯಯನಗಳ ಎಲ್ಲಾ ಕ್ಷೇತ್ರದಲ್ಲಿ ಹಾಗೂ ವಿಶ್ವವಿದ್ಯಾಲಯದ ಪ್ರಮುಖ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು;
- (ii) ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಸಂಬಂಧಿತ ಕಲೆ, ಹಾಗೂ ವಿಜ್ಞಾನ (ಗಣಿತ, ಜೀವಶಾಸ್ತ್ರೀಯ, ಭೌತಿಕ ಮತ್ತು ಸಮಾಜ ವಿಜ್ಞಾನಗಳು) ಹಾಗೂ ಇಂಜಿನಿಯರಿಂಗ್‌ನ ಮತ್ತು ವಿಶ್ವವಿದ್ಯಾಲಯದ ಪ್ರಮುಖ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಹೊಸ ಜ್ಞಾನ ಹಾಗೂ ನಾವಿನ್ಯತೆಯನ್ನು ಮುಂದುವರೆಸಲು ಹಾಗೂ ಜಾಗತಿಕ ನಾಯಕತ್ವವನ್ನು ಕಲ್ಪಿಸಲು ಅವು ರೂಪುಗೊಳ್ಳುವಾಗಲೆಲ್ಲಾ ಸಂಶೋಧನೆ, ಪ್ರಕಟಣೆಗಳು, ಸಮಾಲೋಚನೆ ಹಾಗೂ ಸಲಹಾತ್ಮಕ ಚಟುವಟಿಕೆಗಳನ್ನು ನಡೆಸುವುದು;
- (iii) ರಾಷ್ಟ್ರೀಯವಾಗಿ ಹಾಗೂ ಅಂತರಾಷ್ಟ್ರೀಯವಾಗಿ ಉತ್ತಮ ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಹಾಗೂ ವ್ಯಾಸಂಗ ವಿಭಾಗದವರನ್ನು (Faculty) ಸೆಳೆಯುವುದು;
- (iv) ಉದ್ಯಮದೊಂದಿಗೆ ನಿಕಟ ಸಂಪರ್ಕಗಳನ್ನು ಸ್ಥಾಪಿಸುವುದು;
- (v) ಉದ್ಯಮ ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳೊಂದಿಗೆ, ರಾಷ್ಟ್ರೀಯವಾಗಿ ಹಾಗೂ ಅಂತರಾಷ್ಟ್ರೀಯವಾಗಿ ಸಹಯೋಗಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವುದು;
- (vi) ಆನ್‌ಲೈನ್ ಅಥವಾ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವುದು;
- (vii) ಇಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಬಂಧಿತ ಅಧ್ಯಯನ ಕ್ಷೇತ್ರಗಳಿಗಾಗಿ ಕ್ಯಾಂಪಸ್‌ಗಳನ್ನು ಹಾಗೂ ಕೇಂದ್ರಗಳನ್ನು ಸ್ಥಾಪಿಸುವುದು;
- (viii) ಶಿಕ್ಷಣ, ಭೋದನೆ ಹಾಗೂ ಕಲಿಕೆ, ಸಂಬಂಧಿತ ವಿಭಾಗಗಳಲ್ಲಿ ಮುಂದುವರೆದ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಬೋಧನಾ ವಿಭಾಗ (Faculty)ಗಳನ್ನು ಅಭಿವೃದ್ಧಿ ಪಡಿಸುವುದು;
- (ix) ನವನವೀನ ಮಾದರಿಯ ವಿದ್ಯಾರ್ಥಿ, ವ್ಯಾಸಂಗ ವಿಭಾಗ, ಪಾಲುದಾರ ಒಪ್ಪಂದವನ್ನು ರೂಪಿಸುವುದು ಮತ್ತು ಅವಶ್ಯಕವಾದಂತೆ ಹಾಗೂ ಅವಶ್ಯಕವಾದಾಗ ನವನವೀನ ಜ್ಞಾನ ಕ್ಷೇತ್ರಗಳನ್ನು ಅನ್ವೇಷಿಸುವುದು; ಮತ್ತು
- (x) ಸಾಮಾಜಿಕ ಹಾಗೂ ಲಿಂಗ ಸಮಾನತೆಯನ್ನು ಪ್ರವರ್ಧಿಸುವ ಕಾರ್ಯಕ್ರಮಗಳನ್ನು ಬೆಂಬಲಿಸುವುದು ಹಾಗೂ ಅಭಿವೃದ್ಧಿಪಡಿಸುವುದು.

5. ವಿಶ್ವವಿದ್ಯಾಲಯದ ಅಧಿಕಾರಗಳು ಮತ್ತು ಪ್ರಕಾರ್ಯಗಳು.-ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು ವಿಶ್ವವಿದ್ಯಾಲಯವು ಈ ಮುಂದಿನ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಈ ಮುಂದಿನ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು, ಎಂದರೆ,-

- (i) ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆ ಮತ್ತು ವ್ಯವಸ್ಥಾಪನೆ ಮಾಡುವುದು;
- (ii) ವಿಶ್ವವಿದ್ಯಾಲಯವು, ದೂರಕಲಿಕೆ ಹಾಗೂ ಡಿಜಿಟಲ್ ಕಲಿಕೆ ವೇದಿಕೆಗಳ ಮುಖಾಂತರ, ಅದು ಸೂಕ್ತವೆಂದು ಭಾವಿಸಬಹುದಾದಂಥ, ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ, ವಿಜ್ಞಾನ ಹಾಗೂ ಕಲಾ ವಿಭಾಗಗಳಲ್ಲಿ ಹಾಗೂ ಅಂಥ ವಿಭಾಗಗಳಲ್ಲಿ ಜ್ಞಾನದ ಕಲಿಕೆ ಮತ್ತು ಪ್ರಸಾರದ ಮುಂದುವರಿಕೆಗಾಗಿ ಅಧ್ಯಯನ ಕೋರ್ಸ್‌ಗಳನ್ನು, ತರಬೇತಿ ಹಾಗೂ ಸಂಶೋಧನೆಯನ್ನು ನಿರ್ದಿಷ್ಟಪಡಿಸುವುದು ಹಾಗೂ ನಡೆಸುವುದು;
- (iii) ಕ್ರಿಯಾಶೀಲ ಜಾಗತಿಕ ಪದ್ಧತಿಗಳಿಗೆ ಸರಿಹೊಂದುವಂತಹ ನಾವಿನ್ಯತಾ ಇಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಕಲೆಗಳನ್ನು ರೂಪಿಸುವುದು;
- (iv) ತತ್ಕಾಲದಲ್ಲಿ ಜಾರಿಯಲ್ಲಿರುವ ಕಾನೂನಿಗೆ ಅನುರೂಪವಾಗಿ ವಿವಿಧ ಅಧ್ಯಯನ ಕೋರ್ಸ್‌ಗಳಿಗೆ ಅಭ್ಯರ್ಥಿಗಳ ಪ್ರವೇಶಾತಿಗಾಗಿ ಮಾನದಂಡವನ್ನು ರೂಪಿಸುವುದು;
- (v) ನ್ಯಾಯೋಚಿತ ಮತ್ತು ಪಾರದರ್ಶಕ ವ್ಯವಸ್ಥೆಗಳ ಮುಖಾಂತರ ಮೌಲ್ಯಮಾಪನಕ್ಕಾಗಿ ಹಾಗೂ ಕಾರ್ಯ ಕ್ಷಮತೆ ನಿರ್ಧರಣೆಗಾಗಿ ಹಾಗೂ ಇತರೆ ಶೈಕ್ಷಣಿಕ ಗೌರವ ಅಥವಾ ಬಿರುದುಗಳಿಗಾಗಿ ಪರೀಕ್ಷೆಗಳನ್ನು ನಡೆಸುವುದು ಮತ್ತು ಕಾರ್ಯವಿಧಾನಗಳನ್ನು ಸ್ಥಾಪಿಸುವುದು;
- (vi) ಪದವಿಗಳು, ಡಿಪ್ಲೋಮಾಗಳು, ಹಾಗೂ ಇತರೆ ಶೈಕ್ಷಣಿಕ ಗೌರವಗಳು ಮತ್ತು ಬಿರುದುಗಳನ್ನು ನೀಡುವುದು;
- (vii) ಪೆಲೋಷಿಪ್, ಶಿಷ್ಯ ವೇತನಗಳು, ಪಾರಿತೋಷಕಗಳು ಹಾಗೂ ಪದಕಗಳನ್ನು ಸ್ಥಾಪಿಸುವುದು ಮತ್ತು ನೀಡುವುದು ಹಾಗೂ ಗೌರವ ಪದವಿಗಳನ್ನು ಮತ್ತು ಇತರೆ ಶೈಕ್ಷಣಿಕ ಗೌರವಗಳನ್ನು ಪ್ರಧಾನ ಮಾಡುವುದು;
- (viii) ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮತ್ತು ಇತರೆ ನವೀನ ವಿಧಾನಗಳನ್ನು ಬಳಸುವ ಮೂಲಕ ಶಿಕ್ಷಣದ ವೆಚ್ಚವನ್ನು ತಗ್ಗಿಸುವುದು ಮತ್ತು ಶಿಕ್ಷಣವನ್ನು ಎಲ್ಲರಿಗೂ ತಲಪುವಂತೆ ಮಾಡುವುದು;
- (ix) ಸಭಾಂಗಣಗಳು, ವಸತಿ ನಿಲಯ ಮುಂತಾದವುಗಳಂಥ ಅವಶ್ಯಕವಾಗಬಹುದಾದ ಮೂಲ ಸೌಕರ್ಯವನ್ನು ಸ್ಥಾಪಿಸಿ, ನಿರ್ವಹಿಸುವುದು;
- (x) ವಿಶ್ವವಿದ್ಯಾಲಯವು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಅದು ಯುಕ್ತವೆಂದು ಭಾವಿಸಬಹುದಾದಂತೆ, ಅದು ಒದಗಿಸುವ ತರಬೇತಿ, ಸಮಾಲೋಚನೆ ಹಾಗೂ ಸಲಹಾ ಸೇವೆಗಳು ಸೇರಿದಂತೆ ಶಿಕ್ಷಣ ಮತ್ತು ಇತರೆ ಸೇವೆಗಳಿಗಾಗಿ ವಿದ್ಯಾರ್ಥಿಗಳಿಂದ ಹಾಗೂ ಯಾರೇ ಇತರೆ ವ್ಯಕ್ತಿಯಿಂದ, ಸಂಸ್ಥೆ ಅಥವಾ ನಿಗಮಿತ ನಿಕಾಯದಿಂದ ಶುಲ್ಕಗಳನ್ನು ಮತ್ತು ಇತರೆ ಚಾರ್ಜ್‌ಗಳನ್ನು ನಿರ್ಧರಿಸುವುದು, ನಿರ್ದಿಷ್ಟಪಡಿಸುವುದು ಹಾಗೂ ಸ್ವೀಕರಿಸುವುದು;
- (xi) ವಿಶ್ವವಿದ್ಯಾಲಯಕ್ಕೆ ಸೇರಿರುವ ಅಥವಾ ವಿಶ್ವವಿದ್ಯಾಲಯದಲ್ಲಿ ನಿಹಿತವಾಗಿರುವ ಸ್ವತ್ತನ್ನು, ಮಂಡಳಿಯ ಅನುಮೋದನೆ ಪಡೆದು ಹಾಗೂ ಸ್ಥಿರ ಸ್ವತ್ತಿನ ಸಂದರ್ಭದಲ್ಲಿ ಅಂಥ ಸ್ವತ್ತನ್ನು ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಗಳಿಂದ ಪಡೆಯಲಾಗಿಲ್ಲವೆಂಬ ಷರತ್ತಿಗೊಳಪಟ್ಟು ವಿಶ್ವವಿದ್ಯಾಲಯದ ಉದ್ದೇಶಗಳ ಮುಂದುವರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಪೂರ್ವ ಮಾಹಿತಿ ನೀಡುವ ಮೂಲಕ ಅಂಥ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳುವುದು, ಧಾರಣ ಮಾಡುವುದು ಮತ್ತು ವ್ಯವಹರಿಸುವುದು: ಪರಂತು, ಅಂಥ ಭೂಮಿಯನ್ನು ರಾಜ್ಯ ಸರ್ಕಾರವು ವಿಶ್ವವಿದ್ಯಾಲಯಕ್ಕೆ ಉಚಿತವಾಗಿ ನೀಡಿರುವಲ್ಲಿ, ರಾಜ್ಯ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಮಾತ್ರ ಅಂಥ ಭೂಮಿಯನ್ನು ವಿಲೇ ಮಾಡಬಹುದು;
- (xii) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಸತಿಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ನಿಯಂತ್ರಿಸುವುದು ಹಾಗೂ ಅವರಲ್ಲಿ ಶಿಸ್ತನ್ನು ಮೂಡಿಸುವುದು ಮತ್ತು ಅವರ ಆರೋಗ್ಯ, ಸಾಮಾನ್ಯ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಹಾಗೂ ಕಾರ್ಪೊರೇಟ್ ಜೀವನವನ್ನು ಉತ್ತೇಜಿಸುವುದಕ್ಕಾಗಿ ಏರ್ಪಾಡುಗಳನ್ನು ಮಾಡುವುದು;
- (xiii) ಶೈಕ್ಷಣಿಕ, ಆಡಳಿತಾತ್ಮಕ, ತಾಂತ್ರಿಕ, ಲಿಪಿಕ ಹಾಗೂ ಇತರೆ ಹುದ್ದೆಗಳನ್ನು ಸೃಜಿಸಿ ಅವುಗಳಿಗೆ ನೇಮಕಾತಿಗಳನ್ನು ಮಾಡುವುದು;
- (xiv) ಆರ್ಥಿಕವೈಯಕ್ತಿಕ, ಪರಿನಿಯಮಗಳು ಹಾಗೂ ವಿನಿಯಮಗಳನ್ನು ರಚಿಸುವುದು ಮತ್ತು ಅವುಗಳನ್ನು ವ್ಯತ್ಯಸ್ಥಗೊಳಿಸುವುದು, ಮಾರ್ಪಾಡು ಮಾಡುವುದು ಅಥವಾ ರದ್ದುಗೊಳಿಸುವುದು;

- (xv) ಸರ್ಕಾರದಿಂದ ಅನುದಾನಗಳನ್ನು, ಕಾಣಿಕೆಗಳನ್ನು, ದೇಣಿಗೆಗಳನ್ನು ಅಥವಾ ವಂತಿಕೆಗಳನ್ನು ಸ್ವೀಕರಿಸುವುದು ಮತ್ತು ಸಂದರ್ಭಾನುಸಾರ ಉಯಿಲುದಾರರು, ದಾನಿಗಳು ಅಥವಾ ಹಸ್ತಾಂತರಣದಾರರಿಂದ ಚರ ಅಥವಾ ಸ್ಥಿರ ಸ್ವತ್ತುಗಳ ಮರಣದಾನಗಳು ಮತ್ತು ಹಸ್ತಾಂತರಣಗಳನ್ನು ಪಡೆಯುವುದು ಅಥವಾ ಅಂಥ ಎಲ್ಲ ನಿಧಿಗಳನ್ನು ಅಭಿರಕ್ಷಿಸುವುದು ಮತ್ತು ಅದರ ಕರ್ತವ್ಯಗಳ ನಿರ್ವಹಣೆ ಹಾಗೂ ಅದರ ಪ್ರಕಾರ್ಯಗಳ ಚಲಾವಣೆ ಸಂದರ್ಭದಲ್ಲಿ ತಗಲುವ ಬಂಡವಾಳ ವೆಚ್ಚ ಮತ್ತು ಖರ್ಚುಗಳು ಸೇರಿದಂತೆ ಖರ್ಚುವೆಚ್ಚಗಳನ್ನು ಭರಿಸುವುದು;

ಪರಂತು, ಆಡಳಿತ ಮಂಡಳಿಯು ಈ ಅಧಿನಿಯಮದ ಆಶಯ ಮತ್ತು ಉದ್ದೇಶಗಳಿಗೆ ವಿರುದ್ಧವಾದ ಷರತ್ತುಗಳು ಮತ್ತು ಬಾಧ್ಯತೆಗಳನ್ನು ಒಳಗೊಂಡಿದೆಯೆಂದು ಅಭಿಪ್ರಾಯಪಟ್ಟಲ್ಲಿ, ವಿಶ್ವವಿದ್ಯಾಲಯವು ಯಾವುದೇ ಸ್ವತ್ತಿನ ಮರಣದಾನ, ದಾನ ಅಥವಾ ಹಸ್ತಾಂತರಣವನ್ನು ಪಡೆಯತಕ್ಕದ್ದಲ್ಲ;

- (xvi) ಶಿಕ್ಷಕರು ಮತ್ತು ವಿದ್ಯಾಂಸರನ್ನು ಪರಸ್ಪರ ಬದಲಾಯಿಸುವುದರ ಮೂಲಕ ಆ ವಿಶ್ವವಿದ್ಯಾಲಯದಂತೆಯೇ ಪೂರ್ಣವಾಗಿ ಅಥವಾ ಭಾಗಶಃ ಉದ್ದೇಶಗಳನ್ನು ಹೊಂದಿರುವ ಪ್ರಪಂಚದ ಯಾವುದೇ ಭಾಗದಲ್ಲಿನ ಶೈಕ್ಷಣಿಕ ಅಥವಾ ಇತರ ಸಂಸ್ಥೆಗಳು ಮತ್ತು ಕೈಗಾರಿಕೆಯೊಂದಿಗೆ ಮತ್ತು ಸಾಮಾನ್ಯವಾಗಿ ಅವರ ಸಾಮಾನ್ಯ ಉದ್ದೇಶಗಳಿಗೆ ಅನುಕೂಲಕರವಾಗಬಹುದಾದಂಥ ರೀತಿಯಲ್ಲಿ ಸಹಕರಿಸುವುದು;
- (xvii) ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಹಣವನ್ನು ಸಾಲ ಪಡೆಯುವುದು;
- (xviii) ವಿಶ್ವವಿದ್ಯಾಲಯವು ಅವಶ್ಯಕವೆಂದು ಪರಿಗಣಿಸಬಹುದಾದಂತೆ ಪಾಲುದಾರಿಕೆ, ಸಂಯೋಜನೆ ಮತ್ತು ಇತರ ವೃತ್ತೀಯ ಅಥವಾ ಗೌರವಾನಿತ್ ಅಥವಾ ತಾಂತ್ರಿಕ ಸದಸ್ಯತ್ವ ಅಥವಾ ಹುದ್ದೆಯ ಇತರ ವರ್ಗಗಳನ್ನು ಸೃಜಿಸುವುದು;
- (xix) ವಿಶ್ವವಿದ್ಯಾಲಯದ ಪ್ರಕಾರ್ಯಗಳನ್ನು ನಿರ್ವಹಿಸಲು ಸಮಿತಿಗಳನ್ನು ನೇಮಕ ಮಾಡುವುದು; ಮತ್ತು
- (xx) ವಿಶ್ವವಿದ್ಯಾಲಯದ ಎಲ್ಲಾ ಅಥವಾ ಯಾವುದೇ ಉದ್ದೇಶಗಳನ್ನು ಸಾಧಿಸುವುದಕ್ಕೆ ಅವಶ್ಯಕ, ಪ್ರಾಸಂಗಿಕ ಅಥವಾ ಸಹಾಯಕವಾಗಬಹುದಾದಂಥ ಎಲ್ಲಾ ಕಾರ್ಯಗಳು, ಪ್ರಕಾರ್ಯಗಳು ಮತ್ತು ಚಟುವಟಿಕೆಗಳನ್ನು ನಿರ್ವಹಿಸುವುದು.

6. ಎಲ್ಲಾ ವರ್ಗಗಳ ವ್ಯಕ್ತಿಗಳಿಗೆ ವಿಶ್ವವಿದ್ಯಾಲಯವು ಮುಕ್ತವಾಗಿರುವುದು.- (1)

ಯಾವುದೇ ಲಿಂಗ, ಜನಾಂಗ, ಪಂಥ, ಜಾತಿ ಅಥವಾ ವರ್ಗವಾಗಲಿ ಎಲ್ಲಾ ವ್ಯಕ್ತಿಗಳಿಗೂ ವಿಶ್ವವಿದ್ಯಾಲಯವು ಮುಕ್ತವಾಗಿರತಕ್ಕದ್ದು ಮತ್ತು ಶಿಕ್ಷಕನಾಗಿ ಅಥವಾ ವಿದ್ಯಾರ್ಥಿಯಾಗಿ ಅದಕ್ಕೆ ದಾಖಲಾಗಲು ಅಥವಾ ಅದರಲ್ಲಿ ಯಾವುದೇ ಹುದ್ದೆಯನ್ನು ಹೊಂದಲು ಅಥವಾ ಅದರಲ್ಲಿ ಪದವಿ ಪಡೆಯಲು ಅಥವಾ ಅದರ ಯಾವುದೇ ವಿಶೇಷ ಹಕ್ಕನ್ನು ಅನುಭವಿಸಲು ಅಥವಾ ಚಲಾಯಿಸಲು ಅವನನ್ನು ಹಕ್ಕುಳ್ಳವನನ್ನಾಗಿ ಮಾಡುವ ನಿಟ್ಟಿನಲ್ಲಿ ಯಾವುದೇ ಧಾರ್ಮಿಕ ನಂಬಿಕೆ ಅಥವಾ ವೃತ್ತೀಯ ಯಾವುದೇ ಪರೀಕ್ಷೆಯನ್ನು ಯಾರೇ ವ್ಯಕ್ತಿಯ ಮೇಲೆ ಹೇರಿರುವುದು ವಿಶ್ವವಿದ್ಯಾಲಯಕ್ಕೆ ಕಾನೂನು ಸಮ್ಮತವಾಗಿರತಕ್ಕದ್ದಲ್ಲ.

(2) ಶೇಕಡಾ 75ರಷ್ಟು ಸೀಟುಗಳನ್ನು ರಾಜ್ಯ ಸರ್ಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ತುಂಬತಕ್ಕದ್ದು ಮತ್ತು ಶೇಕಡಾ 25ರಷ್ಟು ಸೀಟುಗಳನ್ನು ರಾಷ್ಟ್ರಮಟ್ಟದಲ್ಲಿ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ತುಂಬತಕ್ಕದ್ದು.

(3) ಉಪ-ಪ್ರಕರಣ (1)ರ ಉಪಬಂಧಗಳಿಗೆ ಒಳಪಟ್ಟು, ವಿಶ್ವವಿದ್ಯಾಲಯವು, ರಾಜ್ಯ ಸರ್ಕಾರದ ಯಾವುದೇ ವಿಶೇಷ ಅಥವಾ ಸಾಮಾನ್ಯ ಆದೇಶಗಳಿಗೆ ಅನುಸಾರವಾಗಿ, ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಾಗಿ ಪ್ರವೇಶ ಹೊಂದುವ ಉದ್ದೇಶಕ್ಕಾಗಿ ಸೀಟುಗಳನ್ನು ಈ ಮುಂದಿನ ವರ್ಗದವರೂ ಸೇರಿದಂತೆ ವಿಶೇಷ ಅಥವಾ ಸಾಮಾನ್ಯ ಆದೇಶಗಳಲ್ಲಿ ಹೇಳಲಾದಂಥ ವರ್ಗಗಳ ವ್ಯಕ್ತಿಗಳಿಗೆ ಮೀಸಲಿಡತಕ್ಕದ್ದು, ಎಂದರೆ:-

(i) ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು;

(ii) ಇತರ ಹಿಂದುಳಿದ ವರ್ಗಗಳು ಮತ್ತು ಇತರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಗಳು;

(iii) ಕೇಂದ್ರ ಅಥವಾ ರಾಜ್ಯ ಸರ್ಕಾರದ ನಾಮ ನಿರ್ದೇಶಿತರು;

(iv) ರಕ್ಷಣಾ ಸಿಬ್ಬಂದಿ ಮತ್ತು ಮಾಜಿ ಸೈನಿಕರು ಮತ್ತು ಅವರ ಮಕ್ಕಳು;

(v) ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶಗಳು, ಹಕ್ಕುಗಳ ಸಂರಕ್ಷಣೆ ಮತ್ತು ಸಂಪೂರ್ಣ ಭಾಗವಹಿಸುವಿಕೆ) ಅಧಿನಿಯಮ, 1995 (1996ರ ಕೇಂದ್ರ ಅಧಿನಿಯಮ ಸಂಖ್ಯೆ.1)ರಲ್ಲಿ ಪರಿಭಾಷಿಸಲಾದಂತೆ ದೈಹಿಕ ಅಂಗವಿಕಲರು.

(vi) ಮಹಿಳೆಯರು ಮತ್ತು ತೃತೀಯಲಿಂಗಿಗಳು: ಮತ್ತು

(vii) ಕ್ರೀಡಾಪಟುಗಳು.

(4) ವಿಶ್ವವಿದ್ಯಾಲಯವು, ಕಾಲಕಾಲಕ್ಕೆ ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳಿಗೆ ಒಳಪಟ್ಟು, ಉಪ-ಪ್ರಕರಣ (3)ರಲ್ಲಿ ಪಟ್ಟಿ ಮಾಡಲಾದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಶುಲ್ಕಗಳ ಪಾವತಿ, ಊಟ, ವಸತಿ ಅಥವಾ ಯಾವುದೇ ಇತರ ವೆಚ್ಚಗಳಿಂದ ವಿನಾಯಿತಿ ನೀಡಬಹುದು ಅಥವಾ ವಿಶೇಷ ವಿದ್ಯಾರ್ಥಿ ವೇತನಗಳನ್ನು ಒದಗಿಸಬಹುದು.

7. ವಿಶ್ವವಿದ್ಯಾಲಯದಲ್ಲಿ ಬೋಧನೆ ಮತ್ತು ಸಂಶೋಧನೆ.- (1) ಶೈಕ್ಷಣಿಕ ಸೆನೆಟ್ ನ ನಿಯಂತ್ರಣಕ್ಕೆ ಒಳಪಟ್ಟು, ವಿಶ್ವವಿದ್ಯಾಲಯದ ಕೋರ್ಸ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾನ್ಯತೆ ಪಡೆದ ಬೋಧನೆಯನ್ನು, ವಿನಿಯಮಗಳಿಂದ ನಿಯಮಿಸಿದ ಪಠ್ಯಕ್ರಮಕ್ಕೆ ಅನುಸಾರವಾಗಿ ವಿಶ್ವವಿದ್ಯಾಲಯದ ಶಿಕ್ಷಕರಿಂದ ನಡೆಸತಕ್ಕದ್ದು ಮತ್ತು ಇದರಲ್ಲಿ ಉಪನ್ಯಾಸ, ಪ್ರಯೋಗಾಲಯ ಕಾರ್ಯ ಮತ್ತು ಇತರ ಬೋಧನಾ ವಿಧಾನವು ಒಳಗೊಂಡಿರತಕ್ಕದ್ದು.

(2) ಅಂಥ ಎಲ್ಲಾ ಬೋಧನೆಯನ್ನು, ಆರ್ಡಿನೆನ್ಸ್‌ಗಳು ಮತ್ತು ವಿನಿಯಮಗಳ ಮೂಲಕ ನಿಯಮಿಸಬಹುದಾದಂಥ ಪ್ರಾಧಿಕಾರಗಳು ಆಯೋಜಿಸತಕ್ಕದ್ದು.

(3) ಕಾರ್ಯಕ್ರಮಗಳು, ಕೋರ್ಸ್‌ಗಳು ಮತ್ತು ಪಠ್ಯಕ್ರಮವು, ಆರ್ಡಿನೆನ್ಸ್‌ಗಳು ಮತ್ತು ವಿನಿಯಮಗಳ ಮೂಲಕ ನಿಗದಿಪಡಿಸಬಹುದಾದಂಥ ಇರತಕ್ಕದ್ದು.

ಅಧ್ಯಾಯ- III

ವಿಶ್ವವಿದ್ಯಾಲಯದ ಪ್ರಾಧಿಕಾರಗಳು

8. ವಿಶ್ವವಿದ್ಯಾಲಯದ ಪ್ರಾಧಿಕಾರಗಳು.- ಈ ಕೆಳಕಂಡವುಗಳು ವಿಶ್ವವಿದ್ಯಾಲಯದ ಪ್ರಾಧಿಕಾರಗಳಾಗಿರತಕ್ಕದ್ದು, ಎಂದರೆ:-

(i) ಆಡಳಿತ ಮಂಡಳಿ;

(ii) ಶೈಕ್ಷಣಿಕ ಸೆನೆಟ್;

(iii) ಹಣಕಾಸು ಸಮಿತಿ;

(iv) ಬೋಧನಾ ವಿಭಾಗಗಳು ಅಥವಾ ಬೋಧನಾ ಕೇಂದ್ರಗಳು;

(v) ಅಧ್ಯಯನ ವಿಭಾಗಗಳು ಅಥವಾ ಮಂಡಳಿಗಳು; ಮತ್ತು

(vi) ವಿನಿಯಮಗಳ ಮೂಲಕ ಕಾಲಕಾಲಕ್ಕೆ ರಚಿಸಬಹುದಾದಂಥ ಇತರ ಪ್ರಾಧಿಕಾರಗಳು.

9. ಆಡಳಿತ ಮಂಡಳಿ.- (1) ಆಡಳಿತ ಮಂಡಳಿಯು ವಿಶ್ವವಿದ್ಯಾಲಯದ ಪ್ರಧಾನ ಕಾರ್ಯಕಾರಿ ಸಂಸ್ಥೆಯಾಗಿರತಕ್ಕದ್ದು.

(2) ಆಡಳಿತ ಮಂಡಳಿಯು ಈ ಕೆಳಕಂಡ ಸದಸ್ಯರನ್ನು ಒಳಗೊಂಡಿರತಕ್ಕದ್ದು, ಎಂದರೆ:-

(i) ವಿಜ್ಞಾನ, ಇಂಜಿನಿಯರಿಂಗ್, ತಂತ್ರಜ್ಞಾನ, ವ್ಯವಸ್ಥಾಪನಾ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಅಥವಾ ಸಂಬಂಧಪಟ್ಟ ಇತರ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸುಪ್ರಸಿದ್ಧ ವ್ಯಕ್ತಿಗಳ ಪೈಕಿ ಒಬ್ಬ ಅಧ್ಯಕ್ಷ;

(ii) ವಿಶ್ವವಿದ್ಯಾಲಯದ ನಿರ್ದೇಶಕ;

(iii) ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಅಪರ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಪದನಿಮಿತ್ತ ಸದಸ್ಯ;

(iv) ಆಡಳಿತ ಮಂಡಳಿಯಿಂದ ನಾಮನಿರ್ದೇಶಿತರಾದ ಇಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ವ್ಯವಸ್ಥಾಪನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಾಲ್ವರು ಶ್ರೇಷ್ಠ ವ್ಯಕ್ತಿಗಳು, ಅದರಲ್ಲಿ ಕನಿಷ್ಠ ಪಕ್ಷ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಾಗಿರತಕ್ಕದ್ದು ಮತ್ತು ಒಬ್ಬರು ಇತರ ಹಿಂದುಳಿದ ವರ್ಗ ಅಥವಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿರತಕ್ಕದ್ದು;

(v) ಆಡಳಿತ ಮಂಡಳಿಯಿಂದ ನಾಮನಿರ್ದೇಶಿತರಾದ ಇಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನ ಅಥವಾ ಕೈಗಾರಿಕೆ ಅಥವಾ ವ್ಯವಸ್ಥಾಪನಾ ಕ್ಷೇತ್ರಗಳಲ್ಲಿ ಅಥವಾ ಇತರ ಅಂತಹ

ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಯುವಿಸಿಯ ಹಳೆಯ ವಿದ್ಯಾರ್ಥಿಗಳ ಪೈಕಿ ಇಬ್ಬರು ಪ್ರಸಿದ್ಧ ವ್ಯಕ್ತಿಗಳು;

(vi) ಆಡಳಿತ ಮಂಡಳಿಯಿಂದ ನಾಮನಿರ್ದೇಶಿತರಾದ ಇಂಜಿನಿಯರಿಂಗ್, ವಿಜ್ಞಾನ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ, ಮತ್ತೊಂದು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯ ಒಬ್ಬ ಶ್ರೇಷ್ಠ ಶೈಕ್ಷಣಿಕ ವ್ಯಕ್ತಿ;

(vii) ವಿನಿಯಮಗಳಿಂದ ನಿರ್ದಿಷ್ಟಪಡಿಸಲಾದ ರೀತಿಯಲ್ಲಿ ಮಂಡಳಿಯಿಂದ ನಾಮನಿರ್ದೇಶಿಸುವ ಒಬ್ಬ ಡೀನ್ ಮತ್ತು ಒಬ್ಬ ಬೋಧಕ;

(viii) ನಿರ್ದೇಶಕರಿಂದ ನಾಮನಿರ್ದೇಶಿಸುವ, ಅವನ ಪದನಿಮಿತ್ತ ಸ್ಥಾನದಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿರುವ ಶೈಕ್ಷಣಿಕ ಸೆನೆಟ್‌ನ ಒಬ್ಬ ಸದಸ್ಯ; ಮತ್ತು

ಪರಂತು, (iv), (v), (vi), (vii) ಮತ್ತು (viii)ನೇ ಖಂಡಗಳಡಿ ನಾಮನಿರ್ದೇಶಿಸುವ ಸದಸ್ಯರ ಪೈಕಿ ಮೂವರು ಮಹಿಳೆಯರಾಗಿರತಕ್ಕದ್ದು.

ವಿಶ್ವವಿದ್ಯಾಲಯದ ಕುಲಸಚಿವರು ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿರತಕ್ಕದ್ದು.

(3) ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ, ಕುಲಾಧ್ಯಕ್ಷರು ಪ್ರಥಮ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯರನ್ನು ನಾಮ ನಿರ್ದೇಶನಮಾಡತಕ್ಕದ್ದು.

(4) ಮೇಲ್ಕಂಡ (3)ನೇ ಉಪ ಪ್ರಕರಣದಲ್ಲಿ ಉಪಬಂಧಿಸಿದಂತೆ ಹೊರತುಪಡಿಸಿ ಆಡಳಿತ ಮಂಡಳಿಯ ಸದಸ್ಯರನ್ನು, (2)ನೇ ಉಪಪ್ರಕರಣದಲ್ಲಿ ನಿಗದಿಪಡಿಸದಿರುವಷ್ಟರ ಮಟ್ಟಿಗೆ ವಿನಿಯಮಗಳ ಮೂಲಕ ನಿಗದಿಪಡಿಸಿದ ರೀತಿಯಲ್ಲಿ ಆಡಳಿತ ಮಂಡಳಿಯು ನಾಮನಿರ್ದೇಶನ ಮಾಡತಕ್ಕದ್ದು.

(5) ಅಧ್ಯಕ್ಷನು, ಆಡಳಿತ ಮಂಡಳಿಯ ಸಭೆಗಳಲ್ಲಿ ಭಾಗವಹಿಸಿ ತಮ್ಮ ಪರಿಣಿತಿಯ ನಿರ್ದಿಷ್ಟ ವಿಷಯಗಳ ಬಗ್ಗೆ ಆಡಳಿತ ಮಂಡಳಿಗೆ ನೆರವು ನೀಡಲು, ಆಡಳಿತ ಮಂಡಳಿಯ ಸದಸ್ಯರಾಗಿರದ ಸಂಬಂಧಪಟ್ಟ ತಜ್ಞರನ್ನು ಆಹ್ವಾನಿಸಲು ಅಧಿಕಾರವನ್ನು ಹೊಂದಿರತಕ್ಕದ್ದು, ಆದರೆ ಅಂಥ ಆಹ್ವಾನಿತರು ಸಭೆಯಲ್ಲಿ ಮತ ಚಲಾಯಿಸಲು ಹಕ್ಕುಳ್ಳವರಾಗಿರತಕ್ಕದ್ದಲ್ಲ.

(6) ಸಂಬಂಧಪಟ್ಟ ನಾಮ ನಿರ್ದೇಶಿತ ಪ್ರಾಧಿಕಾರಗಳು ಉಪ-ಪ್ರಕರಣ (2)ರ (iii) ರಿಂದ (viii)ನೇ ಖಂಡಗಳಲ್ಲಿ ಸದಸ್ಯರ ಯಾವುದೇ ತಾತ್ಕಾಲಿಕ ಖಾಲಿ ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ವ್ಯಕ್ತಿಯನ್ನು ನಾಮ ನಿರ್ದೇಶಿಸಬಹುದು.

(7) ಆಡಳಿತ ಮಂಡಳಿಯ ಸಭೆಗಳಲ್ಲಿ ಅಧ್ಯಕ್ಷರು ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಆಡಳಿತ ಮಂಡಳಿಯ ಅಧ್ಯಕ್ಷನ ಅನುಪಸ್ಥಿತಿಯ ಸಂದರ್ಭದಲ್ಲಿ, ಅಧ್ಯಕ್ಷರು ನಿರ್ದೇಶಕರನ್ನು ಮಂಡಳಿಯ ಸಭೆಗಳ ಅಧ್ಯಕ್ಷರನ್ನಾಗಿ ನಾಮನಿರ್ದೇಶಿಸಬಹುದು.

(8) ಆಡಳಿತ ಮಂಡಳಿಯು ಪ್ರತಿಯೊಂದು ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿ ಸಭೆ ಸೇರತಕ್ಕದ್ದು. ಎರಡು ನಿರಂತರ ಸಭೆಗಳ ನಡುವಿನ ಅವಧಿಯು ಮೂರು ತಿಂಗಳುಗಳನ್ನು ಮೀರತಕ್ಕದ್ದಲ್ಲ.

(9) ನಿರ್ದಿಷ್ಟಪಡಿಸಬಹುದಾದಂಥ ಪರಿಶೀಲನಾಂಶಗಳ ಬಗ್ಗೆ ಚರ್ಚಿಸಲು ಆಡಳಿತ ಮಂಡಳಿಯ ಸಭೆಗಳನ್ನು ನಡೆಸುವಂತೆ ಕುಲಾಧ್ಯಕ್ಷರು ಸ್ವತಃ ತಾವೇ ಅಥವಾ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಆದೇಶದ ಮೂಲಕ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಬಹುದು ಮತ್ತು ಮಂಡಳಿಯ ಅಧ್ಯಕ್ಷನು ಅಂಥ ನಿರ್ದೇಶನಗಳನ್ನು ಪಾಲಿಸತಕ್ಕದ್ದು.

10. ಆಡಳಿತ ಮಂಡಳಿಯ ಅಧಿಕಾರಗಳು ಮತ್ತು ಪ್ರಕಾರ್ಯಗಳು.- (1) ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು, ಮಂಡಳಿಯು ವಿಶ್ವವಿದ್ಯಾಲಯ ವ್ಯವಹರಣೆಗಳ ಸಾಮಾನ್ಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕಾಗಿ ಜವಾಬ್ದಾರಿಯಾಗಿರತಕ್ಕದ್ದು. ಹಾಗೂ 4ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ವಿಶ್ವವಿದ್ಯಾಲಯದ ಉದ್ದೇಶಗಳನ್ನು ಸಾಧಿಸಲು ವಿಶ್ವವಿದ್ಯಾಲಯದ ವ್ಯವಹರಣೆಗಳನ್ನು ನಿರ್ವಹಿಸುವ ವಿನಿಯಮಗಳನ್ನು ರಚಿಸುವ ಅಥವಾ ತಿದ್ದುಪಡಿ ಮಾಡುವ ಅಥವಾ ಮಾರ್ಪಾಡು ಮಾಡುವ ಅಥವಾ ರದ್ದುಪಡಿಸುವ ಅಧಿಕಾರವನ್ನು ಹೊಂದಿರತಕ್ಕದ್ದು.

(2) ಅದು ಈ ಅಧಿನಿಯಮದಲ್ಲಿ, ಅದರಡಿಯಲ್ಲಿ ಮಾಡಿದ ನಿಯಮ, ವಿನಿಯಮಗಳು ಅಥವಾ ಆರ್ಡಿನೆನ್ಸಗಳಲ್ಲಿ ಅನ್ಯಥಾ ಉಪಬಂಧಿಸಿದುದನ್ನುಳಿದು ವಿಶ್ವವಿದ್ಯಾಲಯದ ಎಲ್ಲಾ

ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ವಿಶ್ವವಿದ್ಯಾಲಯದ ಹೆಚ್ಚಿನ ದಕ್ಷತೆಯ ನಿರ್ವಹಣೆಗಾಗಿ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಗೆ ಅಂಥ ಅಧಿಕಾರಗಳನ್ನು ಪ್ರತ್ಯಾಯೋಜಿಸುವ ಅಧಿಕಾರವನ್ನು ಹೊಂದಿರತಕ್ಕದ್ದು.

(3) ಉಪ-ಪ್ರಕರಣ (1)ರ ಉಪಬಂಧಗಳಿಗೆ ಬಾಧಕವಾಗದಂತೆ, ಆಡಳಿತ ಮಂಡಳಿಯು ಈ ಮುಂದಿನ ಅಧಿಕಾರಗಳನ್ನು ಮತ್ತು ಪ್ರಕಾರ್ಯಗಳನ್ನು ಸಹ ಹೊಂದಿರತಕ್ಕದ್ದು, ಎಂದರೆ:-

(i) ವಿಶ್ವವಿದ್ಯಾಲಯದ ಆಡಳಿತ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ನೀತಿಯ ಪ್ರಶ್ನೆಗಳ ಮೇಲೆ ತೀರ್ಮಾನವನ್ನು ತೆಗೆದುಕೊಳ್ಳುವುದು ಮತ್ತು ನೀತಿ ಉದ್ದೇಶಗಳ ಸಾಧನೆಯನ್ನು ಪುನರ್ ಅವಲೋಕಿಸುವುದು;

(ii) ವಿಶ್ವವಿದ್ಯಾಲಯದ ಪರವಾಗಿ ಕರಾರುಗಳನ್ನು ಮಾಡಿಕೊಳ್ಳುವುದು, ಬದಲಾಯಿಸುವುದು ಮತ್ತು ರದ್ದುಪಡಿಸುವುದು;

(iii) ವಿಶ್ವವಿದ್ಯಾಲಯದ ಮುಂದಿನ ಹಣಕಾಸು ವರ್ಷಕ್ಕಾಗಿ ವಾರ್ಷಿಕ ಆಯವ್ಯಯ ಅಂದಾಜುಗಳು, ವಾರ್ಷಿಕ ಲೆಕ್ಕಪತ್ರಗಳು ಮತ್ತು ವಾರ್ಷಿಕ ವರದಿಗಳನ್ನು ಪ್ರಯೋಜನೀಕರಿಸುವುದು ಮತ್ತು ಅನುಮೋದಿಸುವುದು;

(iv) ವಿಶ್ವವಿದ್ಯಾಲಯಕ್ಕಾಗಿ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸುವುದು ಮತ್ತು ಅನುಮೋದಿಸುವುದು ಮತ್ತು ಅಗತ್ಯವೆಂದು ಪರಿಗಣಿಸಬಹುದಾದಂಥ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸು ಮೂಲಗಳನ್ನು ಗುರುತಿಸುವುದು;

(v) ಈ ಅಧಿನಿಯಮದ ಅಡಿಯಲ್ಲಿ ಕುಲಾಧ್ಯಕ್ಷನು ನಿರ್ವಹಿಸಬೇಕಾದ ಯಾವುದೇ ಪ್ರಕಾರ್ಯಕ್ಕೆ ಸಂಬಂಧಿಸಿದಂತೆ, ಅಗತ್ಯವಿದ್ದಲ್ಲಿ ಆತನಿಗೆ ಸಲಹೆಯನ್ನು ನೀಡುವುದು;

(vi) ವಿಶ್ವವಿದ್ಯಾಲಯದಲ್ಲಿ ಬೋಧನ ವಿಭಾಗಗಳು ಅಥವಾ ಅಧ್ಯಯನ ಕೇಂದ್ರಗಳು, ವಿಷಯ ವಿಭಾಗಗಳು ಮತ್ತು ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಅಧ್ಯಯನದ ಕಾರ್ಯಕ್ರಮಗಳು ಮತ್ತು ಕೋರ್ಸ್‌ಗಳನ್ನು ಆರಂಭಿಸುವುದು;

(vii) ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೋರ್ಸ್‌ಗಳು ಅಥವಾ ಕಾರ್ಯಕ್ರಮಗಳು ಮತ್ತು ಪರೀಕ್ಷೆಗಳಿಗಾಗಿ ವಿಧಿಸಬೇಕಾದ ಶುಲ್ಕಗಳು, ವಿಷಯ ವಿಭಾಗಗಳ ಸ್ಥಾಪನೆಯ ವಿಧಾನ, ವಿದ್ಯಾರ್ಥಿ ವೇತನಗಳು, ಫೆಲೋಶಿಪ್‌ಗಳು, ವಸ್ತು ಪ್ರದರ್ಶನಗಳು, ಪದಕಗಳು ಮತ್ತು ಬಹುಮಾನಗಳನ್ನು ನೀಡುವುದು, ಹಲವು ಹುದ್ದೆಗಳ ನೇಮಕಾತಿಗಾಗಿ ವಿದ್ಯಾರ್ಹತೆಗಳು, ನೌಕರರ ಪ್ರಯೋಜನಕ್ಕಾಗಿ ಪಿಂಚಣಿ, ವಿಮೆ ಮತ್ತು ಭವಿಷ್ಯನಿಧಿ ಮುಂತಾದ ವಿಶ್ವವಿದ್ಯಾಲಯದ ವ್ಯವಹಾರಗಳನ್ನು ನಿರ್ವಹಿಸುವ ವಿನಿಯಮಗಳನ್ನು ರಚಿಸುವುದು, ತಿದ್ದುಪಡಿ ಮಾಡುವುದು ಮತ್ತು ರದ್ದುಪಡಿಸುವುದು;

(viii) ಆಡಳಿತಾತ್ಮಕ, ತಾಂತ್ರಿಕ ಮತ್ತು ಇತರ ಹುದ್ದೆಗಳನ್ನು ಸೃಜಿಸುವುದು ಮತ್ತು ವಿಶ್ವವಿದ್ಯಾಲಯದಲ್ಲಿ ಅಂಥ ಹುದ್ದೆಗಳಿಗೆ ವ್ಯಕ್ತಿಗಳನ್ನು ನೇಮಿಸುವುದು ಹಾಗೂ ಅಂಥ ಹುದ್ದೆಗಳ ಕರ್ತವ್ಯಗಳು ಮತ್ತು ಸೇವಾ ಷರತ್ತುಗಳನ್ನು ಗೊತ್ತುಪಡಿಸುವುದು ಮತ್ತು ಸರ್ಕಾರದ ಮಾರ್ಗಸೂಚಿಗಳನುಸಾರವಾಗಿ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸಿಬ್ಬಂದಿಗಳ ವೇತನ ಶ್ರೇಣಿಗಳನ್ನು ರೂಪಿಸುವುದು;

(ix) ವಿಶ್ವವಿದ್ಯಾಲಯದ ಹಣ ಮತ್ತು ನಿಧಿಗಳನ್ನು ಹೂಡಿಕೆ ಮಾಡುವುದು ಹಾಗೂ ವಿಶ್ವವಿದ್ಯಾಲಯಕ್ಕಾಗಿ ನಿಧಿಗಳನ್ನು ಸೇರಿಸುವುದು;

(x) ಕಾರ್ಯಕಾರಿ ಸಮಿತಿ, ನಿರ್ದೇಶಕ, ಕುಲಸಚಿವ ಅಥವಾ ವಿಶ್ವವಿದ್ಯಾಲಯದ ಯಾವುದೇ ಇತರ ಪ್ರಾಧಿಕಾರ ಅಥವಾ ಅಧಿಕಾರಿಗಳಿಗೆ ತನ್ನ ಕೆಲವು ಪ್ರಕಾರ್ಯಗಳನ್ನು ಪ್ರತ್ಯಾಯೋಜಿಸುವುದು;

(xi) ಪದವಿಗಳು, ಡಿಪ್ಲೋಮಾಗಳು ಮತ್ತು ಇತರ ಶೈಕ್ಷಣಿಕ ಗೌರವಗಳು ಅಥವಾ ಬಿರುದುಗಳನ್ನು ನೀಡುವುದು ಹಾಗೂ ಫೆಲೋಶಿಪ್‌ಗಳು, ವಿದ್ಯಾರ್ಥಿ ವೇತನಗಳು, ಬಹುಮಾನಗಳು ಮತ್ತು ಪದಕಗಳನ್ನು ಪ್ರಾರಂಭಿಸುವುದು ಮತ್ತು ಪ್ರಧಾನ ಮಾಡುವುದು;

(xii) ವಿನಿಯಮಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ರೀತಿಯಲ್ಲಿ ಗೌರವ ಪದವಿಗಳನ್ನು ಪ್ರಧಾನ ಮಾಡುವುದು;

(xiii) ಗೌರವ ಪ್ರಶಸ್ತಿಗಳು ಮತ್ತು ಇತರ ಗೌರವಗಳನ್ನು ನೀಡುವುದು; ಮತ್ತು

(xiv) ಈ ಅಧಿನಿಯಮದ ಅಥವಾ ಅದರಡಿಯಲ್ಲಿ ರಚಿಸಿದ ನಿಯಮಗಳು ಅಥವಾ ವಿನಿಯಮಗಳು ಅಥವಾ ಆರ್ಡಿನೆನ್ಸಗಳಲ್ಲಿ ಅದಕ್ಕೆ ಪ್ರದತ್ತಗೊಳಿಸಬಹುದಾದ ಅಥವಾ ವಹಿಸಬಹುದಾದ ಇತರ ಅಧಿಕಾರಗಳನ್ನು ಚಲಾಯಿಸುವುದು ಮತ್ತು ಅಂಥ ಇತರ ಕರ್ತವ್ಯಗಳನ್ನು ನಿರ್ವಹಿಸುವುದು.

(4) ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು, ಮಂಡಳಿಯು ವಿನಿಯಮಗಳ ಮೂಲಕ ತಾನು ಸೂಕ್ತವೆಂದು ಭಾವಿಸಬಹುದಾದ ಅಧಿಕಾರಗಳು ಮತ್ತು ಪ್ರಕಾರ್ಯಗಳನ್ನು ನಿರ್ದೇಶಕರಿಗೆ ಪ್ರತ್ಯಾಯೋಜಿಸುವುದು.

(5) ಮಂಡಳಿಯು, ವಿಶ್ವವಿದ್ಯಾಲಯದ ಉದ್ದೇಶಗಳನ್ನು ಸಾಧಿಸುವ ಸಂದರ್ಭದಲ್ಲಿ, ನಿರ್ದೇಶಕರ ಕಾರ್ಯನಿರ್ವಹಣೆಯ ವಾರ್ಷಿಕ ಪುನರಾವಲೋಕನವನ್ನು ನಡೆಸತಕ್ಕದ್ದು:

ಪರಂತು, ಅಂಥ ಪುನರಾವಲೋಕನವು, ಮಂಡಳಿಯು ನಿರ್ಧರಿಸಬಹುದಾದ ಮಾನದಂಡಗಳು, ಆವರ್ತಕತೆ ಮತ್ತು ಪರಿಶೀಲನಾಂಶಗಳ ಮೇಲೆ ವಿಶ್ವವಿದ್ಯಾಲಯದ ಬೋಧನ ವಿಭಾಗದ ಸದಸ್ಯರ ಕಾರ್ಯನಿರ್ವಹಣೆಯ ಪರಿಶೀಲನೆಯನ್ನು ಒಳಗೊಳ್ಳತಕ್ಕದ್ದು.

(6) ಮಂಡಳಿಯು, ಖಾಸಗಿ ಏಜೆನ್ಸಿ ಅಥವಾ ತಜ್ಞರ ಸಮೂಹದ ಮೂಲಕ ವಿಶ್ವವಿದ್ಯಾಲಯವು ನಿಗಮಿತಗೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಯೊಳಗಾಗಿ, ಮತ್ತು ಆನಂತರ ಕನಿಷ್ಠ ಪಕ್ಷ ಪ್ರತಿ ಮೂರು ವರ್ಷಗಳಿಗೊಮ್ಮೆ ಅದರ ವ್ಯಾಸಂಗ ವಿಭಾಗಗಳನ್ನು ಒಳಗೊಂಡಂತೆ ವಿಶ್ವವಿದ್ಯಾಲಯದ ಧೀರ್ಘಾವಧಿ ತಂತ್ರ ವ್ಯವಸ್ಥೆ ಮತ್ತು ಪ್ರಗತಿಯಲ್ಲಿರುವ ಯೋಜನೆಗಳ ಮಾನದಂಡಗಳ ಮೇಲೆ ಮತ್ತು ಮಂಡಳಿಯು ತಿರ್ಮಾನಿಸಬಹುದಾದ ಇತರ ಮಾನದಂಡಗಳ ಮೇಲೆ ವಿಶ್ವವಿದ್ಯಾಲಯದ ಬೋಧನ ವಿಭಾಗವೂ ಸೇರಿದಂತೆ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮತ್ತು ಪುನರಾವಲೋಕನ ಮಾಡತಕ್ಕದ್ದು ಹಾಗೂ ಅಂತ ಪುನರಾವಲೋಕನದ ವರದಿಯನ್ನು ಸಾರ್ವಜನಿಕ ಜಾಲತಾಣಗಳಲ್ಲಿ (Public domain) ಪ್ರಕಟಿಸತಕ್ಕದ್ದು.

(7) (6)ನೇ ಉಪ-ಪ್ರಕರಣದಲ್ಲಿ ಉಲ್ಲೇಖಿಸಿದ ಖಾಸಗಿ ಏಜೆನ್ಸಿ ಅಥವಾ ತಜ್ಞರ ಸಮೂಹದ ವಿದ್ಯಾರ್ಹತೆಗಳು, ಅನುಭವ ಮತ್ತು ಆಯ್ಕೆ ವಿಧಾನವು, ವಿನಿಯಮಗಳ ಮೂಲಕ ನಿರ್ದಿಷ್ಟಪಡಿಸಬಹುದಾದಂತೆ ಇರತಕ್ಕದ್ದು.

(8) (6)ನೇ ಉಪ-ಪ್ರಕರಣದ ಅಡಿಯಲ್ಲಿನ ಮೌಲ್ಯಮಾಪನ ಮತ್ತು ಪುನರಾವಲೋಕನ ವರದಿಯನ್ನು ಮಂಡಳಿಯು ಅದರ ಮೇಲೆ ಕೈಗೊಂಡ ಕ್ರಮದ ವರದಿಯೊಂದಿಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

(9) ಅಧ್ಯಕ್ಷ ಅಥವಾ ನಿರ್ದೇಶಕರ ಅಭಿಪ್ರಾಯದಲ್ಲಿ ವಿಶ್ವವಿದ್ಯಾಲಯದ ಹಿತಾಸಕ್ತಿಗಾಗಿ ಕೂಡಲೇ ತೀರ್ಮಾನವನ್ನು ಕೈಗೊಳ್ಳಬೇಕಾದ ಅವಶ್ಯಕತೆಗಳಿವೆಯೆಂಬ ತುರ್ತು ಸನ್ನಿವೇಶವಿದ್ದರೆ, ಅಧ್ಯಕ್ಷನು ನಿರ್ದೇಶಕರೊಂದಿಗೆ ಸಮಾಲೋಚಿಸಿ, ಅವರ ಅಭಿಪ್ರಾಯಕ್ಕೆ ಕಾರಣಗಳನ್ನು ದಾಖಲಿಸಿ, ಅವಶ್ಯವಿರಬಹುದಾದ ಆದೇಶಗಳನ್ನು ಹೊರಡಿಸಬಹುದು;

ಪರಂತು, ಅಂಥ ಆದೇಶಗಳನ್ನು ಮಂಡಳಿಯ ಮುಂದಿನ ಸಭೆಯಲ್ಲಿ ಸ್ಥಿರೀಕರಣಕ್ಕಾಗಿ ಸಲ್ಲಿಸತಕ್ಕದ್ದು.

(10) ಮಂಡಳಿಯು ವಿಶ್ವವಿದ್ಯಾಲಯದ ಅಂಥ ಸಮಿತಿಗಳು ಮತ್ತು ಇತರ ಪ್ರಾಧಿಕಾರಗಳನ್ನು ರಚಿಸಬಹುದು ಹಾಗೂ ವಿನಿಯಮಗಳ ಮೂಲಕ ಪ್ರತಿಯೊಂದು ಅಂಥ ಸಮಿತಿಗಳು ಮತ್ತು ಪ್ರಾಧಿಕಾರಿಗಳ ಕರ್ತವ್ಯಗಳು ಮತ್ತು ಪ್ರಕಾರ್ಯಗಳನ್ನು ನಿರ್ದಿಷ್ಟಪಡಿಸಬಹುದು.

11. ಪದಾವಧಿ ಮತ್ತು ಖಾಲಿ ಸ್ಥಾನಗಳು.- (1) ಈ ಪ್ರಕರಣದಲ್ಲಿ ಉಪಬಂಧಿಸಿದುದನ್ನುಳಿದು, ಅಧ್ಯಕ್ಷರ ಪದಾವಧಿಯು ನಾಲ್ಕು ವರ್ಷಗಳಾಗಿರತಕ್ಕದ್ದು ಮತ್ತು ಆಡಳಿತ ಮಂಡಳಿಯ ಇತರ ಅಧಿಕಾರೇತರ ಸದಸ್ಯರ ಪದಾವಧಿಯು ಅವರ ನಾಮನಿರ್ದೇಶನ ಅಥವಾ ಚುನಾವಣೆಯ ದಿನಾಂಕದಿಂದ ಮೂರು ವರ್ಷಗಳಾಗಿರತಕ್ಕದ್ದು:

ಪರಂತು, ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿದಂತೆ ಆಡಳಿತ ಮಂಡಳಿಯ ಅಧ್ಯಕ್ಷರು ಅಥವಾ ಇತರ ಯಾರೇ ಸದಸ್ಯರನ್ನು ಎರಡು ವರ್ಷಗಳ ಮತ್ತೊಂದು ಅವಧಿಗೆ ನೇಮಿಸಬಹುದು ಅಥವಾ ನಾಮನಿರ್ದೇಶಿಸಬಹುದು:

ಮತ್ತು ಪರಂತು, ಅಧ್ಯಕ್ಷರನ್ನು ಹೊರತುಪಡಿಸಿ ಪ್ರಥಮ ಆಡಳಿತ ಮಂಡಳಿಯ ಅಧಿಕಾರೇತರ ಸದಸ್ಯರ ಪದಾವಧಿಯು ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕುಲಾಧ್ಯಕ್ಷರು ನಿಗದಿಪಡಿಸಿದಂತೆ ಇರತಕ್ಕದ್ದು. (2) ಪದನಿಮಿತ್ತ ಸದಸ್ಯನ ಪದಾವಧಿಯು ಆತನು

ಸದಸ್ಯನಾಗಿರುವ ಕಾರಣದಿಂದಾಗಿ ಅವನು ಹುದ್ದೆಯನ್ನು ಹೊಂದಿರುವವರೆಗೆ ಮುಂದುವರೆಯತಕ್ಕದ್ದು.

(3) ಸಾಂದರ್ಭಿಕ ಖಾಲಿಸ್ಥಾನವನ್ನು (Casual vacancy) ತುಂಬಲು ನಾಮ ನಿರ್ದೇಶಿತನಾದ ಅಥವಾ ಚುನಾಯಿತನಾದ ಸದಸ್ಯನ ಪದಾವಧಿಯು ಯಾವ ಸದಸ್ಯನ ಸ್ಥಾನಕ್ಕೆ ಆತನು ನಾಮ ನಿರ್ದೇಶಿತನಾಗಿರುವನೋ ಅಥವಾ ಚುನಾಯಿತನಾಗಿರುವನೋ ಅವನ ಉಳಿದಿರುವ ಅವಧಿಗಾಗಿ ಮುಂದುವರೆಯತಕ್ಕದ್ದು.

(4) ಈ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ನಿರ್ಗಮಿಸುವ ಸದಸ್ಯನು ಆತನ ಸ್ಥಾನಕ್ಕಾಗಿ ಮತ್ತೊಬ್ಬ ವ್ಯಕ್ತಿಯು ನಾಮ ನಿರ್ದೇಶಿತನಾಗುವವರೆಗೆ ಹುದ್ದೆಯಲ್ಲಿ ಮುಂದುವರೆಯತಕ್ಕದ್ದು.

(5) ಆಡಳಿತ ಮಂಡಳಿಯ ಸದಸ್ಯರು ವಿನಿಯಮಗಳಲ್ಲಿ ಉಪಬಂಧಿಸಬಹುದಾದ ಭತ್ಯೆಗಳಿಗೆ ಅರ್ಹರಾಗಿರತಕ್ಕದ್ದು, ಆದರೆ 9 (2)ನೇ ಪ್ರಕರಣದ (iii)ನೇ ಖಂಡದಿಂದ (vi)ನೇ ಖಂಡದವರೆಗೆ ಉಲ್ಲೇಖಿಸಿದ ವ್ಯಕ್ತಿಗಳ ಹೊರತಾಗಿ ಯಾರೇ ಸದಸ್ಯನು ಈ ಉಪ ಪ್ರಕರಣದ ಕಾರಣದಿಂದಾಗಿ ಯಾವುದೇ ಭತ್ಯೆಗೆ ಅರ್ಹನಾಗಿರತಕ್ಕದ್ದಲ್ಲ.

(6) ಆಡಳಿತ ಮಂಡಳಿಯ ಸದಸ್ಯನು,-

(i) ರಾಜೀನಾಮೆಯನ್ನು ನೀಡಿದ್ದು ಮತ್ತು ಅಂಥ ರಾಜೀನಾಮೆಯು ಅಂಗೀಕಾರವಾಗಿದ್ದಲ್ಲಿ; ಅಥವಾ

(ii) ಅಸ್ವಸ್ಥಚಿತ್ತನಾಗಿದ್ದರೆ ಮತ್ತು ಸಕ್ಷಮ ಕಾನೂನು ನ್ಯಾಯಾಲಯವು ಹಾಗೆಂದು ಘೋಷಿಸಿದ್ದಲ್ಲಿ; ಅಥವಾ

(iii) ಅವಿಮುಕ್ತ ದಿವಾಳಿಯಾಗಿದ್ದಲ್ಲಿ; ಅಥವಾ

(iv) ನೈತಿಕ ಅಧಃಪತನವನ್ನುಳ್ಳ ಅಪರಾಧದಲ್ಲಿ ಅಪರಾಧ ನಿರ್ಣಿತನಾಗಿದ್ದಲ್ಲಿ

-ಸದಸ್ಯನಾಗಿರುವುದು ನಿಂತು ಹೋಗತಕ್ಕದ್ದು.

ಯಾವುದೇ ಅಂಥ ನಿಂತುಹೋಗುವಿಕೆಯು ಸಾಂದರ್ಭಿಕ ಖಾಲಿಸ್ಥಾನವನ್ನು ಉಂಟು ಮಾಡತಕ್ಕದ್ದು.

(7) ಆಡಳಿತ ಮಂಡಳಿಯ ಯಾರೇ ಸದಸ್ಯನು ಆತನ ಹುದ್ದೆಗೆ ರಾಜೀನಾಮೆಯನ್ನು ಲಿಖಿತದ ಮೂಲಕ ಅಧ್ಯಕ್ಷರಿಗೆ ಸಲ್ಲಿಸಬಹುದು ಮತ್ತು ಅಂಥ ರಾಜೀನಾಮೆಯು ಅಧ್ಯಕ್ಷನು ಅಂಗೀಕರಿಸಿದ ದಿನಾಂಕದಂದು ಜಾರಿಗೆ ಬರತಕ್ಕದ್ದು, ಅದು ಅಂಥ ಸದಸ್ಯನು ಲಿಖಿತ ರಾಜೀನಾಮೆಯ ಮಾಹಿತಿಯನ್ನು ಅಧ್ಯಕ್ಷನಿಗೆ ನೀಡಿದ ದಿನಾಂಕದಿಂದ ಎರಡು ವಾರಗಳಿಗಿಂತ ವಿಳಂಬವಾಗತಕ್ಕದ್ದಲ್ಲ.

(8) ಆಡಳಿತ ಮಂಡಳಿಯು, ಮಂಡಳಿಯ ಯಾರೇ ಸದಸ್ಯನಿಗೆ ಆತನ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ತಿಳಿಸಿ ಅಂತಹ ಆರೋಪಗಳ ಸಂಬಂಧದಲ್ಲಿ ಅಹವಾಲು ಹೇಳಿಕೊಳ್ಳಲು ಆತನಿಗೆ ಸೂಕ್ತ ಅವಕಾಶವನ್ನು ನೀಡಿ, ವಿನಿಯಮಗಳಿಗೆ ಅನುಸಾರವಾಗಿ ಆತನ ವಿರುದ್ಧ ವಿಚಾರಣೆಯನ್ನು ನಡೆಸಿ, ಬಹುಮತದ ಮೂಲಕ ಅಂಥ ಸದಸ್ಯನನ್ನು ತೆಗೆದು ಹಾಕಬಹುದು.

(9) ಈ ಅಧಿನಿಯಮದ ಉಪಬಂಧಗಳಡಿ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಉದ್ದೇಶಪೂರ್ವಕವಾಗಿ ಲೋಪ ಎಸಗಿದ ಅಥವಾ ಕರ್ತವ್ಯಗಳನ್ನು ನಿರ್ವಹಿಸಲು ನಿರಾಕರಿಸಿದ ಕಾರಣದ ಮೇಲೆ ಅಥವಾ ಈ ಅಧಿನಿಯಮದ ಅಡಿ ನಿಹಿತವಾದ ಅಧಿಕಾರಗಳನ್ನು ದುರುಪಯೋಗಪಡಿಸಿಕೊಂಡಿರುವುದಕ್ಕಾಗಿ ಮತ್ತು ಆಡಳಿತ ಮಂಡಳಿಯು ಆದೇಶಿಸಿದ ವಿಚಾರಣಾ ವರದಿಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ನೀಡಿದ ಸಲಹೆಯ ಮೇಲೆ ಹೊರಡಿಸಲಾದ ಆದೇಶದ ಮೂಲಕ ಪದನಿವೃತ್ತ ಸದಸ್ಯನನ್ನು ಹೊರತುಪಡಿಸಿ ಆಡಳಿತ ಮಂಡಳಿಯ ಅಧ್ಯಕ್ಷನನ್ನು ಅಥವಾ ಯಾರೇ ಸದಸ್ಯನನ್ನು ಕುಲಾಧ್ಯಕ್ಷರು ತೆಗೆದುಹಾಕುವ ಅಧಿಕಾರವನ್ನು ಹೊಂದಿರತಕ್ಕದ್ದು.

(10) ಈ ಪ್ರಕರಣದಡಿ ವಿಚಾರಣೆಯನ್ನು ನಡೆಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಉಚ್ಚ ನ್ಯಾಯಾಲಯದ ಅಥವಾ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಒಬ್ಬ ವ್ಯಕ್ತಿಯನ್ನು ನೇಮಕ ಮಾಡತಕ್ಕದ್ದು. ವಿಚಾರಣಾ ಪ್ರಾಧಿಕಾರವು ಸಂಬಂಧಪಟ್ಟ ವ್ಯಕ್ತಿಗೆ ತನ್ನ ನಿವೇದನೆಯನ್ನು ಸಲ್ಲಿಸಲು ಅವಕಾಶವನ್ನು ನೀಡಿದ ನಂತರ ವಿಚಾರಣೆಯನ್ನು ನಡೆಸತಕ್ಕದ್ದು ಮತ್ತು ವಿಧಿಸಬೇಕಾದ ದಂಡನೆ ಯಾವುದಾದರೂ ಇದ್ದಲ್ಲಿ ಆ ದಂಡನೆಯೂ ಸೇರಿದಂತೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸತಕ್ಕದ್ದು ಮತ್ತು ರಾಜ್ಯ ಸರ್ಕಾರವು ವರದಿಯನ್ನು ಪರಿಶೀಲಿಸಿ ಕುಲಾಧ್ಯಕ್ಷರಿಗೆ ಸಲಹೆಯನ್ನು ನೀಡತಕ್ಕದ್ದು. ಕುಲಾಧ್ಯಕ್ಷರು ಅಂಥ ಸಲಹೆಗೆ ಅನುಸಾರವಾಗಿ ಮೂರು ತಿಂಗಳ ಒಳಗಾಗಿ ಆದಷ್ಟು ಬೇಗನೆ ಕ್ರಮ ವಹಿಸತಕ್ಕದ್ದು.

12. ಕಾರ್ಯಕಾರಿ ಸಮಿತಿ.- (1) ಕಾರ್ಯಕಾರಿ ಸಮಿತಿಯು ಈ ಮುಂದಿನ ಸದಸ್ಯರನ್ನು ಒಳಗೊಂಡಿರತಕ್ಕದ್ದು, ಎಂದರೆ:-

- (i) ನಿರ್ದೇಶಕರು ಅಧ್ಯಕ್ಷರಾಗಿರತಕ್ಕದ್ದು;
- (ii) ಒಂದು ವರ್ಷದ ಅವಧಿಗಾಗಿ ಸರದಿಯ ಮೂಲಕ ಅವರುಗಳ ಪೈಕಿಯಿಂದ ನಾಮನಿರ್ದೇಶಿತರಾದ ಆಡಳಿತ ಮಂಡಳಿಯ ಮೂವರು ಇತರ ಸದಸ್ಯರು (ಒಬ್ಬ ಡೀನ್, ಒಬ್ಬ ಪ್ರಾಧ್ಯಾಪಕ ಮತ್ತು ಒಬ್ಬ ನಾಮನಿರ್ದೇಶಿತ ಸದಸ್ಯ); ಮತ್ತು
- (iii) ಕುಲಸಚಿವರು - ಸದಸ್ಯ ಕಾರ್ಯದರ್ಶಿ
- (2) ಕಾರ್ಯಕಾರಿ ಸಮಿತಿಯು ಒಂದು ವರ್ಷದಲ್ಲಿ ಕನಿಷ್ಠ ಆರು ಬಾರಿಯಾದರೂ ಸಭೆ ಸೇರತಕ್ಕದ್ದು. ನಿರ್ದೇಶಕನು ಕಾರ್ಯಕಾರಿ ಸಮಿತಿಯ ಎಲ್ಲಾ ಸಭೆಗಳ ಅಧ್ಯಕ್ಷರಾಗಿರತಕ್ಕದ್ದು. ನಿರ್ದೇಶಕನ ಗೈರು ಹಾಜರಿಯ ಸಂದರ್ಭದಲ್ಲಿ, ಕಾರ್ಯಕಾರಿ ಸಮಿತಿಯ ಸದಸ್ಯನಾಗಿರುವ ಬೋಧನಾ ವಿಭಾಗದ ಅಥವಾ ಅಧ್ಯಯನ ಕೇಂದ್ರದ ಡೀನ್ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
- (3) ಕಾರ್ಯಕಾರಿ ಸಮಿತಿಯು ಈ ಮುಂದಿನ ಅಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಈ ಮುಂದಿನ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು, ಎಂದರೆ:-
- (i) ಆಡಳಿತ ಮಂಡಳಿಯ ನಿಕಟ ತರುವಾಯದ ಸಭೆಯಲ್ಲಿ ಆಡಳಿತ ಮಂಡಳಿಯಿಂದ ಸ್ಥಿರೀಕರಣ ಪಡೆಯುವುದಕ್ಕೆ ಒಳಪಟ್ಟು ವಿನಿಯಮಗಳಲ್ಲಿ ನಿಗದಿಪಡಿಸಲಾದಂಥ ವಿಷಯಗಳಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಪರವಾಗಿ ತೀರ್ಮಾನವನ್ನು ತೆಗೆದುಕೊಳ್ಳಲು ಸಕ್ಷಮವಾಗಿರತಕ್ಕದ್ದು;
- (ii) ಈ ಅಧಿನಿಯಮದಲ್ಲಿ ನಿರೂಪಿಸಿದ ಉದ್ದೇಶಗಳನ್ನು ನೆರವೇರಿಸಲು ಅವಶ್ಯಕವಾಗುವಂಥ ಖರ್ಚುಗಳನ್ನು ಭರಿಸತಕ್ಕದ್ದು ಮತ್ತು ಆಡಳಿತ ಮಂಡಳಿಯು ತೆಗೆದುಕೊಂಡ ಎಲ್ಲ ತೀರ್ಮಾನಗಳನ್ನು ಕಾರ್ಯಗತಗೊಳಿಸತಕ್ಕದ್ದು;
- (iii) ವಿಶ್ವವಿದ್ಯಾಲಯದ ವಾರ್ಷಿಕ ಶೈಕ್ಷಣಿಕ ಮತ್ತು ಆರ್ಥಿಕ ಲೆಕ್ಕಪರಿಶೋಧಿತ ವರದಿಗಳನ್ನು ಅವುಗಳ ಅನುಮೋದನೆಗಾಗಿ ಆಡಳಿತ ಮಂಡಳಿಯ ಮುಂದೆ ಮಂಡಿಸತಕ್ಕದ್ದು ;ಮತ್ತು
- (iv) ವಿನಿಯಮಗಳಲ್ಲಿ ನಿಯಮಿಸಬಹುದಾದಂಥ ಇತರ ಅಧಿಕಾರಗಳು, ಪ್ರಕಾರ್ಯಗಳು ಮತ್ತು ಕರ್ತವ್ಯಗಳನ್ನು ಅದು ಹೊಂದಿರತಕ್ಕದ್ದು.
- 13. ಶೈಕ್ಷಣಿಕ ಸೆನೆಟ್.-** (1) ಶೈಕ್ಷಣಿಕ ಸೆನೆಟ್ ವಿಶ್ವವಿದ್ಯಾಲಯದ ಪ್ರಧಾನ ಶೈಕ್ಷಣಿಕ ನಿಕಾಯನವಾಗಿರತಕ್ಕದ್ದು.
- (2) ಅದು ಈ ಮುಂದಿನ ಸದಸ್ಯರನ್ನು ಒಳಗೊಂಡಿರತಕ್ಕದ್ದು, ಎಂದರೆ:-
- (i) ವಿಶ್ವವಿದ್ಯಾಲಯದ ನಿರ್ದೇಶಕನು ಶೈಕ್ಷಣಿಕ ಸೆನೆಟ್-ನ ಅಧ್ಯಕ್ಷರಾಗಿರತಕ್ಕದ್ದು;
- (ii) ಪ್ರಸಿದ್ಧ ಶೈಕ್ಷಣಿಕ ತಜ್ಞರ ಪಟ್ಟಿಯಿಂದ ಎರಡು ವರ್ಷಗಳ ಅವಧಿಗಾಗಿ ರಾಜ್ಯ ಸರ್ಕಾರವು ನಾಮ ನಿರ್ದೇಶಿಸಿದ, ಹಿಂದಿನ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರಾದ ಐವರು ಪ್ರಸಿದ್ಧ ಶಿಕ್ಷಣ ತಜ್ಞರು, ಅವರಲ್ಲಿ ಒಬ್ಬರು ಅನುಸೂಚಿತ ಜಾತಿಗಳು/ ಅನುಸೂಚಿತ ಪಂಗಡಕ್ಕೆ ಸೇರಿದವರಾಗಿರತಕ್ಕದ್ದು, ಒಬ್ಬರು ಇತರ ಹಿಂದುಳಿದ ವರ್ಗ ಅಥವಾ ಧಾರ್ಮಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರತಕ್ಕದ್ದು. ಐವರು ಸದಸ್ಯರಲ್ಲಿ ಇಬ್ಬರು ಮಹಿಳೆಯರಿರತಕ್ಕದ್ದು;
- (iii) ಆಡಳಿತ ಮಂಡಳಿಯು ಎರಡು ವರ್ಷಗಳ ಅವಧಿಗಾಗಿ, ಹೆಸರುಗಳ ಪಟ್ಟಿಯಿಂದ ನಾಮನಿರ್ದೇಶಿಸಿದ ಸಂಶೋಧನೆ ಮತ್ತು ಅಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕೆಗಳು, ಬ್ಯಾಂಕಿಂಗ್ ಮತ್ತು ಹಣಕಾಸು, ವ್ಯವಸ್ಥಾಪನೆ ಅಥವಾ ಸಾರ್ವಜನಿಕ ಆಡಳಿತಕ್ಕೆ ಸೇರಿರುವ ಇಬ್ಬರು ಪ್ರಸಿದ್ಧ ವ್ಯಕ್ತಿಗಳು;
- (iv) ನಿರ್ದೇಶಕರಿಂದ ಎರಡು ವರ್ಷಗಳ ಅವಧಿಗಾಗಿ ನಾಮ ನಿರ್ದೇಶಿಸಲ್ಪಟ್ಟ ಇತರ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳ ಇಬ್ಬರು ಪ್ರಸಿದ್ಧ ಶೈಕ್ಷಣಿಕ ತಜ್ಞರು;
- (v) ವಿಶ್ವವಿದ್ಯಾಲಯದ ಶಿಕ್ಷಣ, ಸಂಶೋಧನೆ, ವಿದ್ಯಾರ್ಥಿ ವ್ಯವಹಾರಗಳು ಮತ್ತು ಅಂಥ ಇತರ ಪ್ರಕಾರ್ಯಗಳ ಪ್ರಭಾರದಲ್ಲಿರುವ ಡೀನ್‌ಗಳು;
- (vi) ಬೋಧನಾ ವಿಭಾಗಗಳು ಅಥವಾ ವ್ಯಾಸಂಗ ಕೇಂದ್ರಗಳ ಎಲ್ಲಾ ಡೀನ್‌ಗಳು;
- (vii) ಎಲ್ಲಾ ಪೀಠಗಳು ಅಥವಾ ವಿಷಯ ವಿಭಾಗಗಳು ಅಥವಾ ಶಾಖೆಗಳ ಮುಖ್ಯಸ್ಥರು ಮತ್ತು ಕೇಂದ್ರಗಳ ಸಮನ್ವಯಕಾರರು;

(viii) ನಿರ್ದೇಶಕರು ಜೇಷ್ಠತೆಯ ಮೇರೆಗೆ ಸರದಿಯ ಮೂಲಕ ಎರಡು ವರ್ಷಗಳ ಅವಧಿಗಾಗಿ ನಾಮ ನಿರ್ದೇಶಿಸಿದ ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು;

(ix) ವಿನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ ಎರಡು ವರ್ಷಗಳ ಅವಧಿಗಾಗಿ ನಿರ್ದೇಶಕರು ನಾಮನಿರ್ದೇಶಿಸಿದ (ಸಹಾಯಕ ಮತ್ತು ಸಹ ಪ್ರಾಧ್ಯಾಪಕರ) ಪ್ರೈಕಿ ಮೂವರು ಯುವ ಉದ್ಯಮಶೀಲ ಬೋಧನಾ ವಿಭಾಗದವರು.

(x) ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರು; ಮತ್ತು

(xi) ಕುಲಸಚಿವರು, ಸದಸ್ಯ ಕಾರ್ಯದರ್ಶಿಯಾಗಿರತಕ್ಕದ್ದು.

(3) ನಾಮನಿರ್ದೇಶಿತ ಅಧಿಕಾರೇತರ ಸದಸ್ಯರ ಪದಾವಧಿಯು ಅವರ ನಾಮ ನಿರ್ದೇಶನದ ದಿನಾಂಕದಿಂದ ಎರಡು ವರ್ಷಗಳಾಗಿರತಕ್ಕದ್ದು ಮತ್ತು ಅಧಿಕೃತ ಸದಸ್ಯ ಪದಾವಧಿಯೂ ಸಹ ಎರಡು ವರ್ಷಗಳು ಅಥವಾ ಅವರು ಸದಸ್ಯರಾಗಿರುವ ಕಾರಣದಿಂದಾಗಿ ಹುದ್ದೆಯನ್ನು ಹೊಂದಿರುವವರೆಗೂ ಇರತಕ್ಕದ್ದು.

(4) ಶೈಕ್ಷಣಿಕ ಸೆನೆಟ್ ಸಾಮಾನ್ಯವಾಗಿ ಒಂದು ಶೈಕ್ಷಣಿಕ ವರ್ಷದಲ್ಲಿ ನಾಲ್ಕು ಬಾರಿ ಸಭೆ ಸೇರತಕ್ಕದ್ದು, ಹಾಗೆ ಎರಡು ನಿರಂತರ ಸಭೆಗಳ ನಡುವಿನ ಅವಧಿಯು ಹನ್ನೆರಡು ವಾರಗಳನ್ನು ಮೀರತಕ್ಕದ್ದಲ್ಲ.

(5) ಶೈಕ್ಷಣಿಕ ಸೆನೆಟ್‌ನ ಪರವಾಗಿ ಯಾವುದೇ ತುರ್ತು ವಿಷಯಗಳನ್ನು ತೀರ್ಮಾನಿಸಲು ಸ್ಥಾಯಿ ಸಮಿತಿಯು ಇರತಕ್ಕದ್ದು, ಅದು ನಿರ್ದೇಶಕ, ಶೈಕ್ಷಣಿಕ ಸೆನೆಟ್ ಸದಸ್ಯರಾಗಿರುವ ಬೋಧನಾ ವಿಭಾಗಗಳ ಅಥವಾ ವ್ಯಾಸಂಗ ಕೇಂದ್ರಗಳ ಡೀನ್‌ಗಳನ್ನು ಮತ್ತು ಕುಲಸಚಿವರನ್ನು ಒಳಗೊಂಡಿರತಕ್ಕದ್ದು;

ಪರಂತು, ತೆಗೆದುಕೊಂಡ ತೀರ್ಮಾನಗಳನ್ನು ಒಳಗೊಂಡಂತೆ ಸ್ಥಾಯಿಸಮಿತಿಯ ಅಂಥ ಸಭೆಗಳ ನಡಾವಳಿಗಳನ್ನು ಶೈಕ್ಷಣಿಕ ಸೆನೆಟ್‌ನ ಮುಂದಿನ ನಿಕಟ ಸಭೆಯಲ್ಲಿ ಸ್ಥಿರೀಕರಣಕ್ಕಾಗಿ ಮಂಡಿಸುವುದು.

(6) ತುರ್ತು ಸಂದರ್ಭದಲ್ಲಿ, ನಿರ್ದೇಶಕರು ಶೈಕ್ಷಣಿಕ ಸೆನೆಟ್‌ನ ವಿಶೇಷ ಸಭೆಗಳನ್ನು ಕರೆಯಬಹುದು.

(7) ವಿನಿಯಮಗಳು ಶೈಕ್ಷಣಿಕ ಸೆನೆಟ್ ಮತ್ತು ಸ್ಥಾಯಿ ಸಮಿತಿಯ ಸಭೆಗಳನ್ನು ನಡೆಸುವ ಕಾರ್ಯವಿಧಾನವನ್ನು ಉಪಬಂಧಿಸಬಹುದು.

(8) ಕುಲಾಧ್ಯಕ್ಷರು ಅಥವಾ ರಾಜ್ಯ ಸರ್ಕಾರವು ಆದೇಶದ ಮೂಲಕ, ನಿರ್ದಿಷ್ಟಪಡಿಸಬಹುದಾದಂಥ ಪರಿಶೀಲಾಂಶಗಳನ್ನು ಚರ್ಚಿಸಲು ಶೈಕ್ಷಣಿಕ ಸೆನೆಟ್‌ನ ಸಭೆಗಳನ್ನು ನಡೆಸಲು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಬಹುದು ಮತ್ತು ಅಂಥ ನಿರ್ದೇಶನಗಳನ್ನು ನಿರ್ದೇಶಕರು ಪಾಲಿಸತಕ್ಕದ್ದು.

14. ಶೈಕ್ಷಣಿಕ ಸೆನೆಟ್‌ನ ಅಧಿಕಾರಗಳು ಮತ್ತು ಪ್ರಕಾರ್ಯಗಳು.- (1) ಶೈಕ್ಷಣಿಕ ಸೆನೆಟ್ ವಿಶ್ವವಿದ್ಯಾಲಯದ ಶೈಕ್ಷಣಿಕ ನಿಕಾಯವಾಗಿ ಈ ಅಧಿನಿಯಮದ ಅಥವಾ ವಿನಿಯಮಗಳ ಮೂಲಕ ಅಥವಾ ಮಂಡಳಿಯ ಮೂಲಕ ಅದಕ್ಕೆ ಪ್ರದತ್ತವಾಗಬಹುದಾದಂಥ ಇತರ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂಥ ಇತರ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು. ಅದು ವಿಶ್ವವಿದ್ಯಾಲಯದ ಬೋಧನೆ, ಶಿಕ್ಷಣ ಮತ್ತು ಪರೀಕ್ಷೆಗಳ ಗುಣಮಟ್ಟಗಳನ್ನು ನಿರ್ವಹಿಸುವುದಕ್ಕಾಗಿ ಜವಾಬ್ದಾರಿಯಾಗಿರತಕ್ಕದ್ದು.

(2) ಹಿಂದಿನ ಅಧಿಕಾರಗಳ ಸಾಮಾನ್ಯನ್ವಯಕ್ಕೆ ಬಾಧಕವಾಗದಂತೆ ಮತ್ತು ಈ ಅಧಿನಿಯಮದ ಉಪಬಂಧಗಳ ಮೂಲಕ ಅಥವಾ ಅದರಡಿಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು, ಶೈಕ್ಷಣಿಕ ಸೆನೆಟ್ ಈ ಮುಂದಿನ ಅಧಿಕಾರಗಳನ್ನು ಚಲಾಯಿಸತಕ್ಕದ್ದು, ಎಂದರೆ:-

(i) ಹೊಸ ಕಾರ್ಯಕ್ರಮಗಳಿಗೆ ಅನುಮೋದನೆ ನೀಡುವುದು ಮತ್ತು ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳಿಗೆ ಬದಲಾವಣೆಗಳು ಅಥವಾ ಮಾರ್ಪಾಡುಗಳನ್ನು ಮಾಡುವುದು;

(ii) ವಿಶ್ವವಿದ್ಯಾಲಯವು ನೀಡುವ ಅಧ್ಯಯನ ಕೋರ್ಸುಗಳು ಅಥವಾ ಕಾರ್ಯಕ್ರಮಗಳಿಗೆ ಪ್ರವೇಶದ ಮಾನದಂಡಗಳು ಮತ್ತು ಪ್ರಕ್ರಿಯೆಯನ್ನು ನಿರ್ದಿಷ್ಟಪಡಿಸುವುದು;

(iii) ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಅಧ್ಯಯನ ಕೋರ್ಸುಗಳ ಪಠ್ಯಕ್ರಮ ವಸ್ತುವಿಷಯವನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ಹಾಗೂ ಅದರಲ್ಲಿ ಮಾಪಾಡುಗಳನ್ನು ಕೈಗೊಳ್ಳುವುದು;

(iv) ಶೈಕ್ಷಣಿಕ ಕ್ಯಾಲೆಂಡರ್, ಪರೀಕ್ಷೆಯನ್ನು ನಡೆಸುವುದಕ್ಕಾಗಿ ಮಾರ್ಗಸೂಚಿಗಳನ್ನು ನಿರ್ದಿಷ್ಟಪಡಿಸುವುದು;

(v) ಪದವಿಗಳು, ಡಿಪ್ಲೊಮಾಗಳು ಮತ್ತು ಇತರ ಶೈಕ್ಷಣಿಕ ಗೌರವಗಳು ಅಥವಾ ಬಿರುದುಗಳನ್ನು ನೀಡಲು ಶಿಫಾರಸ್ಸು ಮಾಡುವುದು;

(vi) ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಆರ್ಡಿನೆನ್ಸುಗಳನ್ನು ಹೊರಡಿಸಲು ಪ್ರಸ್ತಾವನೆಗಳನ್ನು ಸಲ್ಲಿಸುವುದು;

(vii) ಅಧ್ಯಯನ ಕೋರ್ಸುಗಳು, ಪರೀಕ್ಷೆಗಳ ಯೋಜನೆ ಮತ್ತು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ, ಪದವಿಗಳು, ಡಿಪ್ಲೊಮಾಗಳು, ಪ್ರಮಾಣಪತ್ರಗಳು ಅಥವಾ ಇತರ ಶೈಕ್ಷಣಿಕ ಗೌರವ ಪದವಿಗಳಿಗೆ ಪ್ರವೇಶವನ್ನು ಪಡೆಯಲು ಇರತಕ್ಕ ಷರತ್ತುಗಳು ಹಾಗೂ ವಿಶ್ವವಿದ್ಯಾಲಯ ಪರೀಕ್ಷೆಗಳ ಫಲಿತಾಂಶಗಳ ಘೋಷಣೆ, ಇವುಗಳ ಕುರಿತು ವಿನಿಯಮಗಳಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವುದು;

(viii) ವಿಶ್ವವಿದ್ಯಾಲಯದೊಳಗೆ ಸಂಶೋಧನೆಯನ್ನು ಉತ್ತೇಜಿಸುವುದಕ್ಕಾಗಿ ಅಥವಾ ಇತರ ವಿಶೇಷ ಅಧ್ಯಯನಗಳನ್ನು ಉತ್ತೇಜಿಸಲು ಯೋಜನೆಗಳನ್ನು ರೂಪಿಸುವುದು;

(ix) ಭೋಧಾನಾ ವಿಭಾಗಗಳು ಅಥವಾ ವ್ಯಾಸಂಗ ಕೇಂದ್ರಗಳಿಗೆ ವಿಷಯಗಳನ್ನು ಹಂಚುವುದಕ್ಕಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವುದು ಮತ್ತು ಭೋಧೋನಾ ವಿಭಾಗಗಳು ಅಥವಾ ವ್ಯಾಸಂಗ ವಿಭಾಗಗಳಿಗೆ ಅದರದೇ ಸದಸ್ಯರುಗಳನ್ನು ನಿಯೋಜಿಸುವುದು;

(x) ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಪ್ರವೇಶವನ್ನು ಪಡೆಯುವುದಕ್ಕೆ ಸಂಬಂಧಿಸಿದಂತೆ ವಿನಾಯಿತಿಗಳನ್ನು ನೀಡುವುದಕ್ಕಾಗಿ ಮಾನದಂಡಗಳನ್ನು ನಿರ್ಧರಿಸುವುದು;

(xi) ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಮತ್ತು ಇತರ ಬೋಧಕ ಹುದ್ದೆಗಳನ್ನು ಸೃಜಿಸುವುದಕ್ಕಾಗಿ ಹಾಗೂ ಅಂಥ ಹುದ್ದೆಗಳ ಕರ್ತವ್ಯಗಳನ್ನು ನಿಯಮಿಸುವುದಕ್ಕಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವುದು;

(xii) ಫೆಲೋಶಿಪ್‌ಗಳು, ಪ್ರವಾಸಿ ಫೆಲೋಶಿಪ್‌ಗಳು, ಸ್ಕಾಲರ್‌ಶಿಪ್‌ಗಳು, ವಿದ್ಯಾರ್ಥಿವೇತನಗಳು, ಬೋಧನಾ/ ಸಂಶೋಧನಾ ನೆರವು ವೇತನಗಳು ಅಥವಾ ವಸ್ತುಪ್ರದರ್ಶನಗಳನ್ನು ಆರಂಭಿಸಲು ಮತ್ತು ಪ್ರಧಾನಮಾಡಲು ಪ್ರಸ್ತಾವನೆಗಳನ್ನು ಸಲ್ಲಿಸುವುದು;

(xiii) ಪರೀಕ್ಷೆಗಳ ತತ್ಸಮಾನತೆಯನ್ನು ನಿಯಮಿಸುವ ವಿನಿಯಮಗಳನ್ನು ಮಾಡುವುದು;

(xiv) ಪದವಿಗಳು, ಡಿಪ್ಲೊಮಾಗಳು ಮತ್ತು ಇತರ ಶೈಕ್ಷಣಿಕ ಗೌರವಗಳಿಗೆ ಅರ್ಹರಾಗಲು ವಿಶ್ವವಿದ್ಯಾಲಯದಲ್ಲಿ ಅನುಮೋದಿತ ಅಧ್ಯಯನ ಕೋರ್ಸುಗಳಿಂದ ವಿನಾಯಿತಿಗಳನ್ನು ನೀಡುವುದಕ್ಕಾಗಿ ವಿನಿಯಮಗಳನ್ನು ಮಾಡುವುದು;

(xv) ಸಂಶೋಧನೆ ಮತ್ತು ಕಲಿಕೆಯ ಸುಧಾರಣೆ ಹಾಗೂ ಪ್ರಸಾರ ಮಾಡುವುದಕ್ಕಾಗಿ ಯುಕ್ತವಾಗಬಹುದಾದಂಥ ಕಲಿಕಾ ವಿಭಾಗಗಳಲ್ಲಿ ಮತ್ತು ಅಧ್ಯಯನ ಕೋರ್ಸುಗಳಲ್ಲಿ ಬೋಧನೆ, ಕಲಿಕೆ ಮತ್ತು ತರಬೇತಿಗಳಿಗಾಗಿ ಅವಕಾಶ ಕಲ್ಪಿಸುವುದು;

(xvi) ವಾರ್ಷಿಕ ಆರ್ಥಿಕ ಅಂದಾಜುಗಳನ್ನು ಪರಿಶೀಲಿಸುವುದು;

(xvii) ಯಾವುದೇ ವಿನಿಯಮಗಳನ್ನು ತಿದ್ದುಪಡಿ ಮಾಡುವುದು ಅಥವಾ ನಿರಸನಗೊಳಿಸುವುದು;

(xviii) ವಿಶ್ವವಿದ್ಯಾಲಯದ ಹಲವು ಪ್ರಾಧಿಕಾರಗಳಿಗೆ ಅಗತ್ಯವಿರುವಂತೆ ಸದಸ್ಯರುಗಳನ್ನು ನಾಮನಿರ್ದೇಶನ ಮಾಡುವುದು;

(xix) ಸಂಶೋಧನೆ ಮತ್ತು ವಿಶೇಷ ಅಧ್ಯಯನ ವಿಭಾಗಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು;

(xx) ಸಾಮಾನ್ಯವಾಗಿ ಎಲ್ಲಾ ಶೈಕ್ಷಣಿಕ ವಿಷಯಗಳಲ್ಲಿ ವಿಶ್ವವಿದ್ಯಾಲಯಕ್ಕೆ ಸಲಹೆಗಳನ್ನು ನೀಡುವುದು; ಮತ್ತು

(xxi) ಈ ಅಧಿನಿಯಮದ ಅಥವಾ ಅದರಡಿಯಲ್ಲಿ ಮಾಡಿದ ವಿನಿಯಮಗಳು, ಆರ್ಡಿನೆನ್ಸುಗಳು ಅಥವಾ ಪರಿನಿಯಮಗಳ ಮೂಲಕ ಅದಕ್ಕೆ ಪ್ರದತ್ತವಾದ ಅಥವಾ

ವಹಿಸಬಹುದಾದಂಥ ಇತರೆ ಅಧಿಕಾರಗಳನ್ನು ಚಲಾಯಿಸುವುದು ಮತ್ತು ಅಂಥ ಇತರ ಕರ್ತವ್ಯಗಳನ್ನು ನಿರ್ವಹಿಸುವುದು;

15. ಹಣಕಾಸು ಸಮಿತಿ.- (1) ಈ ಮುಂದಿನ ಸದಸ್ಯರುಗಳನ್ನು ಒಳಗೊಂಡ ಹಣಕಾಸು ಸಮಿತಿಯು ಇರತಕ್ಕದ್ದು, ಎಂದರೆ:-

(i) ನಿರ್ದೇಶಕರು - ಅಧ್ಯಕ್ಷ;

(ii) ಆಡಳಿತ ಮಂಡಳಿಯ ನಾಮನಿರ್ದೇಶಿಸುವ ವಿಶ್ವವಿದ್ಯಾಲಯ ಹಣಕಾಸು ಅಥವಾ ಲೆಕ್ಕಪತ್ರ ಸೇವಾ ವಿಷಯದ ಒಬ್ಬ ತಜ್ಞ;

(iii) ಪ್ರತಿಯೊಂದು ಆಡಳಿತ ಮಂಡಳಿ ಮತ್ತು ಶೈಕ್ಷಣಿಕ ಸೆನೆಟ್‌ನಿಂದ ಒಬ್ಬ ಸದಸ್ಯ;

(iv) ಕುಲಸಚಿವ; ಮತ್ತು

(v) ಹಣಕಾಸು ಅಧಿಕಾರಿ - ಸದಸ್ಯ ಕಾರ್ಯದರ್ಶಿ.

(2) ಹಣಕಾಸು ಸಮಿತಿಯು ಕನಿಷ್ಠ ಮೂರು ತಿಂಗಳಿಗೊಮ್ಮೆ ಸಭೆ ಸೇರತಕ್ಕದ್ದು.

(3) ಹಣಕಾಸು ಸಮಿತಿಯು ಈ ಮುಂದಿನ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು, ಎಂದರೆ:-

(i) ವಿಶ್ವವಿದ್ಯಾಲಯದ ವಾರ್ಷಿಕ ಆಯವ್ಯಯ ಅಂದಾಜುಗಳನ್ನು ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು ಪರಿಶೀಲಿಸುವುದು, ವಾರ್ಷಿಕ ಲೆಕ್ಕಪರಿಶೋಧನೆಯ ವರದಿಗಳನ್ನು ಪುನರವಲೋಕಿಸುವುದು ಮತ್ತು ಅದರ ಮೇಲೆ ಶಿಫಾರಸ್ಸುಗಳನ್ನು ಮಾಡುವುದು;

(ii) ವಿಶ್ವವಿದ್ಯಾಲಯದಲ್ಲಿನ ಹುದ್ದೆಗಳ ಸೃಜನೆ, ಮೇಲ್ದರ್ಜೆಗೇರಿಸುವುದು ಮತ್ತು ರದ್ದತಿ ಒಳಗೊಂಡಂತೆ, ಆಯವ್ಯಯದ ಉಪಬಂಧವನ್ನು ಮೀರಿದ ಅಥವಾ ಅದಕ್ಕೆ ಆಯವ್ಯಯದಲ್ಲಿ ಯಾವುದೇ ಉಪಬಂಧ ಕಲ್ಪಿಸಿದ ವೆಚ್ಚವನ್ನು ಒಳಗೊಂಡ ವಿಶ್ವವಿದ್ಯಾಲಯದ ಎಲ್ಲ ಪ್ರಸ್ತಾವಗಳನ್ನು ಪರಿಶೀಲಿಸುವುದು ಮತ್ತು ಅವುಗಳ ಮೇಲೆ ಶಿಫಾರಸ್ಸುಗಳನ್ನು ಮಾಡುವುದು;

(iii) ವಿಶ್ವವಿದ್ಯಾಲಯಕ್ಕೆ ನಿಧಿಗಳನ್ನು ಸಂಗ್ರಹಿಸುವುದಕ್ಕಾಗಿ ಪ್ರಾಯೋಗಿಕ ಮತ್ತು ಅನುಷ್ಠಾನಸಾಧ್ಯ ಕಾರ್ಯತಂತ್ರಗಳನ್ನು ಯೋಜಿಸುವುದು ಮತ್ತು ವಿಶ್ವವಿದ್ಯಾಲಯದ ವಶದಲ್ಲಿರುವ ಹೆಚ್ಚುವರಿ ನಿಧಿಗಳ ಹೂಡಿಕೆಗೆ ಸೂಕ್ತ ಯೋಜನೆಗಳನ್ನು ಸಿದ್ಧಪಡಿಸುವುದು ಹಾಗೂ ಅದರ ಮೇಲೆ ಶಿಫಾರಸ್ಸುಗಳನ್ನು ಮಾಡುವುದು; ಮತ್ತು

(iv) ವಿನಿಯಮಗಳ ಮೂಲಕ ನಿಯಮಿಸಬಹುದಾದಂಥ ಇತರ ಪ್ರಕಾರ್ಯಗಳು:

ಪರಂತು, ಮೇಲಿನ ಶಿಫಾರಸ್ಸುಗಳನ್ನು ಆಡಳಿತ ಮಂಡಳಿಯ ಸಭೆಗಳಲ್ಲಿ ಅದರ ಪರ್ಯಾಲೋಚನೆಗಾಗಿ ಇರಿಸತಕ್ಕದ್ದು.

(4) 15ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿನ (i)ನೇ ಬಾಬುವಿನಲ್ಲಿ ಏನೇ ಒಳಗೊಂಡಿದ್ದರೂ, ನಿರ್ದೇಶಕರು, ತುರ್ತು ಸಂದರ್ಭಗಳಲ್ಲಿ ಮತ್ತು ಲಿಖಿತದಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ ಹಣಕಾಸು ಸಮಿತಿಯ ಅನುಮೋದನೆ ಪಡೆಯದೆ, ಆಯವ್ಯಯದಲ್ಲಿ ಹಣ ಒದಗಿಸಿಲ್ಲದ ಅಥವಾ ಆಯವ್ಯಯದಲ್ಲಿ ಒದಗಿಸಿದ ಹಣಕ್ಕಿಂತ ಹೆಚ್ಚುವರಿಯಾದ ಯಾವುದೇ ಒಂದು ಸಂದರ್ಭದಲ್ಲಿ, ವಿನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಮಿತಿಯವರೆಗೆ ಯಾವುದೇ ವೆಚ್ಚವನ್ನು ಭರಿಸಬಹುದು:

ಪರಂತು, ಅಂಥ ವೆಚ್ಚವನ್ನು ಹಣಕಾಸು ಸಮಿತಿಯ ಮುಂದೆ ಅದರ ತಕ್ಷಣದ ಮುಂಬರುವ ತ್ರೈಮಾಸಿಕ ಸಭೆಯಲ್ಲಿ ಸ್ಥಿರೀಕರಣಕ್ಕಾಗಿ ಮಂಡಿಸತಕ್ಕದ್ದು:

ಮತ್ತು ಪರಂತು, ನಿರ್ದೇಶಕರ ಮೂಲಕ ಆದ ವೆಚ್ಚದ ಭರಿಸುವಿಕೆಯು ತೃಪ್ತಿಕರವಾಗಿಲ್ಲದಿದ್ದಲ್ಲಿ, ಹಣಕಾಸು ಸಮಿತಿಯು ಅದನ್ನು ಆಡಳಿತ ಮಂಡಳಿಗೆ ಕಳುಹಿಸಬಹುದು ಮತ್ತು ಈ ವಿಷಯದಲ್ಲಿ ಅದರ ತೀರ್ಮಾನವೇ ಅಂತಿಮವಾಗಿರತಕ್ಕದ್ದು.

16. ಬೋಧನಾ ವಿಭಾಗಗಳು ಮತ್ತು ವ್ಯಾಸಾಂಗ ಕೇಂದ್ರಗಳು.- (1) ವಿಶ್ವವಿದ್ಯಾಲಯವು ವಾಸ್ತುಶಿಲ್ಪ, ಇಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ, ವ್ಯವಸ್ಥಾಪನೆ (Management) ಮತ್ತು ವಿನಿಯಮದ ಮೂಲಕ ಕಾಲಕಾಲಕ್ಕೆ ನಿಯಮಿಸಬಹುದಾದಂಥ ಇತರ ಅಧ್ಯಯನ ಶಿಸ್ತುಗಳ ಬೋಧನಾ ವಿಭಾಗಗಳು ಅಥವಾ ಬೋಧನಾ ಕೇಂದ್ರಗಳನ್ನು ಹೊಂದಿರತಕ್ಕದ್ದು.

(2) ಪ್ರತಿಯೊಂದು ಬೋಧನಾ ವಿಭಾಗಗಳು ಅಥವಾ ವ್ಯಾಸಂಗ ಕೇಂದ್ರವು ವಿನಿಯಮಗಳ ಮೂಲಕ ಅದಕ್ಕೆ ವಹಿಸಬಹುದಾದಂಥ ಸಂಖ್ಯೆಯ ಅಧ್ಯಯನ ವಿಭಾಗಗಳನ್ನು ಒಳಗೊಂಡಿರತಕ್ಕದ್ದು.

(3) ಪ್ರತಿಯೊಂದು ಬೋಧನಾ ವಿಭಾಗಗಳು / ವ್ಯಾಸಂಗ ಕೇಂದ್ರಗಳು ಈ ಮುಂದಿನ ಸದಸ್ಯರುಗಳನ್ನು ಒಳಗೊಂಡಿರತಕ್ಕದ್ದು, ಎಂದರೆ:-

- (i) ಬೋಧನಾ ವಿಭಾಗ / ವ್ಯಾಸಂಗ ಕೇಂದ್ರದ ಡೀನ್ ಅಧ್ಯಕ್ಷನಾಗಿರತಕ್ಕದ್ದು;
- (ii) ಪರೀಕ್ಷೆಗಳ ನಿಯಂತ್ರಕರು;
- (iii) ಬೋಧನಾ ವಿಭಾಗ / ವ್ಯಾಸಂಗ ಕೇಂದ್ರದಲ್ಲಿನ ಅಧ್ಯಯನ ವಿಭಾಗಗಳ ಅಧ್ಯಕ್ಷರಗಳು;
- (iv) ಬೋಧನಾ ವಿಭಾಗದಲ್ಲಿನ ಪ್ರತಿಯೊಂದು ವಿಭಾಗದಿಂದ ಎಲ್ಲಾ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ಗೈರುಹಾಜರಿಯಲ್ಲಿ ಸಹ ಪ್ರಾಧ್ಯಾಪಕರು;
- (v) ನಿರ್ದೇಶಕರು ಜೇಷ್ಠತೆಯ ಆಧಾರದ ಮೇರೆಗೆ ಸರದಿಯ ಮೂಲಕ ಎರಡು ವರ್ಷದ ಅವಧಿಗಾಗಿ ನಾಮನಿರ್ದೇಶಿಸಿದ ಪ್ರತಿಯೊಂದು ಅಧ್ಯಯನ ವಿಭಾಗಗಳಲ್ಲಿನ ಒಬ್ಬ ಸಹ ಪ್ರಾಧ್ಯಾಪಕ ಮತ್ತು ಒಬ್ಬ ಸಹಾಯಕ ಪ್ರಾಧ್ಯಾಪಕ;
- (vi) ನಿರ್ದೇಶಕರ ಎರಡು ವರ್ಷದ ಅವಧಿಗಾಗಿ ನಾಮನಿರ್ದೇಶಿಸಿದ ರಾಜ್ಯದಲ್ಲಿನ ಇತರ ವಿಶ್ವವಿದ್ಯಾಲಯದ ಇಬ್ಬರು ತಜ್ಞರು; ಮತ್ತು
- (vii) ಮೇಲೆ ನಿರ್ದಿಷ್ಟಪಡಿಸಿದ ಸದಸ್ಯರುಗಳ ಜೊತೆಗೆ ನಿರ್ದೇಶಕರು ಸಂಬಂಧಿತ ಬೋಧನಾ ವಿಭಾಗದ ಡೀನ್ ಸಲಹೆ ಮಾಡಿರುವ ಕನಿಷ್ಠ ಐವರು ಸದಸ್ಯರ ಪಟ್ಟಿಯಿಂದ, ಪ್ರತಿಯೊಂದು ಬೋಧನಾ ವಿಭಾಗ / ವ್ಯಾಸಂಗಕೇಂದ್ರಗಳು ವಿಷಯಗಳ ಮತ್ತು/ಅಥವಾ ಸಂಬಂಧಿತ ವಿಷಯಗಳು ಅಥವಾ ಕೈಗಾರಿಕೆಗಳ ಮೂವರು ತಜ್ಞರನ್ನು ಹೊಂದಿರತಕ್ಕದ್ದು. ಅವರುಗಳ ಪದಾವಧಿಯು ಎರಡು ವರ್ಷಗಳಾಗಿರತಕ್ಕದ್ದು.

ಟಿಪ್ಪಣಿ: ಈ ನಾಮನಿರ್ದೇಶನಗಳನ್ನು ಮಾಡುವಾಗ ಪ್ರಸಿದ್ಧ ವ್ಯಕ್ತಿಗಳು ಕೇವಲ ಸಂಬಂಧಪಟ್ಟ ವಿಷಯಗಳಿಂದ ಅಲ್ಲದೇ ಸಂಬಂಧಿತ ವಿಷಯಗಳಿಂದಲೂ ಸಹ ಪರಿಗಣಿಸಬಹುದಾಗಿದೆ.

(4) ಬೋಧನಾ ವಿಭಾಗಗಳು ಅಥವಾ ವ್ಯಾಸಂಗ ಕೇಂದ್ರಗಳು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಅಥವಾ ನಿರ್ದೇಶಕರು ನಿಗದಿಪಡಿಸಿದಂಥ ಸಮಯಗಳಲ್ಲಿ ಅಥವಾ ನಿರ್ದೇಶಕರ ಪೂರ್ವ ಅನುಮತಿಯೊಂದಿಗೆ ಡೀನ್-ರ ಮನವಿಯ ಮೇಲೆ ಅಥವಾ ಬೋಧನಾ ವಿಭಾಗದಲ್ಲಿ ಹಾಜರಿರಲು ಅರ್ಹರಾದ ಐವರು ಸದಸ್ಯರ ಲಿಖಿತ ಮನವಿಯ ಮೇರೆಗೆ ಸಭೆ ಸೇರತಕ್ಕದ್ದು. ಡೀನ್ ರವರು ಬೋಧನಾ ವಿಭಾಗದ ಅಥವಾ ವ್ಯಾಸಂಗ ಕೇಂದ್ರದ ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಡೀನ್ ಗೈರುಹಾಜರಾತಿಯಲ್ಲಿ ಸಭೆಯಲ್ಲಿ ಹಾಜರಿರುವ ಅತಿ ಹಿರಿಯ ಪ್ರಾಧ್ಯಾಪಕನು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು.

(5) ನಿರ್ದೇಶಕರು ಸಾಮಾನ್ಯವಾದ ಯಾವುದೇ ವಿಷಯದ ಪರ್ಯಾಲೋಚನೆಗಾಗಿ ಎರಡು ಅಥವಾ ಹೆಚ್ಚಿನ ಬೋಧನಾ ವಿಭಾಗಗಳ ಅಥವಾ ವ್ಯಾಸಂಗಕೇಂದ್ರಗಳ ಜಂಟಿ ಸಭೆಗಳನ್ನು ಕರೆಯಬಹುದು ಮತ್ತು ಅಂಥ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು ಹಾಗೂ ಅವರ ಗೈರುಹಾಜರಿಯಲ್ಲಿ ಅತಿ ಹಿರಿಯ ಡೀನ್ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು.

(6) ಬೋಧನಾ ವಿಭಾಗ ಅಥವಾ ವ್ಯಾಸಂಗ ಕೇಂದ್ರದ ಸಭೆಗೆ, ಸಭೆಯಲ್ಲಿ ಹಾಜರಿರಲು ಅರ್ಹರಾದ ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟು ಸದಸ್ಯರು ಕೋರಂ ಆಗಿರತಕ್ಕದ್ದು.

(7) ಬೋಧನಾ ವಿಭಾಗಗಳು ಅಥವಾ ವ್ಯಾಸಂಗ ಕೇಂದ್ರಗಳು ಈ ಮುಂದಿನ ಅಧಿಕಾರಗಳನ್ನು ಹೊಂದಿರತಕ್ಕದ್ದು, ಎಂದರೆ:-

(i) ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರಗಳು ಅದಕ್ಕೆ ಉಲ್ಲೇಖಿಸಿದ ಯಾವುದೇ ವಿಷಯವನ್ನು ಪರಿಶೀಲಿಸಿ ಆ ಬಗ್ಗೆ ವರದಿ ನೀಡುವುದು;

(ii) ಬೋಧನಾ ವಿಭಾಗ ಅಥವಾ ವ್ಯಾಸಂಗ ವಿಭಾಗದೊಳಗೆ ಒಳಗೊಂಡಿರುವ ಅಧ್ಯಾಪಕರ ಮಂಡಳಿಗೆ ಪರಿಶೀಲನೆಗಾಗಿ ಮತ್ತು ವರದಿಗಾಗಿ ಯಾವುದೇ ವಿಷಯವನ್ನು ಉಲ್ಲೇಖಿಸುವುದು;

(iii) ಶೈಕ್ಷಣಿಕ ಸೆನೆಟ್‌ಗೆ ಯಾವುದೇ ಶಿಫಾರಸ್ಸನ್ನು ಕಳುಹಿಸುವ ಮೊದಲು ಅಧ್ಯಯನಗಳ ಮಂಡಳಿಯು ಅದಕ್ಕೆ ಕಳುಹಿಸಿದ ಯಾವುದೇ ಶಿಫಾರಸ್ಸಿನ ಮೇಲೆ ಪರಿಶೀಲಿಸಿ ಆ ಬಗ್ಗೆ ವರದಿ ನೀಡುವುದು; ಮತ್ತು

(iv) ಬೋಧನಾ ವಿಭಾಗದಲ್ಲಿ ಒಳಗೊಂಡಿರುವ ವಿಷಯಗಳಲ್ಲಿ ಬೋಧನೆ, ತರಬೇತಿ, ಸಂಶೋಧನೆ ಮತ್ತು ಪರೀಕ್ಷೆಗಳ ಕುರಿತು ಶೈಕ್ಷಣಿಕ ಸೆನೆಟ್‌ಗೆ ಸಲಹೆಗಳನ್ನು ನೀಡುವುದು ಅಥವಾ ಶಿಫಾರಸ್ಸುಗಳನ್ನು ಮಾಡುವುದು.

17. ಅಧ್ಯಯನಗಳ ವಿಭಾಗಗಳು.- (1) ಪ್ರತಿಯೊಂದು ಬೋಧನಾ ವಿಭಾಗ ಅಥವಾ ವ್ಯಾಸಂಗ ಕೇಂದ್ರದಲ್ಲಿ ಅಧ್ಯಯನಗಳ ವಿಭಾಗವು ಈ ಮುಂದಿನ ಸದಸ್ಯರನ್ನು ಒಳಗೊಂಡಿರತಕ್ಕದ್ದು, ಎಂದರೆ:-

- (i) ಅಧ್ಯಯನಗಳ ವಿಭಾಗದ ಎಲ್ಲಾ ಬೋಧಕರು,
- (ii) ವಿಭಾಗಕ್ಕೆ ಸೇರಿರುವ ಗೌರವ ಪ್ರಾಧ್ಯಾಪಕರು ಯಾರಾದರೂ ಇದ್ದಲ್ಲಿ, ಅವರು;
- (iii) ವಿಭಾಗದಲ್ಲಿ ಸಂಶೋಧನೆಯನ್ನು ನಡೆಸಲು ನೇಮಿಸಿದ ವ್ಯಕ್ತಿಗಳು; ಮತ್ತು
- (iv) ವಿನಿಯಮಗಳಲ್ಲಿ ನೇಮಿಸಬಹುದಾದ ವಿಭಾಗಗಳ ಸದಸ್ಯರಾಗಿರುವ ಅಂಥ ಇತರ ವ್ಯಕ್ತಿಗಳು.

(2) ಯಾವುದೇ ಅಧ್ಯಯನಗಳ ವಿಭಾಗವನ್ನು ವಿನಿಯಮಗಳ ಮೂಲಕ ಸ್ಥಾಪಿಸಬಹುದು ಅಥವಾ ರದ್ದುಪಡಿಸಬಹುದು.

(3) ಪ್ರತಿಯೊಂದು ಅಧ್ಯಯನಗಳ ವಿಭಾಗವು ಅಧ್ಯಕ್ಷರನ್ನು ಹೊಂದಿರತಕ್ಕದ್ದು, ಅವರೇ ವಿಭಾಗೀಯ ಕೌನ್ಸಿಲ್‌ನ ಅಧ್ಯಕ್ಷರೂ ಸಹ ಆಗಿರತಕ್ಕದ್ದು. ವಿಭಾಗೀಯ ಕೌನ್ಸಿಲ್‌ನ ಅಧ್ಯಕ್ಷನು ಆ ವಿಷಯದ ಅಧ್ಯಯನಗಳ ಮಂಡಳಿಯ ಅಧ್ಯಕ್ಷನೂ ಸಹ ಆಗಿರತಕ್ಕದ್ದು.

(4) ಪ್ರತಿಯೊಂದು ಅಧ್ಯಯನಗಳ ವಿಭಾಗವು ಈ ಮುಂದಿನವರನ್ನು ಒಳಗೊಂಡ ವಿಭಾಗೀಯ ಕೌನ್ಸಿಲನ್ನು ಹೊಂದಿರತಕ್ಕದ್ದು,-

- (i) ವಿಭಾಗದ ಎಲ್ಲಾ ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರು; ಮತ್ತು
 - (ii) ವಿಭಾಗದಲ್ಲಿನ ಅತಿ ಹಿರಿಯ ಇಬ್ಬರು ಸಹಾಯಕ ಪ್ರಾಧ್ಯಾಪಕರು.
- (5) ಆಡಳಿತ ಮಂಡಳಿಯು, ಎರಡು ವರ್ಷಗಳ ಅವಧಿಗಾಗಿ ಅಥವಾ ಆಡಳಿತ ಮಂಡಳಿಯು ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ಇತರ ಅವಧಿಗಾಗಿ ಅಧ್ಯಯನಗಳ ವಿಭಾಗಗಳು ಮತ್ತು ಮಂಡಳಿಗಳ ಅಧ್ಯಕ್ಷರನ್ನು ನೇಮಿಸತಕ್ಕದ್ದು:-
- (6) ಅಧ್ಯಯನಗಳ ವಿಭಾಗದ ಅಧ್ಯಕ್ಷನು ವಿಭಾಗದ ಆಡಳಿತದ ಪ್ರಭಾರದಲ್ಲಿರತಕ್ಕದ್ದು. ವಿಭಾಗೀಯ ಕೌನ್ಸಿಲ್ ಮತ್ತು ಅದರ ಅಧ್ಯಕ್ಷನ ಅಧಿಕಾರಗಳು, ಕರ್ತವ್ಯಗಳು ಮತ್ತು ಪ್ರಕಾರ್ಯಗಳು ವಿನಿಯಮಗಳಲ್ಲಿ ನಿಯಮಿಸಲಾದಂತೆ ಇರತಕ್ಕದ್ದು.

18. ಅಧ್ಯಯನಗಳ ಮಂಡಳಿಗಳು.- (1) ಆರ್ಡಿನೆನ್ಸ್‌ಗಳ ಮೂಲಕ ನಿಯಮಿಸಲಾದಂತೆ ಪ್ರತಿಯೊಂದು ವಿಷಯ ಅಥವಾ ವಿಷಯಗಳ ಸಮೂಹಕ್ಕಾಗಿ ಅಧ್ಯಯನಗಳ ಮಂಡಳಿಯು ಇರತಕ್ಕದ್ದು:

ಪರಂತು, ಆಡಳಿತ ಮಂಡಳಿಯು ಸ್ನಾತಕ ಪದವಿ ಅಧ್ಯಯನಗಳಿಗೆ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನಗಳಿಗೆ ಪ್ರತ್ಯೇಕವಾಗಿ ಅಧ್ಯಯನಗಳ ಮಂಡಳಿಯನ್ನು ರಚಿಸಬಹುದು.

(2) (1)ನೇ ಉಪ-ಪ್ರಕರಣದ ಉಪಬಂಧಗಳಿಗೆ ಬಾಧಕವಾಗದಂತೆ ಅಧ್ಯಯನಗಳ ಮಂಡಳಿಯ ರಚನೆ, ಪ್ರಕಾರ್ಯಗಳು ಮತ್ತು ಅಧಿಕಾರಗಳು ವಿನಿಯಮಗಳ ಮೂಲಕ ನಿಯಮಿಸಿದಂತೆ ಇರತಕ್ಕದ್ದು.

19. ಇತರ ಪ್ರಾಧಿಕಾರಗಳು.- ಈ ಅಧಿನಿಯಮದಲ್ಲಿ ನಿರ್ದಿಷ್ಟಪಡಿಸಿದವುಗಳನ್ನು ಹೊರತುಪಡಿಸಿ, ಪ್ರಾಧಿಕಾರಗಳ ರಚನೆ, ಅಧಿಕಾರಗಳು ಮತ್ತು ಕರ್ತವ್ಯಗಳು ವಿನಿಯಮಗಳಲ್ಲಿ ನಿರ್ದಿಷ್ಟಪಡಿಸಬಹುದಾದಂತೆ ಇರತಕ್ಕದ್ದು.

ಅಧ್ಯಾಯ -IV
ವಿಶ್ವವಿದ್ಯಾಲಯದ ಅಧಿಕಾರಿಗಳು

20. ವಿಶ್ವವಿದ್ಯಾಲಯದ ಅಧಿಕಾರಿಗಳು.- ಈ ಮುಂದಿನವರು ವಿಶ್ವವಿದ್ಯಾಲಯದ ಅಧಿಕಾರಿಗಳಾಗಿರತಕ್ಕದ್ದು, ಎಂದರೆ;

- (i) ಕುಲಾಧ್ಯಕ್ಷರು;
- (ii) ಸಹ ಕುಲಾಧ್ಯಕ್ಷರು;
- (iii) ಆಡಳಿತ ಮಂಡಳಿಯ ಅಧ್ಯಕ್ಷರು;
- (iv) ನಿರ್ದೇಶಕರು;
- (v) ಡೀನ್‌ಗಳು;
- (vi) ಕುಲಸಚಿವರು;
- (vii) ಪರೀಕ್ಷಾ ನಿಯಂತ್ರಕರು;
- (viii) ಹಣಕಾಸು ಅಧಿಕಾರಿ; ಮತ್ತು

(ix) ಕಾಲಕಾಲಕ್ಕೆ ವಿಶ್ವವಿದ್ಯಾಲಯದ ಅಧಿಕಾರಿಗಳಾಗಿರಬೇಕೆಂದು ವಿನಿಯಮಗಳ ಮೂಲಕ ಘೋಷಿಸಬಹುದಾದ ಅಥವಾ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕುಲಾಧ್ಯಕ್ಷರು ಗೊತ್ತುಪಡಿಸಬಹುದಾದ ಇತರ ಅಧಿಕಾರಿಗಳು.

21. ಕುಲಾಧ್ಯಕ್ಷರು.- (1) ಕರ್ನಾಟಕದ ರಾಜ್ಯಪಾಲರು ವಿಶ್ವವಿದ್ಯಾಲಯದ ಕುಲಾಧ್ಯಕ್ಷರಾಗಿರತಕ್ಕದ್ದು. ಅವರು ತಮ್ಮ ಹುದ್ದೆಯ ಬಲದಿಂದ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿರತಕ್ಕದ್ದು ಮತ್ತು ಅವರು ಹಾಜರಾಗಿದ್ದಾಗ, ವಿಶ್ವವಿದ್ಯಾಲಯದ ಯಾವುದೇ ಘಟಿಕೋತ್ಸವದ ಅಧ್ಯಕ್ಷರಾಗಿರತಕ್ಕದ್ದು ಮತ್ತು ಪದವಿಗಳು, ಡಿಪ್ಲೋಮಾ ಅಥವಾ ಇತರ ಶೈಕ್ಷಣಿಕ ಗೌರವಗಳನ್ನು ಅವುಗಳನ್ನು ಸ್ವೀಕರಿಸಲು ಹಕ್ಕುಳ್ಳ ವ್ಯಕ್ತಿಗಳಿಗೆ ಪ್ರಧಾನ ಮಾಡತಕ್ಕದ್ದು.

(2) ಕುಲಾಧ್ಯಕ್ಷರು ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ವಿಶ್ವವಿದ್ಯಾಲಯದ ಪ್ರಥಮ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಇತರ ಸದಸ್ಯರನ್ನು ನಾಮ ನಿರ್ದೇಶನ ಮಾಡತಕ್ಕದ್ದು.

(3) ಕುಲಾಧ್ಯಕ್ಷರು ಸ್ವತಃ ತಾವಾಗಿಯೇ ಆಗಲಿ ಅಥವಾ ಅರ್ಜಿಯ ಮೇಲಾಗಲಿ ಯಾವುದೇ ವ್ಯವಹಾರಗಳ ಸಂಬಂಧದಲ್ಲಿ ಅಂಥ ವ್ಯವಹಾರಗಳ ಸಕ್ರಮತ ಅಥವಾ ಕೈಗೊಳ್ಳಲಾದ ಯಾವುದೇ ತೀರ್ಮಾನದ ಯಾಥಾರ್ಥತೆ, ಕಾನೂನು ಸಮ್ಮತತೆ, ಅಥವಾ ಔಚಿತ್ಯದ ಬಗ್ಗೆ ತಾವೇ ಮನದಟ್ಟು ಮಾಡಿಕೊಳ್ಳಲು ವಿಶ್ವವಿದ್ಯಾಲಯದ ಯಾವೊಬ್ಬ ಅಧಿಕಾರಿ ಅಥವಾ ಯಾವುದೇ ಪ್ರಾಧಿಕಾರದ ದಾಖಲೆಗಳನ್ನು ತರಿಸಿಕೊಂಡು ಪರೀಕ್ಷಿಸಬಹುದು ಮತ್ತು ಯಾವುದೇ ಸಂದರ್ಭದಲ್ಲಿ ಅಂಥ ಯಾವುದೇ ತೀರ್ಮಾನ ಅಥವಾ ಆದೇಶವನ್ನು ಮಾರ್ಪಾಡುಗೊಳಿಸಬಹುದು. ರದ್ದುಗೊಳಿಸಬಹುದು, ಪರಿಷ್ಕರಣೆಗೊಳಿಸಬಹುದು ಅಥವಾ ಪುನರ್ ಪರಿಶೀಲನೆಗಾಗಿ ಹಿಂದಕ್ಕೆ ಕಳುಹಿಸಬೇಕೆಂದು ಕುಲಾಧ್ಯಕ್ಷರಿಗೆ ತೋರಿದರೆ, ಅವರು ತದನುಸಾರವಾಗಿ ಮಂಡಳಿಗೆ ಶಿಫಾರಸ್ಸು ಮಾಡಬಹುದು.

22. ಸಹ ಕುಲಾಧ್ಯಕ್ಷರು.- (1) ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಪ್ರಭಾರವನ್ನು ಹೊಂದಿರುವ ಮಂತ್ರಿಯು, ಆತನು ಹೊಂದಿರುವ ಹುದ್ದೆಯ ಬಲದಿಂದಾಗಿ ವಿಶ್ವವಿದ್ಯಾಲಯದ ಸಹ ಕುಲಾಧ್ಯಕ್ಷರಾಗಿರತಕ್ಕದ್ದು.

(2) ಕುಲಾಧ್ಯಕ್ಷರ ಅನುಪಸ್ಥಿತಿಯಲ್ಲಿ, ಸಹ ಕುಲಾಧಿಪತಿಯು ವಿಶ್ವವಿದ್ಯಾಲಯದ ಯಾವುದೇ ಘಟಿಕೋತ್ಸವದ ಅಧ್ಯಕ್ಷರಾಗಿರತಕ್ಕದ್ದು.

23. ಆಡಳಿತ ಮಂಡಳಿಯ ಅಧ್ಯಕ್ಷರು.- (1) ಅಧ್ಯಕ್ಷರು ವಿಶ್ವವಿದ್ಯಾಲಯದ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು.

(2) ಅಧ್ಯಕ್ಷರು ಇಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನ, ವ್ಯವಸ್ಥಾಪನೆ, ಕೈಗಾರಿಕೆ ಕ್ಷೇತ್ರದಲ್ಲಿ ಅಥವಾ ಇತರ ಸಂಬಂಧಿತ ಕ್ಷೇತ್ರದಲ್ಲಿನ ಸುಪ್ರಸಿದ್ಧ ವ್ಯಕ್ತಿಯಾಗಿರತಕ್ಕದ್ದು.

(3) (2)ನೇ ಉಪ-ಪ್ರಕರಣದಲ್ಲಿ ಹೇಳಿರುವಂತೆ, ಶ್ರೇಷ್ಠ ವ್ಯಕ್ತಿಗಳ ಪೈಕಿ, ಆಡಳಿತ ಮಂಡಳಿಯು ಶಿಫಾರಸ್ಸು ಮಾಡಿದ ಮೂರು ವ್ಯಕ್ತಿಗಳ ಹೆಸರುಗಳ ಪಟ್ಟಿಯಿಂದ ಅಧ್ಯಕ್ಷರನ್ನು ಕುಲಾಧ್ಯಕ್ಷರು ನೇಮಕ ಮಾಡತಕ್ಕದ್ದು:

ಪರಂತು, ಕುಲಾಧ್ಯಕ್ಷರು, ಹಾಗೆ ಶಿಫಾರಸ್ಸು ಮಾಡಿದ ಯಾರೇ ವ್ಯಕ್ತಿಗಳನ್ನು ಅನುಮೋದಿಸದಿದ್ದರೆ, ಅವರು ಆಡಳಿತ ಮಂಡಳಿಯಿಂದ ಹೊಸ ಶಿಫಾರಸ್ಸುಗಳನ್ನು ಕೋರಬಹುದು.

(4) ಅಧ್ಯಕ್ಷರು ಕುಲಾಧ್ಯಕ್ಷರ ಹಾಗೂ ಸಹ ಕುಲಾಧ್ಯಕ್ಷಗಳಿಬ್ಬರ ಅನುಪಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವಗಳಲ್ಲಿ ಅಧ್ಯಕ್ಷತೆ ವಹಿಸಿಕೊಳ್ಳತಕ್ಕದ್ದು.

(5) ಅಧ್ಯಕ್ಷರು, ಈ ಅಧಿನಿಯಮ ಅದರಡಿಯಲ್ಲಿ ರಚಿಸಿದ ನಿಯಮಗಳು, ವಿನಿಯಮಗಳು ಅಥವಾ ಆರ್ಡಿನೆನ್ಸಗಳ ಮೂಲಕ ಅವರಿಗೆ ಗೊತ್ತುಪಡಿಸಬಹುದಾದಂಥ ಇತರ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂಥ ಇತರ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.

(6) ಆಡಳಿತ ಮಂಡಳಿಯು ತೆಗೆದುಕೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸುವುದು ಅಧ್ಯಕ್ಷರ ಕರ್ತವ್ಯವಾಗಿರತಕ್ಕದ್ದು.

(7) ಅಧ್ಯಕ್ಷರು ನಾಲ್ಕು ವರ್ಷಗಳ ಅವಧಿಗಾಗಿ ಹುದ್ದೆಯನ್ನು ಹೊಂದಿರತಕ್ಕದ್ದು:

ಪರಂತು, ತನ್ನ ಪದಾವಧಿಯು ಮುಕ್ತಾಯವಾದಾಗ್ಯೂ, ಅಧ್ಯಕ್ಷರು ತಮ್ಮ ಉತ್ತರಾಧಿಕಾರಿಯು ಹುದ್ದೆಯನ್ನು ವಹಿಸಿಕೊಳ್ಳುವವರೆಗೆ ಹುದ್ದೆಯಲ್ಲಿ ಮುಂದುವರೆಯತಕ್ಕದ್ದು.

(8) ಅಧ್ಯಕ್ಷರು, ಮಂಡಳಿಗೆ, ತನ್ನ ಕೈ ಬರಹದಲ್ಲಿ ಸೂಚನೆಯನ್ನು ನೀಡುವ ಮೂಲಕ ತನ್ನ ಹುದ್ದೆಗೆ ರಾಜೀನಾಮೆ ಕೊಡಬಹುದು.

24. ನಿರ್ದೇಶಕ.-

(1) ನಿರ್ದೇಶಕರು ವಿಶ್ವವಿದ್ಯಾಲಯದ ಕಾರ್ಯಕಾರಿ ಅಧಿಕಾರಿಯಾಗಿರತಕ್ಕದ್ದು ಮತ್ತು ವಿಶ್ವವಿದ್ಯಾಲಯಕ್ಕೆ ನಾಯಕತ್ವವನ್ನು ಒದಗಿಸತಕ್ಕದ್ದು ಹಾಗೂ ಆಡಳಿತ ಮಂಡಳಿಯ ತೀರ್ಮಾನಗಳ ಅನುಷ್ಠಾನಕ್ಕಾಗಿ ಜವಾಬ್ದಾರನಾಗಿರತಕ್ಕದ್ದು.

(2) ಆತನು ಅತ್ಯುನ್ನತ ಮಟ್ಟದ ಸಕ್ಷಮತೆ, ಅಖಂಡತೆ, ನೈತಿಕತೆ ಮತ್ತು ಸಾಂಸ್ಥಿಕ ಬದ್ಧತೆಯುಳ್ಳ ವ್ಯಕ್ತಿಯಾಗಿರತಕ್ಕದ್ದು. ಅಲ್ಲದೆ ನಿರ್ದೇಶಕನು, ಇಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನ, ವ್ಯವಸ್ಥಾಪನೆ ಅಥವಾ ಇತರ ಸಂಬಂಧಿತ ವಿಷಯಗಳಲ್ಲಿ ವಿಶೇಷ ಪಾಂಡಿತ್ಯ ಪಡೆದಿದ್ದು ಎಐಸಿಟಿಇ/ಯುಜಿಸಿ/ ಕೇಂದ್ರ ವಿನಿಯಮಗಳು/ ಮಾರ್ಗಸೂಚಿಗಳನುಸಾರವಾಗಿ ಕನಿಷ್ಠ ಹತ್ತು ವರ್ಷಗಳು ಪ್ರಾಧ್ಯಾಪಕನಾಗಿ ಅಥವಾ ಪ್ರತಿಷ್ಠಿತ ಸಂಶೋಧನೆ ಮತ್ತು ಅಭಿವೃದ್ಧಿ ಅಥವಾ ಆಡಳಿತಾತ್ಮಕ ಸಂಘಟನೆಗಳಲ್ಲಿ ತತ್ಸಮಾನವಾದ ಹುದ್ದೆಯನ್ನು ಹೊಂದಿರುವ ಒಬ್ಬ ಶ್ರೇಷ್ಠ ಶೈಕ್ಷಣಿಕ ತಜ್ಞನಾಗಿರತಕ್ಕದ್ದು.

(3) ಕುಲಾಧ್ಯಕ್ಷರು, ವಿನಿಯಮಗಳಲ್ಲಿ ನಿಯಮಿಸಬಹುದಾದಂಥ ಸೇವಾ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ನಿರ್ದೇಶಕರನ್ನು ನೇಮಕ ಮಾಡತಕ್ಕದ್ದು.

(4) ನಿರ್ದೇಶಕರನ್ನು, ಈ ಮುಂದಿನ ಕಾರ್ಯವಿಧಾನದಲ್ಲಿ ಆಡಳಿತ ಮಂಡಳಿಯು ರಚಿಸಿದ ಶೋಧನಾ ಹಾಗೂ ಆಯ್ಕೆ ಸಮಿತಿಯಿಂದ ಶಿಫಾರಸ್ಸು ಮಾಡಲ್ಪಟ್ಟ ಹೆಸರುಗಳ ಪಟ್ಟಿಯಿಂದ ನೇಮಕ ಮಾಡತಕ್ಕದ್ದು:-

(i) ಆಡಳಿತ ಮಂಡಳಿಯು, ಸ್ಥಾನಿಕ ನಿರ್ದೇಶಕರ ಪದಾವಧಿಯು ಮುಕ್ತಾಯಗೊಳ್ಳುವ ಕನಿಷ್ಠ ಮೂರು ತಿಂಗಳಿಗೆ ಮುಂಚೆ ನಿರ್ದೇಶಕರ ನೇಮಕಕ್ಕಾಗಿ ಶೋಧನಾ ಹಾಗೂ ಆಯ್ಕೆ ಸಮಿತಿಯನ್ನು ರಚಿಸತಕ್ಕದ್ದು.

(ii) ಶೋಧನಾ ಮತ್ತು ಆಯ್ಕೆ ಸಮಿತಿಯು ಮೂವರು ಸದಸ್ಯರನ್ನು ಒಳಗೊಂಡಿರತಕ್ಕದ್ದು. ಅವರಲ್ಲಿ ಪ್ರತಿಯೊಬ್ಬರು ಪ್ರತಿಷ್ಠಿತ ವಿಶ್ವವಿದ್ಯಾಲಯ ಅಥವಾ ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆಯ ಮುಖ್ಯಸ್ಥರಾಗಿರುವ ಶ್ರೇಷ್ಠ ಶಿಕ್ಷಣ ತಜ್ಞ, ಶೈಕ್ಷಣಿಕ ಪರಿಣಿತ ಅಥವಾ ಆಡಳಿತಗಾರನಾಗಿರತಕ್ಕದ್ದು ಅಥವಾ ಪ್ರತಿಷ್ಠಿತ ಕೈಗಾರಿಕೋದ್ಯಮಿಯಾಗಿರತಕ್ಕದ್ದು. ಈ ಸದಸ್ಯರಲ್ಲಿ ಒಬ್ಬರನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕುಲಾಧ್ಯಕ್ಷರು ನಾಮ ನಿರ್ದೇಶನ ಮಾಡತಕ್ಕದ್ದು ಮತ್ತು ಇಬ್ಬರು ಸದಸ್ಯರನ್ನು ಆಡಳಿತ ಮಂಡಳಿಯು ನಾಮ ನಿರ್ದೇಶನ ಮಾಡತಕ್ಕದ್ದು. ಆಡಳಿತ ಮಂಡಳಿಯು ಈ ಸದಸ್ಯರಲ್ಲಿ ಒಬ್ಬರನ್ನು ಶೋಧನಾ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡತಕ್ಕದ್ದು.

ಪರಂತು, ಸಭೆಯ ಕೋರಂ ಪೂರ್ಣ ಸಮಿತಿಯಾಗಿರತಕ್ಕದ್ದು.

ಮತ್ತು ಪರಂತು, ನಾಮ ನಿರ್ದೇಶಿತರಾದ ಅಂಥ ಸದಸ್ಯರು, ಅವರಿಗೆ ನೇಮಕವಾಗಿರುವುದನ್ನು ತಿಳಿಸಿದ ಒಂದು ತಿಂಗಳ ಒಳಗಾಗಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ,

ಅವರ ಸದಸ್ಯತ್ವವು ತನ್ನಂತಾನೇ ರದ್ದಾಗತಕ್ಕದ್ದು ಮತ್ತು ಅವರ ಸ್ಥಾನದಲ್ಲಿ ಬೇರೊಬ್ಬರನ್ನು ನಾಮ ನಿರ್ದೇಶನ ಮಾಡುವ ಮೂಲಕ ಅವರನ್ನು ಬದಲಿಸತಕ್ಕದ್ದು.

(iii) ರಾಜ್ಯ ಸರ್ಕಾರದ ಅಥವಾ ವಿಶ್ವವಿದ್ಯಾಲಯದ ವ್ಯವಹರಣೆಗಳೊಂದಿಗೆ ಪ್ರಸ್ತುತ ಸಂಬಂಧವಿರುವ ಯಾವುದೇ ವ್ಯಕ್ತಿಯನ್ನು ಶೋಧನಾ ಮತ್ತು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡತಕ್ಕದ್ದಲ್ಲ.

(iv) ವಿಶ್ವವಿದ್ಯಾಲಯದ ಕುಲಸಚಿವರು ಶೋಧನಾ ಮತ್ತು ಆಯ್ಕೆ ಸಮಿತಿಯ ಸಂಚಾಲಕರಾಗಿರತಕ್ಕದ್ದು ಮತ್ತು ಸಂಚಾಲಕನು ಸಮಿತಿಯ ಕಾರ್ಯನಿರ್ವೋಜನೆಯಲ್ಲಿ ಸಮಿತಿಗೆ ನೆರವು ನೀಡತಕ್ಕದ್ದು ಮತ್ತು ನಿರ್ದೇಶಕರ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸುವುದು ಮತ್ತು ಶ್ರೇಷ್ಠ ವ್ಯಕ್ತಿಗಳ ನಾಮ ನಿರ್ದೇಶನಗಳನ್ನು ಸ್ವೀಕರಿಸಿದ ತರುವಾಯ ಎಲ್ಲಾ ಅರ್ಹ ಅಭ್ಯರ್ಥಿಗಳ ಲಭ್ಯವಿರುವ ದತ್ತಾಂಶವನ್ನು ಸಹ ಸಮಿತಿಯ ಮುಂದೆ ಮಂಡಿಸತಕ್ಕದ್ದು. ಶಿಫಾರಸ್ಸು ಮಾಡಲಾದ ಹೆಸರುಗಳ ಪಟ್ಟಿಯನ್ನು ಆಕಾರಾದಿ ಕ್ರಮದಲ್ಲಿ ಜೋಡಿಸತಕ್ಕದ್ದು.

ಪರಂತು, ಶೋಧನಾ ಮತ್ತು ಆಯ್ಕೆ ಸಮಿತಿಯು ಶಿಫಾರಸ್ಸು ಮಾಡಿದ ಹೆಸರುಗಳ ಪಟ್ಟಿಯು ಆಡಳಿತ ಮಂಡಳಿಗೆ ತೃಪ್ತಿಕರವಾಗದಿದ್ದಲ್ಲಿ, ಅದು ಶೋಧನಾ ಮತ್ತು ಆಯ್ಕೆ ಸಮಿತಿಗೆ ನೂತನ ಶಿಫಾರಸ್ಸುಗಳನ್ನು ಮಾಡಲು ಕೋರಬಹುದು.

(v) ಆಡಳಿತ ಮಂಡಳಿಯು ಆಕಾರಾದಿ ಕ್ರಮದಲ್ಲಿ ಮೂವರು ವ್ಯಕ್ತಿಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ರಾಜ್ಯ ಸರ್ಕಾರವು ಕುಲಾಧ್ಯಕ್ಷರಿಗೆ ಹೆಸರುಗಳ ಪಟ್ಟಿಯನ್ನು ಕಳುಹಿಸತಕ್ಕದ್ದು ಮತ್ತು ಕುಲಾಧ್ಯಕ್ಷರು ಅರ್ಹತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಮತ್ತು ರಾಜ್ಯ ಸರ್ಕಾರದ ಸಹಮತಿಯೊಂದಿಗೆ ಹೆಸರುಗಳ ಪಟ್ಟಿಯಿಂದ ಒಬ್ಬ ವ್ಯಕ್ತಿಯನ್ನು ನಿರ್ದೇಶಕನನ್ನಾಗಿ ನೇಮಕ ಮಾಡತಕ್ಕದ್ದು.

ಪರಂತು, ಕುಲಾಧ್ಯಕ್ಷರು ರಾಜ್ಯ ಸರ್ಕಾರದ ಸಹಮತಿಯೊಂದಿಗೆ ತಾವು ಅಗತ್ಯವೆಂದು ಭಾವಿಸಿದ್ದಲ್ಲಿ ಎರಡನೆಯ ಪಟ್ಟಿಯನ್ನು ಕಳುಹಿಸುವಂತೆ ಕೋರಬಹುದು ಮತ್ತು ಆಡಳಿತ ಮಂಡಳಿಯು ಎರಡನೇ ಪಟ್ಟಿಯನ್ನು ಸಲ್ಲಿಸತಕ್ಕದ್ದು ಮತ್ತು ಅದು ಅಂತಿಮವಾಗಿರತಕ್ಕದ್ದು.

ಮತ್ತು ಪರಂತು, ಈ ಅಧಿನಿಯಮದಡಿಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯದ ಪ್ರಥಮ ನಿರ್ದೇಶಕನನ್ನು, ರಾಜ್ಯ ಸರ್ಕಾರವು ಅದು ನಿರ್ದಿಷ್ಟಪಡಿಸಬಹುದಾದಂಥ ನಿಬಂಧನೆಗಳು ಮತ್ತು ಷರತ್ತುಗಳಿಗೆ ಒಳಪಟ್ಟು ನೇಮಕ ಮಾಡತಕ್ಕದ್ದು.

(5) ಯಾರೇ ವ್ಯಕ್ತಿಯನ್ನು, ಆತನಿಗೆ ಎಷ್ಟು ವರ್ಷ ವಯಸ್ಸಾಗಿದ್ದಲ್ಲಿ ನಿರ್ದೇಶಕರ ಹುದ್ದೆಯನ್ನು ಧಾರಣ ಮಾಡಲು ನೇಮಕ ಮಾಡತಕ್ಕದ್ದಲ್ಲ.

(6) ನಿರ್ದೇಶಕನು (5) ಉಪ ಪ್ರಕರಣದ ಉಪಬಂಧಗಳಿಗೆ ಒಳಪಟ್ಟು ನಾಲ್ಕು ವರ್ಷಗಳ ಅವಧಿಗಾಗಿ ಹುದ್ದೆಯನ್ನು ಹೊಂದಿರತಕ್ಕದ್ದು. ಆತನು ಎರಡು ವರ್ಷಗಳ ಎರಡನೇ ಅವಧಿಗಾಗಿ ಪುನರ್ ನೇಮಕಕ್ಕೆ ಅರ್ಹರಾಗಬಹುದು.

(7) ನಿರ್ದೇಶಕನು, ಅಧ್ಯಕ್ಷರ ಮೂಲಕ ಆಡಳಿತ ಮಂಡಳಿಗೆ ಸಂಭೋದಿಸಿ ತನ್ನ ಕೈಬರಹದ ಸೂಚನೆಯನ್ನು ನೀಡುವ ಮೂಲಕ ಯಾವುದೇ ಸಮಯದಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಬಹುದು.

(8) ಆಡಳಿತ ಮಂಡಳಿಯು, ನಿರ್ದೇಶಕನು,-

(ಎ) ದಿವಾಳಿ ಎಂದು ನ್ಯಾಯನಿರ್ಣಿತನಾಗಿದ್ದಲ್ಲಿ; ಅಥವಾ

(ಬಿ) ಮಂಡಳಿಯ ಅಭಿಪ್ರಾಯದಲ್ಲಿ, ನೈತಿಕ ಅಧಃಪತನವುಳ್ಳ ಅಪರಾಧದ ಅಪರಾಧಿ ಎಂದು ನಿರ್ಣಿತನಾಗಿದ್ದಲ್ಲಿ; ಅಥವಾ

(ಸಿ) ನಿರ್ದೇಶಕನು ಕಾರ್ಯನಿರ್ವಹಿಸುವುದಕ್ಕೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಅಸಮರ್ಥನಾಗಿದ್ದಲ್ಲಿ; ಅಥವಾ

(ಡಿ) ನಿರ್ದೇಶಕನು ತನ್ನ ಪ್ರಕಾರ್ಯಗಳಿಗೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಸಂದರ್ಭವಿರುವಂಥ ಹಣಕಾಸು ಅಥವಾ ಇತರೆ ಹಿತಾಸಕ್ತಿಯನ್ನು ಹೊಂದಿದ್ದಲ್ಲಿ; ಅಥವಾ

(ಇ) ಸಾರ್ವಜನಿಕ ಹಿತಾಸಕ್ತಿಗೆ ಬಾಧಕವಾಗುವಂತೆ ಹುದ್ದೆಯಲ್ಲಿ ಮುಂದುವರಿಯುವುದಕ್ಕಾಗಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಲ್ಲಿ ಅಥವಾ ಹಾಗೆ ನಡೆದುಕೊಂಡಿದ್ದಲ್ಲಿ

- ಆತನನ್ನು ಹುದ್ದೆಯಿಂದ ತೆಗೆದು ಹಾಕಬಹುದು:

ಪರಂತು, ಆಡಳಿತ ಮಂಡಳಿಯು, ಯಾರೇ ನಿರ್ದೇಶಕನನ್ನು, ಆತನ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ತಿಳಿಸಿ ಅಂತಹ ಆರೋಪಗಳ ಸಂಬಂಧದಲ್ಲಿ ಅಹವಾಲು ಹೇಳಿಕೊಳ್ಳಲು ಆತನಿಗೆ ಸೂಕ್ತ ಅವಕಾಶವನ್ನು ನೀಡಿ, ವಿನಿಯಮಗಳಿಗೆ ಅನುಸಾರವಾಗಿ ಆತನ ವಿರುದ್ಧ ವಿಚಾರಣೆಯನ್ನು ನಡೆಸಿ, ಆಡಳಿತ ಮಂಡಳಿಯು ಮಾಡಿದ ಆದೇಶ ಮೂಲಕ ಹೊರತುಪಡಿಸಿ ಹುದ್ದೆಯಿಂದ ತೆಗೆದು ಹಾಕತಕ್ಕದ್ದಲ್ಲ.

(9) ರಜೆ ಅಥವಾ ಖಾಲಿ ಹುದ್ದೆ ಭರ್ತಿಯಾಗದಿರುವ ಕಾರಣದಿಂದಾಗಿ ನಿರ್ದೇಶಕರ ತಾತ್ಕಾಲಿಕ ಅನುಪಸ್ಥಿತಿಯಲ್ಲಿ ಆಡಳಿತ ಮಂಡಳಿಯು ಒಬ್ಬ ನಿಯತ ನಿರ್ದೇಶಕನನ್ನು ನೇಮಕ ಮಾಡುವವರೆಗೆ ವಿಶ್ವವಿದ್ಯಾಲಯದಲ್ಲಿರುವ ಅತ್ಯಂತ ಹಿರಿಯ ಪ್ರಾಧ್ಯಾಪಕನನ್ನು ಪ್ರಭಾರಿ ನಿರ್ದೇಶಕನಾಗಿ ನಿಯೋಜಿಸಬಹುದು.

ಪರಂತು, ಅತ್ಯಂತ ಹಿರಿಯ ಪ್ರಾಧ್ಯಾಪಕನು ಪ್ರಭಾರಿ ನಿರ್ದೇಶಕ ಹುದ್ದೆಯನ್ನು ಧಾರಣ ಮಾಡಲು ಇಚ್ಛಿಸದಿದ್ದರೆ, ಆಗ ನಂತರದ ಅತ್ಯಂತ ಹಿರಿಯ ನಿರ್ದೇಶಕನಾಗಲು ಇಚ್ಛೆಯುಳ್ಳ ಪ್ರಾಧ್ಯಾಪಕನನ್ನು ಪ್ರಭಾರಿ ನಿರ್ದೇಶಕರಾಗಿ ಗೊತ್ತುಪಡಿಸಬಹುದು.

(10) ನಿರ್ದೇಶಕರ ಉಪಲಬ್ಧಿಗಳು ಹಾಗೂ ಇತರ ಸೇವಾ ಷರತ್ತುಗಳು ವಿನಿಯಮಗಳ ಮೂಲಕ ನಿರ್ಧರಿಸಿದಂತೆ ಇರತಕ್ಕದ್ದು.

(11) ಆಡಳಿತ ಮಂಡಳಿಯು, ಈ ಅಧಿನಿಯಮದ ಉಪಬಂಧಗಳು ಹಾಗೂ ಉದ್ದೇಶಗಳಿಗನುಸಾರವಾಗಿ ಕಾರ್ಯನಿರ್ವಹಿಸದಿರುವ ನಿರ್ದೇಶಕರ ವಿರುದ್ಧ ಸೂಕ್ತವೆಂದು ಎಂದು ಭಾವಿಸಬಹುದಾದ ವಿಚಾರಣೆಯನ್ನು ಕೈಗೊಳ್ಳಬಹುದು.

(12) ಮಂಡಳಿಯು, ಅಂಥ ವಿಚಾರಣೆಯ ನಿರ್ಣಯಗಳ ಆಧಾರದ ಮೇಲೆ, ನಿರ್ದೇಶಕನನ್ನು ತೆಗೆದು ಹಾಕಬಹುದು ಅಥವಾ ಅದು ಸೂಕ್ತವೆಂದು ಭಾವಿಸಬಹುದಾದ ಯಾವುದೇ ಇತರ ಕ್ರಮವನ್ನು ಕೈಗೊಳ್ಳಬಹುದು.

25. ನಿರ್ದೇಶಕರ ಅಧಿಕಾರಗಳು ಮತ್ತು ಪ್ರಕಾರ್ಯಗಳು,- (1) ವಿಶ್ವವಿದ್ಯಾಲಯದ ಪ್ರಧಾನ ಕಾರ್ಯಕಾರಿ ಮತ್ತು ಶೈಕ್ಷಣಿಕ ಅಧಿಕಾರಿಯಾಗಿ, ನಿರ್ದೇಶಕರು ವಿಶ್ವವಿದ್ಯಾಲಯದ ವ್ಯವಹಾರಗಳ ಮೇಲೆ ಸಾಮಾನ್ಯ ನಿಯಂತ್ರಣವನ್ನು ಹೊಂದಿರತಕ್ಕದ್ದು, ಆತನು ವಿಶ್ವವಿದ್ಯಾಲಯದಲ್ಲಿ ಶಿಸ್ತು ಪಾಲನೆಗಾಗಿ ಅಗತ್ಯವಾದ ಎಲ್ಲಾ ಅಧಿಕಾರಗಳನ್ನು ಚಲಾಯಿಸತಕ್ಕದ್ದು.

(2) ನಿರ್ದೇಶಕನು ಆಡಳಿತ ಮಂಡಳಿಯ ಪದನಿಮಿತ್ತ ಸದಸ್ಯನಾಗಿರತಕ್ಕದ್ದು ಮತ್ತು ಕಾರ್ಯಕಾರಿ ಸಮಿತಿ, ಶೈಕ್ಷಣಿಕ ಸೆನೆಟ್, ಹಣಕಾಸು ಸಮಿತಿ ಮತ್ತು ವಿನಿಯಮಗಳ ಮೂಲಕ ಉಪಬಂಧಿಸಲಾದಂತೆ ವಿಶ್ವವಿದ್ಯಾಲಯದ ಇತರ ಪ್ರಾಧಿಕಾರಗಳು ಅಥವಾ ನಿಕಾಯಗಳಿಗೆ ಅಧ್ಯಕ್ಷನಾಗಿರತಕ್ಕದ್ದು. ಆತನು ಕುಲಾಧಿಪತಿ, ಸಹ ಕುಲಾಧಿಪತಿ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸತಕ್ಕದ್ದು, ಆತನು ವಿಶ್ವವಿದ್ಯಾಲಯದ ಇತರ ಪ್ರಾಧಿಕಾರಗಳ ಅಥವಾ ನಿಕಾಯಗಳ ಸಭೆಗಳಿಗೂ ಸಹ ಅಧ್ಯಕ್ಷತೆಯನ್ನು ವಹಿಸತಕ್ಕದ್ದು ಮತ್ತು ಆತನು ಮತಚಲಾಯಿಸಲು ಹಕ್ಕುಳ್ಳವನಾಗಿರತಕ್ಕದ್ದು.

(3) ಆತನು ವಿಶ್ವವಿದ್ಯಾಲಯದ ಪ್ರಾಧಿಕಾರಗಳ ಅಥವಾ ನಿಕಾಯಗಳ ಎಲ್ಲಾ ತೀರ್ಮಾನಗಳನ್ನು ಅನುಷ್ಠಾನಗೊಳಿಸತಕ್ಕದ್ದು.

(4) ಆತನು ಈ ಅಧಿನಿಯಮದ ಎಲ್ಲಾ ಉಪಬಂಧಗಳು ಮತ್ತು ವಿನಿಯಮಗಳು, ವಿಶ್ವವಿದ್ಯಾಲಯದ ಆರ್ಡಿನೆನ್ಸಗಳು, ನಿಯಮಗಳು ಹಾಗೂ ವಿನಿಯಮಗಳನ್ನು ಪಾಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸತಕ್ಕದ್ದು ಮತ್ತು ಆ ಉದ್ದೇಶಕ್ಕಾಗಿ ಅಗತ್ಯವಿರುವ ಎಲ್ಲಾ ಅಧಿಕಾರಗಳನ್ನು ಚಲಾಯಿಸತಕ್ಕದ್ದು.

(5) ಅವನು ತಾನಾಗಿಯೇ ಆಗಲಿ ಅಥವಾ ತನ್ನಿಂದ ಲಿಖಿತದಲ್ಲಿ ಅಧಿಕೃತನಾದ ವಿಶ್ವವಿದ್ಯಾಲಯದ ಯಾವೊಬ್ಬ ಅಧಿಕಾರಿಯ ಮೂಲಕವೇ ಆಗಲಿ, ಕಾರ್ಯಕಾರಿ ಸಮಿತಿ, ಶೈಕ್ಷಣಿಕ ಸೆನೆಟ್, ಹಣಕಾಸು ಸಮಿತಿ ಹಾಗೂ ಅವನು ಪದನಿಮಿತ್ತ ಅಧ್ಯಕ್ಷನಾಗಿರುವ ವಿಶ್ವವಿದ್ಯಾಲಯದ ಇತರ ಪ್ರಾಧಿಕಾರಗಳ ಮತ್ತು ನಿಕಾಯಗಳ ಸಭೆಗಳನ್ನು ಕರೆಯಬಹುದು ಮತ್ತು ಈ ಪ್ರಾಧಿಕಾರಗಳ ತೀರ್ಮಾನಗಳನ್ನು ಜಾರಿಗೆ ತರಲು ಮತ್ತು ಕಾರ್ಯಗತಗೊಳಿಸಲು ಅವಶ್ಯವಾಗಬಹುದಾದ ಅಂಥ ಎಲ್ಲ ಕಾರ್ಯಗಳನ್ನು ನೆರವೇರಿಸತಕ್ಕದ್ದು.

(6) ನಿರ್ದೇಶಕರು, ತ್ವರಿತ ಕ್ರಮವು ಅಗತ್ಯವೆಂದು ಅವನು ಅಭಿಪ್ರಾಯಪಡುವ ಯಾವುದೇ ತುರ್ತು ಸಂದರ್ಭದಲ್ಲಿ ಅವನು ಅವಶ್ಯಕವೆಂದು ಭಾವಿಸುವಂಥ ಕ್ರಮವನ್ನು ತೆಗೆದುಕೊಳ್ಳತಕ್ಕದ್ದು ಮತ್ತು ಆ ತರುವಾಯ ಅತಿ ಶೀಘ್ರವಾಗಿ ಸಾಮಾನ್ಯವಾಗಿ ವ್ಯವಹರಿಸುತ್ತಿದ್ದಂಥ ಪ್ರಾಧಿಕಾರಕ್ಕೆ ಅಥವಾ ನಿಕಾಯಕ್ಕೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಮಾಡತಕ್ಕದ್ದು;

ಪರಂತು, ಈ ಉಪಪ್ರಕರಣದ ಅಡಿಯಲ್ಲಿ ನಿಹಿತವಾದ ಅಧಿಕಾರಗಳು ವಿಶ್ವವಿದ್ಯಾಲಯದ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಚಲಾಯಿಸತಕ್ಕದ್ದಲ್ಲ.

(7) ನಿರ್ದೇಶಕನು ವಿಶ್ವವಿದ್ಯಾಲಯದ ಆರ್ಡಿನೆನ್ಸ್‌ಗಳು ಅಥವಾ ವಿನಿಯಮನಗಳ ಮೂಲಕ ಉಪಬಂಧಿಸಬಹುದಾದಂಥ ಅಥವಾ ಸಂದರ್ಭಾನುಸಾರ ಆಡಳಿತ ಮಂಡಳಿ ಅಥವಾ ಮಂಡಳಿಯ ಅಧ್ಯಕ್ಷರು ಆತನು/ಆಕೆಗೆ ಪ್ರತ್ಯಾಯೋಜಿಸಬಹುದಾದಂಥ ಇತರ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂಥ ಇತರ ಕರ್ತವ್ಯಗಳನ್ನು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.

ಪರಂತು, ನಿರ್ದೇಶಕನು ತನ್ನ ಅಧಿಕಾರಗಳನ್ನು ಚಲಾಯಿಸುವಾಗ ಹಾಗೂ ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಮಂಡಳಿಯು ರೂಪಿಸಬಹುದಾಗಿದ್ದು, ಅದನ್ನು ಮಂಡಳಿಯು ವಾರ್ಷಿಕವಾಗಿ ಮೌಲ್ಯಮಾಪನ ಮಾಡತಕ್ಕದ್ದು ಮತ್ತು ಅಂಥ ಮಾನದಂಡಗಳನ್ನು ಅನುಸರಿಸಲಾಗುತ್ತಿಲ್ಲವೆಂದು ಮಂಡಳಿಯು ಅಭಿಪ್ರಾಯಪಟ್ಟರೆ, ಆಗ ಮಂಡಳಿಯು ನಿರ್ದೇಶಕನಿಗೆ ಅಹವಾಲನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ತರುವಾಯ 24ನೇ ಪ್ರಕರಣದ (12)ನೇ ಉಪ ಪ್ರಕರಣದ ಅಡಿಯಲ್ಲಿ ನಿರ್ದೇಶಕನನ್ನು ಪದಚ್ಯುತಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬಹುದು.

26. ಕುಲಸಚಿವರು.- (1) ಕುಲಸಚಿವರು ವಿಶ್ವವಿದ್ಯಾಲಯದ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು ಮತ್ತು ಆಡಳಿತ ಮಂಡಳಿಯು ವಿನಿಯಮಗಳ ಅನುಸಾರವಾಗಿ ಸೂಕ್ತ ಅನುಭವವನ್ನು ಹೊಂದಿರುವ ವ್ಯಕ್ತಿಗಳಿಂದ ಅರ್ಜಿಗಳನ್ನು ಅಹ್ವಾನಿಸಿ ನಿರ್ದೇಶಕರು ಶಿಫಾರಸ್ಸು ಮಾಡಿದ ಮೂವರು ಸೂಕ್ತ ವ್ಯಕ್ತಿಗಳ ಪಟ್ಟಿಯಿಂದ ಮೂರು ವರ್ಷಗಳ ಅವಧಿಗೆ ಕುಲಸಚಿವರನ್ನಾಗಿ ನೇಮಕಮಾಡತಕ್ಕದ್ದು.

(2) ಕುಲಸಚಿವರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಪದನಿಮಿತ್ತ ಕಾರ್ಯದರ್ಶಿ, ಶೈಕ್ಷಣಿಕ ಸೆನೆಟ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಹಣಕಾಸು ಸಮಿತಿಯ ಸದಸ್ಯನಾಗಿರತಕ್ಕದ್ದು.

(3) ಕುಲಸಚಿವರ ಕರ್ತವ್ಯಗಳು,-

(i) ವಿಶ್ವವಿದ್ಯಾಲಯದ ದಾಖಲೆಗಳ, ಸಾಮಾನ್ಯ ಮೊಹರಿನ ಮತ್ತು ಆಡಳಿತ ಮಂಡಳಿಯು ಅಥವಾ ನಿರ್ದೇಶಕನು ಅವನ ವಶಕ್ಕೆ ಒಪ್ಪಿಸುವಂಥ ಇತರ ಸ್ವತ್ತಿನ ಅಭಿರಕ್ಷಕನಾಗಿರುವುದು;

(ii) ಆತನ ಪ್ರಕಾರ್ಯಗಳನ್ನು ಸೂಕ್ತವಾಗಿ ನಿರ್ವಹಿಸುವುದಕ್ಕಾಗಿ ನಿರ್ದೇಶಕನಿಗೆ ಜವಾಬ್ದಾರನಾಗಿರತಕ್ಕದ್ದು;

(iii) ಆಡಳಿತ ಮಂಡಳಿಯ ಅಧ್ಯಕ್ಷರ ಅಥವಾ ನಿರ್ದೇಶಕರ ಅನುಮೋದನೆಯನ್ನು ಪಡೆದು ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ, ಶೈಕ್ಷಣಿಕ ಸೆನೆಟ್, ವ್ಯಾಸಂಗ ವಿಭಾಗಗಳ ಅಥವಾ ವ್ಯಾಸಂಗ ಕೇಂದ್ರಗಳ, ಅಧ್ಯಯನ ಮಂಡಳಿಗಳ ಮತ್ತು ವಿಶ್ವವಿದ್ಯಾಲಯದ ಸಂಬಂಧಿತ ಯಾವುದೇ ಪ್ರಾಧಿಕಾರದ ಅಥವಾ ನಿಕಾಯಗಳ ಸಭೆಗಳನ್ನು ಕರೆಯುವ ನೋಟೀಸುಗಳನ್ನು ಹೊರಡಿಸುವುದು ಮತ್ತು ಅಂಥ ಎಲ್ಲಾ ಸಭೆಗಳ ನಡವಳಿಕೆಗಳನ್ನು ಇಡುವುದು;

(iv) ಅವನು ಕಾರ್ಯದರ್ಶಿಯಾಗಿರುವ ಪ್ರಾಧಿಕಾರಗಳ ಮತ್ತು ನಿಕಾಯಗಳ ಅಧಿಕೃತ ಪತ್ರವ್ಯವಹಾರವನ್ನು ನಡೆಸುವುದು; ಮತ್ತು

(v) ವಿಶ್ವವಿದ್ಯಾಲಯದ ಸಂಬಂಧಿತ ಪ್ರಾಧಿಕಾರಗಳ ಮತ್ತು ನಿಕಾಯಗಳ ಸಭೆಗಳ ಕಾರ್ಯಸೂಚಿಯ ಪ್ರತಿಗಳನ್ನು, ಅವುಗಳನ್ನು ಹೊರಡಿಸಿದ ಕೂಡಲೇ, ಮತ್ತು ಸಭೆಗಳನ್ನು ನಡೆಸಿದ ಒಂದು ತಿಂಗಳೊಳಗಾಗಿ ಅವುಗಳ ನಡವಳಿಕೆಗಳನ್ನು ಕುಲಾಧ್ಯಕ್ಷರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಒದಗಿಸುವುದು.

(4) ಕುಲಸಚಿವರು ವಿನಿಯಮಗಳು, ಆರ್ಡಿನೆನ್ಸ್‌ಗಳು ಅಥವಾ ಪರಿನಿಯಮಗಳ ಮೂಲಕ ಉಪಬಂಧಿಸಬಹುದಾದಂಥ ಮತ್ತು ನಿರ್ದೇಶಕರು ಅಥವಾ ಆಡಳಿತ ಮಂಡಳಿಯು ಕಾಲಕಾಲಕ್ಕೆ

ಹಂಚಿಕೆ ಮಾಡಬಹುದಾದಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಇತರ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.

(5) ವಿಶ್ವವಿದ್ಯಾಲಯದ ಚಟುವಟಿಕೆಗಳ ಪ್ರಮಾಣ ಮತ್ತು ವಿಸ್ತಾರದ ಆಧಾರದ ಮೇಲೆ ಕುಲಸಚಿವರು ಒಬ್ಬರು ಅಥವಾ ಹೆಚ್ಚಿನ ಉಪ ಮತ್ತು / ಅಥವಾ ಸಹಾಯಕ ಕುಲಸಚಿವರಿಂದ ಸಹಾಯವನ್ನು ಪಡೆದುಕೊಳ್ಳಬಹುದು.

27. ಪರೀಕ್ಷಾ ನಿಯಂತ್ರಕ.- (1) ಪರೀಕ್ಷಾ ನಿಯಂತ್ರಕನನ್ನು, ಮೂರು ವರ್ಷಗಳ ಅವಧಿಗಾಗಿ ನಿರ್ದೇಶಕರು ಶಿಫಾರಸ್ಸು ಮಾಡಿದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಪೈಕಿ ಆ ವೃಂದದಲ್ಲಿ ಕನಿಷ್ಠ ಐದು ವರ್ಷಗಳ ಅನುಭವವನ್ನು ಹೊಂದಿರುವ ಮೂವರು ಸೂಕ್ತ ವ್ಯಕ್ತಿಗಳ ಪಟ್ಟಿಯಿಂದ ಆಡಳಿತ ಮಂಡಳಿಯು ನೇಮಕ ಮಾಡತಕ್ಕದ್ದು.

(2) ಪರೀಕ್ಷಾ ನಿಯಂತ್ರಕನು ವಿಶ್ವವಿದ್ಯಾಲಯದ ಶೈಕ್ಷಣಿಕ ಸೆನೆಟ್‌ನ ಸದಸ್ಯನಾಗಿರತಕ್ಕದ್ದು. ಆತನು ಅಗತ್ಯವಿದ್ದಾಗಲೆಲ್ಲಾ ಕಾಯನಿರ್ವಾಹಕ ಸಮಿತಿಯ ಮತ್ತು ಹಣಕಾಸು ಸಮಿತಿಯ ಸಭೆಗಳಿಗೆ ಆಹ್ವಾನಿತನಾಗಿರಬಹುದು.

(3) ಪರೀಕ್ಷಾ ನಿಯಂತ್ರಕನು ಪರೀಕ್ಷೆಯನ್ನು ನಡೆಸುವ ಮತ್ತು ಅದಕ್ಕೆ ಪ್ರಾಸಂಗಿಕವಾದ ಹಾಗೂ ಅದಕ್ಕೆ ಪೂರಕವಾಗಿರುವ ಎಲ್ಲಾ ಇತರ ವಿಷಯಗಳ ಪ್ರಭಾರಿಯಾಗಿರತಕ್ಕದ್ದು ಮತ್ತು ವಿನಿಯಮಗಳು ಅಥವಾ ಆರ್ಡಿನೆನ್ಸ್‌ಗಳ ಮೂಲಕ ಉಪಬಂಧಿಸಬಹುದಾದ ಅಥವಾ ನಿರ್ದೇಶಕರು ಆತನಿಗೆ ಹಂಚಿಕೆ ಮಾಡಬಹುದಾದ ಅಂಥ ಇತರ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.

(4) ವಿಶ್ವವಿದ್ಯಾಲಯದ ಚಟುವಟಿಕೆಗಳ ಪ್ರಮಾಣ ಮತ್ತು ವಿಸ್ತಾರದ ಆಧಾರದ ಮೇಲೆ ಪರೀಕ್ಷಾ ನಿಯಂತ್ರಕರು ಒಬ್ಬರು ಅಥವಾ ಹೆಚ್ಚಿನ ಉಪ/ ಸಹಾಯಕ ಪರೀಕ್ಷಾ ನಿಯಂತ್ರಕರ ಸಹಾಯವನ್ನು ಪಡೆದುಕೊಳ್ಳಬಹುದು.

28. ಹಣಕಾಸು ಅಧಿಕಾರಿ.- (1) ಹಣಕಾಸು ಅಧಿಕಾರಿಯು ವಿಶ್ವವಿದ್ಯಾಲಯದ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು ಮತ್ತು ಆಡಳಿತ ಮಂಡಳಿಯು ಮೂರು ವರ್ಷಗಳ ಅವಧಿಗಾಗಿ, ವಿನಿಯಮಗಳನುಸಾರವಾಗಿ ಅನುಭವವುಳ್ಳ ವ್ಯಕ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ ತರುವಾಯ ನಿರ್ದೇಶಕರು ಶಿಫಾರಸ್ಸು ಮಾಡಿದ ಮೂವರು ಸೂಕ್ತ ವ್ಯಕ್ತಿಗಳ ಪಟ್ಟಿಯಿಂದ ನೇಮಕಮಾಡತಕ್ಕದ್ದು.

(2) ಹಣಕಾಸು ಅಧಿಕಾರಿಯು, ಹಣಕಾಸು ಸಮಿತಿಯ ನಿಯಂತ್ರಣಕ್ಕೊಳಪಟ್ಟು, ಪರಿನಿಯಮಗಳ, ಆರ್ಡಿನೆನ್ಸ್‌ಗಳ ಮತ್ತು ವಿನಿಯಮಗಳ ಮೂಲಕ ನಿಯಮಿಸಬಹುದಾದಂತೆ ಅಥವಾ ಆಡಳಿತ ಮಂಡಳಿ ಅಥವಾ ನಿರ್ದೇಶಕರು ಕಾಲ ಕಾಲಕ್ಕೆ ಅಗತ್ಯಪಡಿಸಬಹುದಾದಂತೆ ಅಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂಥ ಕರ್ತವ್ಯಗಳನ್ನು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು. ಆತನು ಹಣಕಾಸು ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರತಕ್ಕದ್ದು ಮತ್ತು ಅಗತ್ಯವಿರಬಹುದಾದಂತೆ ವಿಶ್ವವಿದ್ಯಾಲಯದ ಇತರ ಪ್ರಾಧಿಕಾರಗಳ ಅಥವಾ ನಿಕಾಯಗಳ ಸಭೆಗಳಲ್ಲಿ ಆಹ್ವಾನಿತನಾಗಿರತಕ್ಕದ್ದು.

29. ಕುಲಸಚಿವ, ಪರೀಕ್ಷಾ ನಿಯಂತ್ರಕ ಮತ್ತು ಹಣಕಾಸು ಅಧಿಕಾರಿ ಹುದ್ದೆಗಳಲ್ಲಿ ಖಾಲಿಸ್ಥಾನವಿರುವಾಗ ಕಾರ್ಯನಿರ್ವಹಣೆಯ ವ್ಯವಸ್ಥೆ.- (1) ಕುಲಸಚಿವ, ಪರೀಕ್ಷಾ ನಿಯಂತ್ರಕ ಅಥವಾ ಹಣಕಾಸು ಅಧಿಕಾರಿಯವರ ಮರಣ, ಅಮಾನತ್ತು ಅಥವಾ ತಾತ್ಕಾಲಿಕ ಗೈರುಹಾಜರಿಯ ಸಂದರ್ಭದಲ್ಲಿ ಆಡಳಿತ ಮಂಡಳಿಯು ಸಂದರ್ಭಾನುಸಾರವಾಗಿ ಕುಲಸಚಿವ, ಪರೀಕ್ಷಾ ನಿಯಂತ್ರಕ ಅಥವಾ ಹಣಕಾಸು ಅಧಿಕಾರಿಯವರ ಕರ್ತವ್ಯಗಳನ್ನು ನಿರ್ವಹಿಸಲು ವಿಶ್ವವಿದ್ಯಾಲಯದ ಯಾರೇ ಇತರ ಸೂಕ್ತ ಅಧಿಕಾರಿಗೆ ಅಧಿಕಾರ ನೀಡಬಹುದು.

(2) ಕುಲಸಚಿವ, ಪರೀಕ್ಷಾ ನಿಯಂತ್ರಕ ಅಥವಾ ಹಣಕಾಸು ಅಧಿಕಾರಿಯವರ ಹುದ್ದೆಗಳಲ್ಲಿನ ಖಾಲಿಸ್ಥಾನವನ್ನು ತುಂಬಲು ಸೂಕ್ತ ಅಧಿಕಾರಿಯ ನೇಮಕಾತಿಯು ಬಾಕಿಯಿರುವಾಗ, ನಿರ್ದೇಶಕರು ಅಂಥ ಖಾಲಿಸ್ಥಾನದ ನೇಮಕಾತಿಯಾಗುವವರೆಗೆ ಕರ್ತವ್ಯಗಳನ್ನು ನಿರ್ವಹಿಸಲು ಯಾರೇ ಅಧಿಕಾರಿಯನ್ನು ಅಧಿಕೃತಗೊಳಿಸಬಹುದು. ಈ ಉಪ-ಪ್ರಕರಣದ ಅಡಿಯಲ್ಲಿ ನಿರ್ದೇಶಕರು ಅವರಿಂದ ಕೈಗೊಂಡ ಕ್ರಮದ ಕುರಿತು ತಕ್ಷಣವೇ ಆಡಳಿತ ಮಂಡಳಿಗೆ ವರದಿಯನ್ನು ನೀಡತಕ್ಕದ್ದು.

30. ವ್ಯಾಸಂಗ ವಿಭಾಗಗಳು ಅಥವಾ ವ್ಯಾಸಂಗ ಕೇಂದ್ರಗಳ ಡೀನ್‌ಗಳು .- (1). ವ್ಯಾಸಂಗ ವಿಭಾಗ ಅಥವಾ ವ್ಯಾಸಂಗ ಕೇಂದ್ರದ ಪ್ರತಿಯೊಬ್ಬ ಡೀನ್ ಸಂಬಂಧಪಟ್ಟ ವ್ಯಾಸಂಗ ವಿಭಾಗ ಅಥವಾ ವ್ಯಾಸಂಗ ಕೇಂದ್ರದ ಮುಖ್ಯ ಶೈಕ್ಷಣಿಕ ಅಧಿಕಾರಿಯಾಗಿರತಕ್ಕದ್ದು. ಆಡಳಿತ ಮಂಡಳಿಯು ಪ್ರತಿಯೊಂದು ವ್ಯಾಸಂಗ ವಿಭಾಗ ಅಥವಾ ವ್ಯಾಸಂಗ ಕೇಂದ್ರದಿಂದ ಒಬ್ಬ ಪ್ರಾಧ್ಯಾಪಕನನ್ನು ಜೇಷ್ಠತೆಯನುಸಾರ ಸರದಿಯ ಮೇರೆಗೆ ಎರಡು ವರ್ಷಗಳ ಅವಧಿಗಾಗಿ ವ್ಯಾಸಂಗ ವಿಭಾಗ ಅಥವಾ ವ್ಯಾಸಂಗ ಕೇಂದ್ರ ಡೀನ್ ಆಗಿ ನೇಮಕ ಮಾಡತಕ್ಕದ್ದು:

ಪರಂತು, ವ್ಯಾಸಂಗ ವಿಭಾಗದಲ್ಲಿ ಪ್ರಾಧ್ಯಾಪಕರು ಇಲ್ಲದಿದ್ದರೆ, ಅತಿ ಹಿರಿಯನಾದ ಸಹ ಪ್ರಾಧ್ಯಾಪಕನನ್ನು ಡೀನ್ ಆಗಿ ನೇಮಕ ಮಾಡಬಹುದು:

ಮತ್ತು ಪರಂತು, ಯಾವುದೇ ವ್ಯಾಸಂಗ ವಿಭಾಗದಲ್ಲಿ ಪ್ರಾಧ್ಯಾಪಕ ಅಥವಾ ಸಹ ಪ್ರಾಧ್ಯಾಪಕ ಇಲ್ಲದಿದ್ದರೆ, ಸಂಬಂಧಪಟ್ಟ ವಿಷಯದಲ್ಲಿನ ಯಾರೇ ಇತರ ಪ್ರಾಧ್ಯಾಪಕನನ್ನು ಆ ವ್ಯಾಸಂಗ ವಿಭಾಗದಲ್ಲಿ ಪ್ರಾಧ್ಯಾಪಕ ಅಥವಾ ಸಹ ಪ್ರಾಧ್ಯಾಪಕರ ನೇಮಕವಾಗುವವರೆಗೆ ಡೀನ್ ಆಗಿ ಕರ್ತವ್ಯ ನಿರ್ವಹಿಸಲು ನೇಮಕ ಮಾಡಬಹುದು:

ಮತ್ತೂ ಪರಂತು, ಯಾವುದೇ ವ್ಯಾಸಂಗ ವಿಭಾಗ ಅಥವಾ ವ್ಯಾಸಂಗ ಕೇಂದ್ರದ ಡೀನ್ ಆಗಿ ಕಾರ್ಯನಿರ್ವಹಿಸಲು ಯಾರೇ ವ್ಯಕ್ತಿಯು ಲಭ್ಯವಿಲ್ಲದಿದ್ದರೆ ಅಥವಾ ವಿಶ್ವವಿದ್ಯಾಲಯವು ಯಾವುದೇ ವ್ಯಾಸಂಗ ವಿಭಾಗ ಅಥವಾ ವ್ಯಾಸಂಗ ಕೇಂದ್ರಕ್ಕಾಗಿ ಅಂಥ ಅಧ್ಯಯನಗಳ ವಿಭಾಗವನ್ನು ಹೊಂದಿಲ್ಲದಿದ್ದರೆ, ಆಗ ಸಂಬಂಧಿತ ಅಧ್ಯಯನಗಳ ವಿಭಾಗದಲ್ಲಿನ ಅಥವಾ ಸೋದರ ವಿಶ್ವವಿದ್ಯಾಲಯದ ಪ್ರಾಧ್ಯಾಪಕನನ್ನು ವ್ಯಾಸಂಗ ವಿಭಾಗ ಅಥವಾ ವ್ಯಾಸಂಗ ಕೇಂದ್ರದ ಡೀನ್ ಆಗಿ ಕಾರ್ಯನಿರ್ವಹಿಸಲು ನೇಮಕ ಮಾಡಬಹುದು.

(2) ಡೀನ್, ವಿಶ್ವವಿದ್ಯಾಲಯದ ಸಂಬಂಧಿತ ಬೋಧನಾ ವಿಭಾಗ ಅಥವಾ ವ್ಯಾಸಂಗ ವಿಭಾಗದ ಸಭೆಗಳ ಅಧ್ಯಕ್ಷನಾಗಿರತಕ್ಕದ್ದು.

(3) ಡೀನ್, ವಿನಿಯಮಗಳ ಅಥವಾ ಆರ್ಡಿನೆನ್ಸ್‌ಗಳ ಮೂಲಕ ನಿಯಮಿಸಬಹುದಾದಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂಥ ಇತರ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.

31. ಇತರ ಅಧಿಕಾರಿಗಳು.- ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಇತರ ಅಧಿಕಾರಿಗಳು ಮತ್ತು ಅವರ ಪದನಾಮಗಳು, ಅಧಿಕಾರಗಳು ಮತ್ತು ಕರ್ತವ್ಯಗಳು ವಿನಿಯಮಗಳ ಮೂಲಕ ನಿರ್ದೇಶಿಸಬಹುದಾದಂತೆ ಇರತಕ್ಕದ್ದು.

ಅಧ್ಯಾಯ-V

ನೋಂದಣಿ ಮತ್ತು ಪದವಿಗಳ ಪ್ರಧಾನ

32. ವಿಶ್ವವಿದ್ಯಾಲಯಕ್ಕೆ ಪ್ರವೇಶಾತಿ.- ವಿಶ್ವವಿದ್ಯಾಲಯದ ಪ್ರವೇಶಾತಿಯು ಈ ಅಧಿನಿಯಮದ ಮತ್ತು ಪರಿನಿಯಮದ ಉಪಬಂಧಗಳಿಗೆ ಒಳಪಟ್ಟು ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿರತಕ್ಕದ್ದು:

ಪರಂತು, ಈ ಪ್ರಕರಣದಲ್ಲಿರುವುದಾದರೂ ವಿನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಅಥವಾ ಕಡಿಮೆ ಶೈಕ್ಷಣಿಕ ಅಥವಾ ಇತರ ವಿದ್ಯಾರ್ಹತೆಯಿರುವ ವಿದ್ಯಾರ್ಥಿಗಳನ್ನು ಯಾವುದೇ ಅಧ್ಯಯನ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವಂತೆ ವಿಶ್ವವಿದ್ಯಾಲಯವನ್ನು ಅಗತ್ಯಪಡಿಸತಕ್ಕದ್ದಲ್ಲ.

33. ಗೌರವ ಪದವಿಗಳು.- (1) ಯಾರೇ ವ್ಯಕ್ತಿಯು ಶ್ರೇಷ್ಠ ಸಾಧನೆ ಹಾಗೂ ಸ್ಥಾನದ ಕಾರಣದಿಂದ ಆತನು ಗೌರವಗಳನ್ನು ಸ್ವೀಕರಿಸಲು ಯುಕ್ತ ಅಥವಾ ಸೂಕ್ತವಾಗಿದ್ದಾನೆಂಬ ಕಾರಣದ ಮೇಲೆ ಅಂಥ ಪದವಿ ಅಥವಾ ಇತರ ಶೈಕ್ಷಣಿಕ ಗೌರವಗಳನ್ನು ಪ್ರಧಾನ ಮಾಡಬಹುದೆಂದು ಶೈಕ್ಷಣಿಕ ಸೆನೆಟ್, ತನ್ನ ಸಭೆಯಲ್ಲಿ ಹಾಜರಿರುವ ಮೂರನೇ ಎರಡರಷ್ಟು ಸದಸ್ಯರ ಬಹುಮತದ ನಿರ್ಣಯದ ಮೂಲಕ ಹಾಗೆ ಶಿಫಾರಸ್ಸು ಮಾಡಿದ್ದರೆ, ಮಂಡಳಿಯು ಸಂಬಂಧಪಟ್ಟ ವ್ಯಕ್ತಿಗೆ ಅಂಥ ಪದವಿಯನ್ನು ಪ್ರಧಾನ ಮಾಡುವುದಕ್ಕಾಗಿ ಕುಲಾಧ್ಯಕ್ಷರ ಅನುಮೋದನೆಗೆ ಶಿಫಾರಸ್ಸು ಮಾಡಬಹುದು.

(2) ಗೌರವ ಪದವಿ ಅಥವಾ ಶೈಕ್ಷಣಿಕ ಗೌರವವನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಪ್ರಧಾನ ಮಾಡಬಹುದು. ಇದು ಯಥಾರ್ಥ ಕ್ರಮವಾಗಿ ಪ್ರಧಾನ ಮಾಡತಕ್ಕದ್ದಲ್ಲ. ವಿಶ್ವವಿದ್ಯಾಲಯದ ಯಾವುದೇ ಬೋಧನಾಂಗಕ್ಕೆ ಗೊತ್ತುಪಡಿಸಿರುವ ಯಾವುದೇ ವಿಷಯದಲ್ಲಿ

ಗಣನೀಯ ಕೊಡುಗೆ ಸಲ್ಲಿಸಿರುವ ಅಥವಾ ಶೈಕ್ಷಣಿಕ ಹಾಗೂ ಸಂಶೋಧನೆಗೆ ನಿರಂತರ ಸೇವೆ ಸಲ್ಲಿಸಿರುವ ಅನುಮೋದಿಸಬಹುದಾದಂಥ ವ್ಯಕ್ತಿಗಳನ್ನು ಮಾತ್ರ ಅಂಥ ಗೌರವ ಪದವಿಗಳ ನೀಡಿಕೆ ಉದ್ದೇಶಕ್ಕಾಗಿ ಗುರುತಿಸತಕ್ಕದ್ದು:

ಪರಂತು, ಮೂವರಿಗಿಂತ ಹೆಚ್ಚಿಲ್ಲದ ಶ್ರೇಷ್ಠ ವ್ಯಕ್ತಿಗಳಿಗೆ ಏಕ ಕಾಲದಲ್ಲಿ ಗೌರವ ಪದವಿಗಳನ್ನು ಪ್ರಧಾನ ಮಾಡಬಹುದು.

(3) ವಿಜ್ಞಾನ ಅಥವಾ ತಂತ್ರಜ್ಞಾನದ ಯಾವುದೇ ವಿಭಾಗದಲ್ಲಿ ಮತ್ತು ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳನ್ನು ಯೋಜಿಸುವುದು, ಆಯೋಜಿಸುವುದು ಅಥವಾ ಅಭಿವೃದ್ಧಿಪಡಿಸುವುದರಲ್ಲಿ, ತನ್ನನ್ನು ತಾನು ಭಿನ್ನವೆಂದು ಗುರುತಿಸಿಕೊಂಡಿರುವಂಥ ಯಾರೇ ವ್ಯಕ್ತಿಗೆ ವಿಜ್ಞಾನದ ಡಾಕ್ಟರೇಟ್ ಗೌರವ ಪದವಿಯನ್ನು ನೀಡಬಹುದು.

34. ಪದವಿಗಳು ಅಥವಾ ಡಿಪ್ಲೊಮಾಗಳನ್ನು ಹಿಂತೆಗೆದುಕೊಳ್ಳುವುದು.- ಪದವಿ ಅಥವಾ ಡಿಪ್ಲೊಮಾ ಅಥವಾ ಪ್ರಮಾಣ ಪತ್ರಗಳನ್ನು ಮೋಸದಿಂದ ಪಡೆದಿರುವ ಯಾರೇ ವ್ಯಕ್ತಿಯು, ಸುಳ್ಳು ಜಾತಿ ಪ್ರಮಾಣ ಪತ್ರ ಅಥವಾ ಯಾವುದೇ ಅಂಥ ಕ್ಲೇಮಿನ ಮೂಲಕ ಪ್ರವೇಶವನ್ನು ಪಡೆದಿದ್ದಾನೆಂದು ಕಂಡುಬಂದಲ್ಲಿ, ಆಡಳಿತ ಮಂಡಳಿಯ ಒಟ್ಟು ಸದಸ್ಯರ, ಸರಳ ಬಹುಮತದ ಮೂಲಕ ಮತ್ತು ಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸುವ ಮೂರನೇ ಎರಡರಷ್ಟು ಸದಸ್ಯರ ಬಹುಮತದಿಂದ ಅಂಗೀಕೃತವಾದ ನಿರ್ಣಯದ ಮೂಲಕ ಅಂಥ ವ್ಯಕ್ತಿಗೆ ಪ್ರಧಾನ ಮಾಡಲಾದ ಅಥವಾ ನೀಡಲಾದ ಯಾವುದೇ ಗೌರವ ಪದವಿ, ಡಿಪ್ಲೊಮಾ ಅಥವಾ ವಿಶೇಷ ಸ್ನಾನಮಾನಗಳನ್ನು ಆಡಳಿತ ಮಂಡಳಿಯು, ಉಪಸ್ಥಿತರಿರುವ ತನ್ನ ಸದಸ್ಯರ ಮೂರನೇ ಎರಡರಷ್ಟು ಸದಸ್ಯರ ಬಹುಮತದಿಂದ ಬಂದಿರುವ ತೀರ್ಮಾನಗಳ ಮೂಲಕ ಅಕಾಡೆಮಿಕ್ ಸೆನೆಟ್‌ನ ಶಿಫಾರಸ್ಸಿನ ಮೇರೆಗೆ ಹಿಂತೆಗೆದುಕೊಳ್ಳಬಹುದು.

(2) ಯಾರೇ ವ್ಯಕ್ತಿಗೆ, ಆತನ ಮೇಲೆ ಕೈಗೊಳ್ಳಬೇಕೆಂದು ಉದ್ದೇಶಿಸಲಾದ ಕ್ರಮದ ವಿರುದ್ಧ ಕಾರಣ ತೋರಿಸಲು ಒಂದು ಅವಕಾಶವನ್ನು ನೀಡಿದ ಹೊರತು, ಆ ವ್ಯಕ್ತಿಯ ವಿರುದ್ಧ ಈ ಪ್ರಕರಣದ ಅಡಿಯಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳತಕ್ಕದ್ದಲ್ಲ.

(3) ಆಡಳಿತ ಮಂಡಳಿಯು ಅಂಗೀಕರಿಸಿದ ನಿರ್ಣಯದ ಒಂದು ಪ್ರತಿಯನ್ನು ಕಾರಣ ಕೇಳುವ ನೋಟೀಸಿನೊಂದಿಗೆ ಸಂಬಂಧಪಟ್ಟ ವ್ಯಕ್ತಿಗೆ ಕೂಡಲೇ ಕಳುಹಿಸತಕ್ಕದ್ದು.

(4) ಆಡಳಿತ ಮಂಡಳಿಯು ತೆಗೆದುಕೊಂಡಿರುವ ತೀರ್ಮಾನದಿಂದ ಬಾಧಿತನಾಗಿರುವ ಯಾರೇ ವ್ಯಕ್ತಿಯು ಅಂಥ ನಿರ್ಣಯ ಅಥವಾ ಕಾರಣ ಕೇಳುವ ನೋಟೀಸನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿವಸಗಳ ಒಳಗಾಗಿ ಕುಲಾಧ್ಯಕ್ಷ ರಿಗೆ ಅಪೀಲು ಸಲ್ಲಿಸಬಹುದು.

(5) ಅಂಥ ಅಪೀಲಿನ ಮೇಲೆ ಕುಲಾಧ್ಯಕ್ಷರ ತೀರ್ಮಾನವು ಅಂತಿಮವಾಗಿರತಕ್ಕದ್ದು.

ಅಧ್ಯಾಯ - VI

ಬೋಧಕರು ಮತ್ತು ಇತರ ನೌಕರರ ನೇಮಕಾತಿ

35. ನೇಮಕಾತಿ ಮತ್ತು ಮುಂಬಡ್ತಿಗಾಗಿ ಕನಿಷ್ಠ ವಿದ್ಯಾರ್ಹತೆಗಳು, ವರ್ಗೀಕರಣ ಮತ್ತು ವಿಧಾನ.- ವಿಶ್ವವಿದ್ಯಾಲಯದ ಬೋಧಕರು ಮತ್ತು ಇತರ ಶೈಕ್ಷಣಿಕ ಸಿಬ್ಬಂದಿ, ಆಡಳಿತಾತ್ಮಕ, ತಾಂತ್ರಿಕ ಮತ್ತು ಇತರ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಮತ್ತು ಮುಂಬಡ್ತಿಗಾಗಿ ಕನಿಷ್ಠ ವಿದ್ಯಾರ್ಹತೆಗಳು, ವರ್ಗೀಕರಣ, ವಿಧಾನ ಮತ್ತು ಸೇವಾ ನಿಬಂಧನೆಗಳು ಈ ವಿನಿಯಮಗಳಲ್ಲಿ ನಿರ್ದಿಷ್ಟಪಡಿಸಬಹುದಾದಂತೆ ಇರತಕ್ಕದ್ದು.

ಅಧ್ಯಾಯ-VII

ಪರೀಕ್ಷಾ ಕಾರ್ಯನಿರ್ವಹಣೆಯ ಕರ್ತವ್ಯಗಳು ಮತ್ತು ಬಾಧ್ಯತೆಗಳು

36. ಬೋಧಕರ ಕರ್ತವ್ಯಗಳು.- (1) ವಿಶ್ವವಿದ್ಯಾಲಯದ ಪ್ರತಿ ಬೋಧಕನು ಬೋಧನೆ, ಸಂಶೋಧನೆ, ಪರೀಕ್ಷೆ ಅಥವಾ ವಿಶ್ವವಿದ್ಯಾಲಯವು ಕಾಲಕಾಲಕ್ಕೆ ಆತನಿಗೆ ವಹಿಸಬಹುದಾದ ಯಾವುದೇ ಇತರ ಶೈಕ್ಷಣಿಕ ಕೆಲಸವನ್ನು ನಿರ್ವಹಿಸತಕ್ಕದ್ದು.

(2) (1)ನೇ ಉಪಪ್ರಕರಣದ ಉದ್ದೇಶಕ್ಕಾಗಿ, ವಿಶ್ವವಿದ್ಯಾಲಯದ ಸೇವೆಯಲ್ಲಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇಬ್ಬರೂ ಆಡಳಿತಾತ್ಮಕವಾಗಿ ವಿಶ್ವವಿದ್ಯಾಲಯದ ನಿಯಂತ್ರಣದಲ್ಲಿರತಕ್ಕದ್ದು. ವಿಶ್ವವಿದ್ಯಾಲಯವು ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು ಮತ್ತು ಆದೇಶಗಳಿಗೆ ಅವರು ಬದ್ಧರಾಗಿರತಕ್ಕದ್ದು.

37. ಪರೀಕ್ಷಾ ಕಾರ್ಯನಿರ್ವಹಿಸುವ ಬಾಧ್ಯತೆ.- (1) ಪರೀಕ್ಷಾ ಕಾರ್ಯಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು, ಪರಿವೀಕ್ಷಣೆ, ಮೇಲ್ವಿಚಾರಣೆ, ಉತ್ತರ ಪ್ರತಿಗಳ ಮೌಲ್ಯಮಾಪನ, ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವುದು, ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರದ ಖಾಲಿ ಪುಸ್ತಕಗಳ ಮುದ್ರಣ, ಅಂಕಗಳನ್ನು ಲೆಕ್ಕ ಹಾಕುವುದು ಮತ್ತು ಅಂಕಪಟ್ಟಿಗಳನ್ನು ಸಿದ್ಧಪಡಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಮತ್ತು ಅನುಷಂಗಿಕವಾದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಲು ನೇಮಿಸಿದ ಯಾರೇ ವ್ಯಕ್ತಿಯು ಶೈಕ್ಷಣಿಕ ಗುಣಮಟ್ಟವನ್ನು ಸಾಧಿಸುವುದಕ್ಕಾಗಿ ವಿವೇಕಯುಕ್ತ ಹಾಗೂ ಅತ್ಯಂತ ನೀತಿನಿಷ್ಠೆಯಿಂದ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.

(2) (1)ನೇ ಪ್ರಕರಣದ ಅಡಿಯಲ್ಲಿ ಪರೀಕ್ಷಾ ಕೆಲಸವನ್ನು ವಹಿಸಲಾದ ಯಾರೇ ವ್ಯಕ್ತಿಯು, ಕರ್ತವ್ಯಗಳ ಉಲ್ಲಂಘನೆಯ ತಪ್ಪಿತಸ್ಥನೆಂದು ಅಥವಾ ಯಾವುದೇ ದುರ್ನಡತೆಯಲ್ಲಿ ತೊಡಗಿದ್ದಾನೆಂದು ಕಂಡುಬಂದಲ್ಲಿ ಅಪರಾಧ ನಿರ್ಣಯವಾದ ಮೇಲೆ ಮೂರು ವರ್ಷಗಳಿಗೆ ವಿಸ್ತರಿಸಬಹುದಾದಂತಹ ಅವಧಿಯ ಕಾರಾವಾಸದಿಂದ ಅಥವಾ ಹತ್ತು ಸಾವಿರ ರೂಪಾಯಿಗಳವರೆಗಿನ ಜುಲ್ಮಾನೆಯಿಂದ ಅಥವಾ ಎರಡರಿಂದಲೂ ದಂಡಿತನಾಗತಕ್ಕದ್ದು.

(3) ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕನು ಸಲ್ಲಿಸಿದ ದೂರಿನ ಮೇಲೆ ಹೊರತು, ಈ ಪ್ರಕರಣದ ಅಡಿಯಲ್ಲಿನ ಶಿಕ್ಷಾರ್ಹವಾದ ಅಪರಾಧ ಅಥವಾ ಅಂಥ ಅಪರಾಧಕ್ಕೆ ದುಷ್ಪ್ರೇರಣೆ ಮಾಡಿದ ಅಪರಾಧದ ಸಂಜ್ಞೆಯತೆಯನ್ನು ಯಾವುದೇ ನ್ಯಾಯಾಲಯವು ತೆಗೆದುಕೊಳ್ಳತಕ್ಕದ್ದಲ್ಲ.

(4) ಅಪರಾಧಗಳ ದುಷ್ಪ್ರೇರಣೆಗಾಗಿ ದಂಡನೆ: ಯಾರಾದರೂ ಅಪರಾಧ ಮಾಡಲು ಪ್ರಚೋದಿಸಿದಲ್ಲಿ ಅಥವಾ ದುಷ್ಪ್ರೇರೇಪಿಸಿದಲ್ಲಿ ಅಪರಾಧ ನಿರ್ಣಯವಾದ ಮೇಲೆ (2)ನೇ ಉಪಪ್ರಕರಣದಲ್ಲಿ ಉಪಬಂಧಿಸಲಾದಂತಹ ದಂಡನೆಯಿಂದ ಶಿಕ್ಷಾರ್ಹನಾಗತಕ್ಕದ್ದು.

(5) ಖಾಸಗಿ ಪಾಠದ ನಿಷೇಧ.- (i) ವಿಶ್ವವಿದ್ಯಾಲಯದ ಯಾರೇ ಬೋಧಕನು ವಿಶ್ವವಿದ್ಯಾಲಯದ ಅಥವಾ ಆತನನ್ನು ನೇಮಿಸಿದ ಪ್ರಾಧಿಕಾರದ ಅನುಮತಿಯಿಲ್ಲದೆ ಖಾಸಗಿ ಪಾಠದಲ್ಲಿ ಅಥವಾ ಯಾವುದೇ ಇತರ ಉದ್ಯೋಗದಲ್ಲಿ ಅಥವಾ ಯಾವುದೇ ವಿಧಾನದ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳತಕ್ಕದ್ದಲ್ಲ.

(ii) ಯಾರೇ ಬೋಧಕನು, ಮೇಲಿನ (i)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಲಾದಂತೆ ಖಾಸಗಿ ಪಾಠದಲ್ಲಿ ತೊಡಗಿರುವುದು ಕಂಡುಬಂದಲ್ಲಿ, ಸಂಬಂಧಪಟ್ಟ ಶಿಸ್ತುಪ್ರಾಧಿಕಾರ ಎಂದರೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಆತನ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳತಕ್ಕದ್ದು.

ಅಧ್ಯಾಯ-VIII

ಅನುದಾನಗಳು, ಲೆಕ್ಕಪತ್ರಗಳು ಮತ್ತು ಲೆಕ್ಕಪರಿಶೋಧನೆ

38. ವಿಶ್ವವಿದ್ಯಾಲಯದ ನಿಧಿ.- (1) ವಿಶ್ವವಿದ್ಯಾಲಯವು, ಒಂದು ನಿಧಿಯನ್ನು ನಿರ್ವಹಿಸತಕ್ಕದ್ದು ಮತ್ತು ಅದಕ್ಕೆ ಈ ಮುಂದಿನವುಗಳನ್ನು ಜಮೆ ಮಾಡತಕ್ಕದ್ದು,-

(ಎ) ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒದಗಿಸಿದ ಎಲ್ಲಾ ಹಣಕಾಸು;

(ಬಿ) ವಿಶ್ವವಿದ್ಯಾಲಯವು ಸ್ವೀಕರಿಸಿದ ಎಲ್ಲ ಶುಲ್ಕಗಳು ಮತ್ತು ಇತರೆ ಚಾರ್ಜುಗಳು;

(ಸಿ) ವಿಶ್ವವಿದ್ಯಾಲಯವು, ಅನುದಾನಗಳು, ಕೊಡುಗೆಗಳು, ದೇಣಿಗೆಗಳು, ಉಪಕಾರ ಧನಗಳು, ಉಯಿಲು ದಾನಗಳು ಹಾಗೂ ವರ್ಗಾವಣೆಯ ರೂಪದಲ್ಲಿ ಸ್ವೀಕರಿಸಿದ ಎಲ್ಲಾ ಮೊಬಲಗು;

(ಡಿ) ವಿಶ್ವವಿದ್ಯಾಲಯವು, ಸಂಶೋಧನೆ ನಡೆಸುವುದು ಅಥವಾ ಸಲಹೆಯನ್ನು ನೀಡುವುದು ಅಥವಾ ಅದರ ಸಮಾಲೋಚನಾ ಸೇವೆಗಳ ಮೂಲಕ ಪ್ರಾಪ್ತವಾಗುವ ತನ್ನ ಬೌದ್ಧಿಕ ಆಸ್ತಿಯ ಉಪಯೋಗದಿಂದ ಸ್ವೀಕರಿಸುವ ಎಲ್ಲ ಹಣಕಾಸು; ಮತ್ತು

(ಇ) ವಿಶ್ವವಿದ್ಯಾಲಯವು, ಯಾವುದೇ ಇತರ ರೀತಿಯಲ್ಲಿ ಅಥವಾ ಯಾವುದೇ ಇತರ ಮೂಲದಿಂದ ಸ್ವೀಕರಿಸಲಾದ ಎಲ್ಲಾ ಹಣಕಾಸುಗಳು.

(2) ವಿಶ್ವವಿದ್ಯಾಲಯದ ನಿಧಿಗೆ ಜಮೆಯಾದ ಎಲ್ಲಾ ಹಣಗಳನ್ನು ಮಂಡಲಿಯು ವಿನಿಯಮಗಳ ಮೂಲಕ ವಿಧಿಸಬಹುದಾದಂಥ ರೀತಿಯಲ್ಲಿ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇಡತಕ್ಕದ್ದು ಅಥವಾ ಹೂಡತಕ್ಕದ್ದು.

(3) ವಿಶ್ವವಿದ್ಯಾಲಯವು, ತನ್ನ ದೀರ್ಘಕಾಲಿಕ ಸುಸ್ಥಿರತೆಗಾಗಿ ಒಂದು ಮೂಲ ನಿಧಿಯನ್ನು ಸ್ಥಾಪಿಸಿ, ಅದಕ್ಕೆ ಆದಾಯ ತೆರಿಗೆ ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ರಾಜ್ಯ ಸರ್ಕಾರವು ಅಧಿಸೂಚಿಸಬಹುದಾದಂತೆ ವಿಶ್ವವಿದ್ಯಾಲಯದ ನಿವ್ವಳ ಆದಾಯದ ಅಂಥ

ಶೇಕಡಾವಾರು ಪ್ರಮಾಣ ಮತ್ತು ವಿಶೇಷವಾಗಿ ಮೂಲನಿಧಿಗೆ ನೀಡಿದ ದೇಣಿಗೆಗಳನ್ನು ಜಮೆ ಮಾಡತಕ್ಕದ್ದು:

ಪರಂತು, ಮಂಡಳಿಯು ನಿರ್ದಿಷ್ಟವಾಗಿ ನೀಡಬಹುದಾದ ದೇಣಿಗೆಗಳ ನಿರ್ದಿಷ್ಟ ಉದ್ದೇಶಗಳಿಗಾಗಿ ದತ್ತಿ ನಿಧಿಗಳನ್ನು ಸೃಜಿಸಬಹುದು.

(4) ವಿಶ್ವವಿದ್ಯಾಲಯದ ನಿಧಿಯನ್ನು, ವಿನಿಯಮಗಳ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ರೀತಿಯಲ್ಲಿ ಮತ್ತು ಅಂಥ ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು. (ವಿಶ್ವವಿದ್ಯಾಲಯದ ಅಧಿಕಾರಗಳನ್ನು ಚಲಾಯಿಸುವಲ್ಲಿ ಮತ್ತು ಅದರ ಪ್ರಕಾರ್ಯಗಳು ಇತ್ಯಾದಿಗಳನ್ನು ನಿರ್ವಹಿಸುವಲ್ಲಿ, ತಗಲುವ ವೆಚ್ಚಗಳು ಸೇರಿದಂತೆ ಅದರ ವೆಚ್ಚಗಳಿಗಾಗಿ);

(5) ವಿಶ್ವವಿದ್ಯಾಲಯದ ವರಮಾನದ ಯಾವುದೇ ಭಾಗವನ್ನು ವಿಶ್ವವಿದ್ಯಾಲಯದ ಯಾರೇ ಅಧಿಕಾರಿಯು ಅಥವಾ ಪ್ರಾಧಿಕಾರಿಯು ಅಥವಾ ಅದಕ್ಕೆ ಗಣನೀಯ ಕೊಡುಗೆ ನೀಡಿದ ಯಾರೇ ವ್ಯಕ್ತಿಯು ಅಥವಾ ಅಂಥ ಅಧಿಕಾರಿ, ಪ್ರಾಧಿಕಾರಿ ಅಥವಾ ವ್ಯಕ್ತಿಯ ಸಂಬಂಧಿಯು ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ತನ್ನ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳತಕ್ಕದ್ದಲ್ಲ.

39. ವಾರ್ಷಿಕ ಲೆಕ್ಕಪತ್ರಗಳು ಮತ್ತು ಲೆಕ್ಕಪರಿಶೋಧನೆ.- (1) ವಿಶ್ವವಿದ್ಯಾಲಯವು, ಆದಾಯ ಮತ್ತು ವೆಚ್ಚದ ವಿವರಣೆ ಪತ್ರಗಳು, ಆಂತರಿಕ ಲೆಕ್ಕಪರಿಶೋಧನಾ ವರದಿ ಮತ್ತು ಆಂತರಿಕ ಲೆಕ್ಕಪರಿಶೋಧಕನು ಲೆಕ್ಕಪರಿಶೋಧಿಸಿದ ನಿರ್ದಿಷ್ಟಪಡಿಸಿರುವ ಹೂಡಿಕೆಗಳ ವಿವರ ಪತ್ರಗಳು ಮತ್ತು ಇತರೆ ಸಂಬಂಧಿತ ದಾಖಲೆಗಳನ್ನು ಒಳಗೊಂಡ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸತಕ್ಕದ್ದು ಹಾಗೂ ರಾಜ್ಯ ಲೆಕ್ಕಪತ್ರಗಳು ಮತ್ತು ಲೆಕ್ಕಪರಿಶೋಧನಾ ಇಲಾಖೆಯ ಪ್ರಧಾನ ನಿರ್ದೇಶಕರೊಂದಿಗೆ ಸಮಾಲೋಚಿಸಿ, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದಂತಹ ಲೆಕ್ಕಪತ್ರದ ಮಾನದಂಡಗಳಿಗನುಸಾರವಾಗಿ ಮತ್ತು ಅಂಥ ನಮೂನೆಯಲ್ಲಿ ಜಮಾ ಖರ್ಚುಪಟ್ಟಿಯು ಸೇರಿದಂತೆ ಅದರ ಲೆಕ್ಕಪತ್ರಗಳ ವಾರ್ಷಿಕ ವಿವರಣೆ ಪತ್ರವನ್ನು ಸಿದ್ಧಪಡಿಸತಕ್ಕದ್ದು.

(2) ವಿಶ್ವವಿದ್ಯಾಲಯದ ಆದಾಯ ಮತ್ತು ವೆಚ್ಚ ಹಾಗೂ ಜಮಾ ಖರ್ಚುಗಳ ಪಟ್ಟಿಯ ವಿವರಣೆ ಪತ್ರವು ಲೆಕ್ಕಪತ್ರದ ಮಾನದಂಡವನ್ನು ಅನುಸರಿಸದೇ ಇದ್ದರೆ, ವಿಶ್ವವಿದ್ಯಾಲಯವು ತನ್ನ ಆದಾಯ ಮತ್ತು ವೆಚ್ಚ ಹಾಗೂ ಜಮಾ ಖರ್ಚು ಪಟ್ಟಿಯನ್ನು ಈ ಮುಂದಿನಂತೆ ಬಹಿರಂಗಗೊಳಿಸತಕ್ಕದ್ದು, ಎಂದರೆ:-

(ಎ) ಲೆಕ್ಕಪತ್ರದ ಮಾನದಂಡಗಳಿಂದಾದ ಮಾರ್ಗಾಂತರ;

(ಬಿ) ಅಂಥ ಮಾರ್ಗಾಂತರದ ಕಾರಣಗಳು;

(ಸಿ) ಅಂಥ ಮಾರ್ಗಾಂತರದಿಂದ ಉದ್ಭವಿಸಿದ ಆರ್ಥಿಕ ಪರಿಣಾಮಗಳು, ಯಾವುದಾದರೂ ಇದ್ದಲ್ಲಿ ಅವುಗಳು.

(3) ಹಾಗೆ ಲೆಕ್ಕಪರಿಶೋಧಿಸಿದ ವಾರ್ಷಿಕ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನಾ ವರದಿಯೊಂದಿಗೆ ಲೆಕ್ಕಪರಿಶೋಧನಾ ಸಮಿತಿ ಮತ್ತು ಆಡಳಿತ ಮಂಡಳಿಯ ಮುಂದೆ ಇರಿಸತಕ್ಕದ್ದು ಹಾಗೂ ತದನಂತರ ವಾರ್ಷಿಕವಾಗಿ ಪ್ರತಿ ವರ್ಷದ ಸೆಪ್ಟೆಂಬರ್ ಮುಕ್ತಾಯಕ್ಕೆ ಮೊದಲು ಟಿಪ್ಪಣಿಗಳೊಂದಿಗೆ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು. ರಾಜ್ಯ ಸರ್ಕಾರವು ಅದನ್ನು ನಿರೂಪಿಸಬಹುದಾದಂಥ ಪ್ರಕ್ರಿಯೆಗೆ ಅನುಸಾರವಾಗಿ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂದೆ ಮಂಡಿಸತಕ್ಕದ್ದು.

(4) (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ ಲೆಕ್ಕಪತ್ರಗಳ ವಿವರ ಪತ್ರವನ್ನು ಮಂಡಳಿಯು ಅನುಮೋದಿಸತಕ್ಕದ್ದು ಮತ್ತು ಅದನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಪ್ರಕಟಿಸತಕ್ಕದ್ದು.

(5) ವಿಶ್ವವಿದ್ಯಾಲಯವು, ಆದಾಯ ತೆರಿಗೆ ಅಧಿನಿಯಮದ 11 ಮತ್ತು 12ನೇ ಪ್ರಕರಣಗಳ ಉಪಬಂಧಗಳನ್ನು ಜಾರಿಗೊಳಿಸದೇ ಆ ಅಧಿನಿಯಮದ ಅಡಿಯಲ್ಲಿ ಲೆಕ್ಕಮಾಡಿದಂತೆ ತನ್ನ ಒಟ್ಟು ಆದಾಯವು ಹಿಂದಿನ ಯಾವುದೇ ವರ್ಷದಲ್ಲಿನ ಆದಾಯ ತೆರಿಗೆಗೆ ವಿಧಿಸಬಹುದಾದ ಗರಿಷ್ಠ ಮೊತ್ತವನ್ನು ಮೀರಿದ್ದಲ್ಲಿ, ಆದಾಯ ತೆರಿಗೆ ಅಧಿನಿಯಮದ 288ನೇ ಪ್ರಕರಣದ (2)ನೇ ಉಪಪ್ರಕರಣದ ವಿವರಣೆಯಲ್ಲಿ ಪರಿಭಾಷಿಸಿದಂತೆ ಒಬ್ಬ ಅಕೌಂಟೆಂಟ್‌ನ ಮೂಲಕ ಆ ವರ್ಷದ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆ ಮಾಡಿಸತಕ್ಕದ್ದು ಮತ್ತು ಸಂಬಂಧಪಟ್ಟ ನಿರ್ಧರಣಾ

ವರ್ಷಕ್ಕಾಗಿನ ಆದಾಯದ ತನ್ನ ರಿಟರ್ನ್‌ಗಳೊಂದಿಗೆ, ಅಂಥ ಅಕೌಂಟೆಂಟಿನ ಮೂಲಕ ಯುಕ್ತವಾದ ಸಹಿ ಮಾಡಿರುವ ಮತ್ತು ಪರಿಶೀಲಿಸಿರುವ ನಿಯಮಿಸಿದ ನಮೂನೆಯಲ್ಲಿ ಅಂಥ ಲೆಕ್ಕಪರಿಶೋಧನೆಯ ವರದಿಯನ್ನು ಮತ್ತು ಆದಾಯ ತೆರಿಗೆ ಅಧಿನಿಯಮ 12ಎ ಪ್ರಕರಣದ (1) ನೇ ಉಪಪ್ರಕರಣದ (ಬಿ) ಮತ್ತು (ಬಿಎ) ಖಂಡಗಳಿಗೆ ಅನುಸಾರವಾಗಿ ನಿಯಮಿಸಬಹುದಾದಂಥ ವಿವರಗಳನ್ನು ನಮೂದಿಸಿ ಸಲ್ಲಿಸತಕ್ಕದ್ದು.

(6) ವಿಶ್ವವಿದ್ಯಾಲಯವು ತನ್ನ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಮಾತ್ರ ತನ್ನ ಆದಾಯವನ್ನು ಮತ್ತು ಚರ ಮತ್ತು ಸ್ಥಿರ ಸ್ವತ್ತನ್ನು ಉಪಯೋಗಿಸಿಕೊಳ್ಳತಕ್ಕದ್ದು, ಆದಾಯ ತೆರಿಗೆ ಅಧಿನಿಯಮ 11ನೇ ಪ್ರಕರಣದ (3)ನೇ ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ನಮೂನೆ ಅಥವಾ ವಿಧಾನವನ್ನು ಹೊರತುಪಡಿಸಿ ಭಾರತದಲ್ಲಿನ ಧರ್ಮಾರ್ಥ ಉದ್ದೇಶಗಳಿಗೆ ವಿನಿಯೋಜಿಸುವುದಕ್ಕಾಗಿ ಕ್ರೋಡೀಕರಿಸಲಾದ ಯಾವುದೇ ಆದಾಯವನ್ನು ಹೂಡಿಕೆ ಮಾಡತಕ್ಕದ್ದು ಅಥವಾ ಲೇವಣಿ ಮಾಡತಕ್ಕದ್ದಲ್ಲ ಮತ್ತು ಲಾಭದ ರೂಪದಲ್ಲಿ ಲಾಭಾಂಶ ಮತ್ತು ಬಡ್ಡಿಯನ್ನು ಅಥವಾ ಯಾವುದೇ ಇತರ ರೀತಿಯಲ್ಲಿ ಯಾರೇ ವ್ಯಕ್ತಿಗೆ ತನ್ನ ಆದಾಯ ಅಥವಾ ಸ್ವತ್ತನ್ನು ವಿತರಣೆ ಮಾಡತಕ್ಕದ್ದಲ್ಲ.

40.ಹಣಕಾಸು ಅಂದಾಜುಗಳು.- (1) ಕಾರ್ಯಕಾರಿ ಸಮಿತಿಯು, ಹಣಕಾಸು ಅಧಿಕಾರಿಯ ನೆರವಿನೊಂದಿಗೆ, ಜನವರಿ 15ಕ್ಕೆ ಮೊದಲು ಮುಂಬರುವ ಆರ್ಥಿಕ ವರ್ಷಕ್ಕಾಗಿ ಹಣಕಾಸು ಅಂದಾಜುಗಳನ್ನು ಸಿದ್ಧಪಡಿಸತಕ್ಕದ್ದು ಮತ್ತು ಹಣಕಾಸು ಸಮಿತಿ ಮತ್ತು ಆಡಳಿತ ಮಂಡಳಿಯ ಮೂಲಕ ಅವುಗಳನ್ನು ಪರಿಶೀಲನೆ ಮಾಡಿಸತಕ್ಕದ್ದು ಹಾಗೂ ಶೈಕ್ಷಣಿಕ ಸೆನೆಟ್‌ನ ಮುಂದೆ ಅದನ್ನು ಮಂಡಿಸತಕ್ಕದ್ದು. ಶೈಕ್ಷಣಿಕ ಸೆನೆಟ್ ಹಣಕಾಸು ಅಂದಾಜುಗಳನ್ನು ಪರಿಶೀಲಿಸಿ, ಅದು ಸೂಕ್ತವೆಂದು ಭಾವಿಸುವಂಥ ಮಾರ್ಪಾಡುಗಳೊಂದಿಗೆ ಅದನ್ನು ಆಡಳಿತ ಮಂಡಳಿಗೆ ಅದರ ಅನುಮೋದನೆಗಾಗಿ ಪ್ರತಿ ವರ್ಷದ ಮಾರ್ಚ್ ತಿಂಗಳ ಕೊನೆಯೊಳಗೆ ಕಳುಹಿಸತಕ್ಕದ್ದು.

(2) ಆಡಳಿತ ಮಂಡಳಿಯು ಆಯವ್ಯಯದಲ್ಲಿ ಒದಗಿಸಲಾದ ಮೊಬಲಗಿಗಿಂತ ಹೆಚ್ಚಿನ ಖರ್ಚನ್ನು ಭರಿಸಬೇಕಾಗಿರುವಲ್ಲಿ ಅಥವಾ ತುರ್ತು ಸಂದರ್ಭದಲ್ಲಿ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ ಪರಿನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಅಂಥ ನಿಬಂಧನೆಗಳು ಮತ್ತು ಷರತ್ತುಗಳಿಗೊಳಪಟ್ಟು ವೆಚ್ಚವನ್ನು ಭರಿಸಬಹುದು. ಅಂಥ ಹೆಚ್ಚಿನ ವೆಚ್ಚಕ್ಕೆ ಸಂಬಂಧಿಸಿದಂತೆ, ಆಯವ್ಯಯದಲ್ಲಿ ಯಾವುದೇ ಅವಕಾಶವನ್ನು ಮಾಡಿಲ್ಲದಿದ್ದರೆ, ಹಣಕಾಸು ಸಮಿತಿಗೆ ಅದರ ಪರಿಗಣನೆ ಮತ್ತು ಸಲಹೆಗಾಗಿ ಅದರ ಮುಂದಿನ ಸಭೆಯಲ್ಲಿ ವರದಿಯನ್ನು ಸಲ್ಲಿಸತಕ್ಕದ್ದು.

(3) ವಿಶ್ವವಿದ್ಯಾಲಯದ ಆಯವ್ಯಯ ಅಂದಾಜುಗಳನ್ನು, ತನ್ನ ಸಂಪನ್ಮೂಲಗಳ ಕ್ರೋಡೀಕರಣವನ್ನು ಮಾಡುವುದೂ ಒಳಗೊಂಡಂತೆ ರಾಜ್ಯ ಸರ್ಕಾರ ಮತ್ತು ಎಲ್ಲಾ ಇತರ ಮೂಲಗಳಿಂದ ನಿರೀಕ್ಷಿಸಲಾದ ಅನುದಾನಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸತಕ್ಕದ್ದು. ಆದಾಗ್ಯೂ, ಪೂರಕ ಆಯವ್ಯಯ ಅಂದಾಜುಗಳನ್ನು ಹೆಚ್ಚಿನ ಅನುದಾನಗಳ ನಿರೀಕ್ಷೆಯಿಂದ ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಮಂಡಳಿಯ ಮುಂದೆ ಮಂಡಿಸಬಹುದು.

ಪರಂತು, ಅಂಥ ಹೆಚ್ಚುವರಿ ಅನುದಾನಗಳನ್ನು ಸ್ವೀಕರಿಸಿದ ಹೊರತು, ಈ ಭಾಗದ ಮೇಲಿನ ಯಾವುದೇ ವೆಚ್ಚವನ್ನು ಭರಿಸತಕ್ಕದ್ದಲ್ಲ.

(4) ವಿಶ್ವವಿದ್ಯಾಲಯವು, ರಾಜ್ಯ ಸರ್ಕಾರದ ಪೂರ್ವಾನುಮೋದನೆ ಪಡೆಯದೇ ಮೀಸಲಿಟ್ಟ ನಿಧಿಗಳನ್ನು ಇತರ ಉದ್ದೇಶಗಳಿಗಾಗಿ ಬದಲಾಯಿಸತಕ್ಕದ್ದಲ್ಲ ಅಥವಾ ಅದರ ಸಿಬ್ಬಂದಿ ವರ್ಗದ ವೇತನ ಶ್ರೇಣಿಗಳನ್ನು ಪರಿಷ್ಕರಿಸತಕ್ಕದ್ದಲ್ಲ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಸರಿಸಮಾನ ವಂತಿಗಳನ್ನು ಒಳಗೊಳ್ಳುವಂಥ ಯಾವುದೇ ಯೋಜನೆಗಳನ್ನು ಅಥವಾ ಪ್ರಾಯೋಜಿತ ಪ್ರಾಧಿಕಾರಗಳಿಂದ ಸಹಾಯವು ನಿಂತುಹೋದ ತರುವಾಯ ರಾಜ್ಯ ಸರ್ಕಾರದ ಮೇಲೆ ಆವರ್ತಕ ಹೊಣೆಗಾರಿಕೆಯನ್ನು ವಿಧಿಸುವಂಥ ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸತಕ್ಕದ್ದಲ್ಲ.

ಪರಂತು, ವಿಶ್ವವಿದ್ಯಾಲಯದ ಮೇಲೆ ಆವರ್ತಕ ಹೊಣೆಗಾರಿಕೆಯನ್ನು ವಿಧಿಸುವ ಆದರೆ, ವಿಶ್ವವಿದ್ಯಾಲಯ ಅನುದಾನ ಆಯೋಗ ಅಥವಾ ಕೇಂದ್ರ ಸರ್ಕಾರದಿಂದ ಧನ ಸಹಾಯ ನೀಡಿದ ಯೋಜನೆ ಅಥವಾ ಕಾರ್ಯಕ್ರಮಕ್ಕೆ ಖಾಸಗಿ ವಲಯ ಅಥವಾ ಉದ್ಯಮ ಅಥವಾ ವ್ಯಕ್ತಿಗಳು ಅಥವಾ ಸಂಸ್ಥೆಗಳು ಸ್ಥಾಪಿಸಿದ ಮೂಲ ಧನದಿಂದ ಪ್ರಾಪ್ತವಾಗುವ ಬಡ್ಡಿಯಿಂದ ಅಥವಾ ವಂತಿಗೆಯಿಂದ ಅಥವಾ ದೇಣಿಗೆಯಿಂದ ಅಥವಾ ದತ್ತಿಯಿಂದ ನಿರ್ವಹಿಸುವಲ್ಲಿ ಪೂರ್ವಾನುಮೋದನೆಯ

ಅವಶ್ಯಕತೆ ಇರುವುದಿಲ್ಲ ಹಾಗೂ ಅಂಥ ಆವರ್ತಕ ಹೊಣೆಗಾರಿಕೆಯು ರಾಜ್ಯ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ ಮತ್ತು ಆ ಸಂಬಂಧದಲ್ಲಿ ಸಂಪೂರ್ಣ ವೆಚ್ಚವನ್ನು ವಿಶ್ವವಿದ್ಯಾಲಯದ ನಿಧಿಯಿಂದ ಭರಿಸತಕ್ಕದ್ದು.

41. ಲೆಕ್ಕಪರಿಶೋಧನೆಗೆ ನಿರ್ದೇಶಿಸಲು ಸರ್ಕಾರದ ಅಧಿಕಾರ.- (1) ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಲೆಕ್ಕಪತ್ರಗಳ ಪರಿಶೋಧನೆ ಅವಶ್ಯವೆಂದು ಭಾವಿಸಿದಾಗಲೆಲ್ಲಾ ಅದು ನಿರ್ದಿಷ್ಟಪಡಿಸಬಹುದಾದಂಥ ಲೆಕ್ಕಪರಿಶೋಧಕರಿಂದ ಲೆಕ್ಕ ಪರಿಶೋಧನೆಯಾಗಬೇಕೆಂದು ನಿರ್ದೇಶಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರತಕ್ಕದ್ದು.

(2) ಮಹಾಲೇಖಪಾಲರಿಂದ ವಿಶ್ವವಿದ್ಯಾಲಯದ ಲೆಕ್ಕಪತ್ರಗಳ ಪರಿಶೋಧನೆಯಾದಾಗ ಮತ್ತು ಪರಿಶೀಲನಾಂಶಗಳೊಡನೆ (observations) ವರದಿಯನ್ನು ಅಥವಾ ಸ್ಪಷ್ಟೀಕರಣಗಳಿಗಾಗಿ ತಡೆಹಿಡಿದ ಬಾಬುಗಳ ಸಂಬಂಧದಲ್ಲಿ ಹೆಚ್ಚಿನ ಅಭಿಪ್ರಾಯಗಳು ಅಥವಾ ಷರಾಗಳಿಗಾಗಿ ವಿಶ್ವವಿದ್ಯಾಲಯಕ್ಕೆ ಲಭ್ಯವಾಗುವಂತೆ ಮಾಡತಕ್ಕದ್ದು. ವಿಶ್ವವಿದ್ಯಾಲಯವು ಅಂಥ ವರದಿಯನ್ನು ಸ್ವೀಕರಿಸಿದ ದಿನದಿಂದ ಮೂವತ್ತು ದಿನಗಳ ಒಳಗಾಗಿ ತನ್ನ ಅಭಿಪ್ರಾಯಗಳನ್ನು ಅಥವಾ ಷರಾಗಳನ್ನು ರಾಜ್ಯ ಸರ್ಕಾರದ ಮೂಲಕ ಮಹಾಲೇಖಪಾಲರಿಗೆ ಕಳುಹಿಸತಕ್ಕದ್ದು.

ಅಧ್ಯಾಯ - IX

ವಿನಿಯಮಗಳು, ಆರ್ಡಿನೆನ್ಸ್‌ಗಳು ಮತ್ತು ನಿಯಮಗಳು

42. ವಿನಿಯಮಗಳನ್ನು ರಚಿಸುವ ಅಧಿಕಾರ.- (1) ಮಂಡಳಿಯು ಅಧಿಸೂಚನೆಯ ಮೂಲಕ, ಈ ಅಧಿನಿಯಮಕ್ಕೆ ಅಸಂಗತವಲ್ಲದ ವಿನಿಯಮಗಳನ್ನು ಮತ್ತು ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯಗತಗೊಳಿಸಲು ಅದರಡಿಯಲ್ಲಿ ರಚಿಸಿದ ನಿಯಮಗಳನ್ನು ರಚಿಸಬಹುದು.

(2) ನಿರ್ದಿಷ್ಟವಾಗಿ ಮತ್ತು ಹಿಂದೆ ಹೇಳಿದ ಅಧಿಕಾರದ ಸಾಮಾನ್ಯಾನ್ವಯಕ್ಕೆ ಬಾಧಕವಾಗದಂತೆ, ಅಂಥ ವಿನಿಯಮಗಳನ್ನು, ಮುಂದಿನ ಎಲ್ಲ ಅಥವಾ ಯಾವುದೇ ವಿಷಯಗಳಿಗಾಗಿ ಉಪಬಂಧಿಸಬಹುದು, ಎಂದರೆ:-

(ಎ) ಅಸ್ತಿತ್ವದಲ್ಲಿರುವ ಯುವಿಸಿಇ ಯ ನೌಕರರ ಅವಧಿ, ಪರಿಶ್ರಮಧನ ಮತ್ತು ನಿಬಂಧನೆಗಳು ಹಾಗೂ ಷರತ್ತುಗಳು;

(ಬಿ) ವಿವಿಧ ಅಧ್ಯಯನ ಕ್ರಮಗಳಿಗೆ ಅಭ್ಯರ್ಥಿಗಳ ದಾಖಲಾತಿ;

(ಸಿ) ಗೌರವ ಪದವಿಗಳ ಪ್ರಧಾನ;

(ಡಿ) ಶೈಕ್ಷಣಿಕ, ಆಡಳಿತ, ತಾಂತ್ರಿಕ ಮತ್ತು ಇತರೆ ಸಿಬ್ಬಂದಿಯ ಹುದ್ದೆಗಳ ಸಂಖ್ಯೆ ಮತ್ತು ಉಪಲಬ್ಧಿಗಳು ಕರ್ತವ್ಯಗಳು ಹಾಗೂ ಸೇವಾ ಷರತ್ತುಗಳು;

(ಇ) ವ್ಯತ್ಯಾಸವಾಗಬಹುದಾದ ವೇತನವನ್ನು ನಿರ್ದೇಶಕರಿಗೆ ಸಂದಾಯ ಮಾಡಬಹುದಾದ ಆಧಾರದ ಮೇಲೆ ಉದ್ದೇಶಗಳನ್ನು ನೆರವೇರಿಸುವುದನ್ನು ನಿರ್ಧರಿಸುವುದು;

(ಎಫ್) ವಿಶ್ವವಿದ್ಯಾಲಯದ ಅಧ್ಯಯನ ಕ್ರಮ ಮತ್ತು ಪರೀಕ್ಷೆಗಳಿಗಾಗಿ ವಿಧಿಸಬಹುದಾದ ಫೀಜುಗಳನ್ನು ವಿನಿಯಮಗಳ ಮೂಲಕ ನಿರ್ದಿಷ್ಟಪಡಿಸಬಹುದು;

(ಜಿ) ಬೋಧನಾ ವಿಭಾಗಗಳ ರಚನೆಯ ರೀತಿ;

(ಹೆಚ್) ಸಂಶೋಧನಾ ವೇತನಗಳು, ವಿದ್ಯಾರ್ಥಿ ವೇತನಗಳು, ವರ್ಷಾಶನಗಳು, ಪದಕಗಳು ಮತ್ತು ಬಹುಮಾನಗಳನ್ನು ಸ್ಥಾಪಿಸುವುದು;

(ಐ) ವಿಶ್ವವಿದ್ಯಾಲಯದ ಶೈಕ್ಷಣಿಕ, ಆಡಳಿತ, ತಾಂತ್ರಿಕ ಮತ್ತು ಇತರೆ ಸಿಬ್ಬಂದಿಯ ವಿದ್ಯಾರ್ಹತೆಗಳು, ವರ್ಗೀಕರಣ, ಪದಾವಧಿ ಮತ್ತು ನೇಮಕಾತಿ ವಿಧಾನ;

(ಜೆ) ಶೈಕ್ಷಣಿಕ, ಆಡಳಿತ, ತಾಂತ್ರಿಕ ಮತ್ತು ಇತರೆ ಸಿಬ್ಬಂದಿಯ ಪ್ರಯೋಜನಕ್ಕಾಗಿ ಪಿಂಚಣಿ, ವಿಮೆ ಮತ್ತು ಭವಿಷ್ಯ ನಿಧಿಗಳ ಸ್ಥಾಪನೆ;

(ಕೆ) ಸಿಬ್ಬಂದಿ ಮತ್ತು ಕಟ್ಟಡಗಳ ನಿರ್ವಹಣೆ;

(ಎಲ್) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಿವಾಸದ ಪರಿಸ್ಥಿತಿಗಳು ಮತ್ತು ಹಾಲ್‌ಗಳು ಹಾಗೂ ಹಾಸ್ಟೆಲುಗಳಲ್ಲಿ ನಿವಾಸಕ್ಕಾಗಿ ಫೀಜುಗಳು ಮತ್ತು ಇತರೆ ವೆಚ್ಚಗಳನ್ನು ವಿಧಿಸುವುದು;

(ಎಂ) ಮಂಡಳಿಯ ಆದೇಶಗಳು ಮತ್ತು ತೀರ್ಮಾನಗಳನ್ನು ಅಧಿಪ್ರಮಾಣೀಕರಿಸುವ ರೀತಿ;

(ಎನ್) ಮಂಡಳಿಯ, ಶೈಕ್ಷಣಿಕ ಸೆನೆಟ್ ಅಥವಾ ಯಾವುದೇ ಸಮಿತಿಯ ಸಭೆಗಳು ಅಂಥ ಸಭೆಗಳಲ್ಲಿನ ಕೋರಂ ಮತ್ತು ಅವುಗಳು ವ್ಯವಹಾರಗಳನ್ನು ನಡೆಸುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನ;

(ಒ) ವಿಶ್ವವಿದ್ಯಾಲಯದ ಹಣಕಾಸು ಹೊಣೆಗಾರಿಕೆ;

(ಪಿ) ನಿರ್ದೇಶಕರಿಗೆ ಮಂಡಳಿಯ ಅಂಥ ಅಧಿಕಾರಗಳು ಮತ್ತು ಪ್ರಕಾರ್ಯಗಳ ಪ್ರತ್ಯಾಯೋಜನೆ;

(ಕ್ಯೂ) (10)ನೇ ಪ್ರಕರಣದ (6)ನೇ ಉಪ-ಪ್ರಕರಣದ ಮೇರೆಗೆ ಸ್ವತಂತ್ರ ಏಜೆನ್ಸಿ ಅಥವಾ ತಜ್ಞ ಗುಂಪಿನ ವಿದ್ಯಾರ್ಹತೆಗಳು, ಅನುಭವ ಮತ್ತು ಆಯ್ಕೆಯ ರೀತಿ;

(ಆರ್) ಸಭೆಗಳಿಗೆ ಹಾಜರಾಗಿರುವುದಕ್ಕಾಗಿ ಮಂಡಳಿಯ ಸದಸ್ಯರುಗಳ ಭತ್ಯೆಗಳು;

(ಎಸ್) ಶೈಕ್ಷಣಿಕ ಸೆನೆಟ್‌ನ ಅಂಥ ಇತರ ಅಧಿಕಾರಗಳು ಮತ್ತು ಪ್ರಕಾರ್ಯಗಳು;

(ಟಿ) ನಿರ್ದೇಶಕರ ಅಧಿಕಾರಗಳು ಮತ್ತು ಕರ್ತವ್ಯಗಳು;

(ಯು) ವಿಶ್ವವಿದ್ಯಾಲಯದ ಅಂಥ ಸಮಿತಿಗಳು ಮತ್ತು ಇತರ ಪ್ರಾಧಿಕಾರಗಳ ರಚನೆ ಮತ್ತು ಅವುಗಳ ಕರ್ತವ್ಯಗಳು ಹಾಗೂ ಪ್ರಕಾರ್ಯಗಳು;

(ವಿ) ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಲಾದ ಹಣವನ್ನು ರೇವಣಿ ಇಡುವ ಅಥವಾ ಹೂಡಿಕೆ ಮಾಡುವ ರೀತಿ;

(ಡಬ್ಲ್ಯೂ) ವಿಶ್ವವಿದ್ಯಾಲಯದ ನಿಧಿಯನ್ನು ಬಳಸುವಿಕೆಯ ರೀತಿ;

(ಎಕ್ಸ್) ಕುಲಸಚಿವರ ವಿದ್ಯಾರ್ಹತೆ ಮತ್ತು ಆಯ್ಕೆಯ ಪ್ರಕ್ರಿಯೆ;

(ವೈ) ಹಣಕಾಸು ಅಧಿಕಾರಿಯ ವಿದ್ಯಾರ್ಹತೆ ಮತ್ತು ಆಯ್ಕೆಯ ಪ್ರಕ್ರಿಯೆ;

(ಝೆಡ್) ಆಡಳಿತ ಮಂಡಳಿಯ ಯಾರೇ ಸದಸ್ಯರ ವಿರುದ್ಧ ನಡೆಸಲಾಗುವ ವಿಚಾರಣೆಯನ್ನು ನಿರ್ವಹಿಸುವ ನಿಯಮಗಳು; ಮತ್ತು

(ಎಎ) ವಿನಿಯಮಗಳ ಮೂಲಕ ನಿರ್ದಿಷ್ಟಪಡಿಸಬೇಕಾದ ಅಥವಾ ನಿರ್ದಿಷ್ಟಪಡಿಸಬಹುದಾದ ಯಾವುದೇ ಇತರ ವಿಷಯ.

43. ಆರ್ಡಿನೆನ್ಸ್‌ಗಳ ರಚನೆ.- (1) ಈ ಪ್ರಕರಣದಲ್ಲಿ ಅನ್ಯಥಾ ಉಪಬಂಧಿಸಿದುದನ್ನುಳಿದು, ಅದ್ಯಾದೇಶಗಳನ್ನು ಶೈಕ್ಷಣಿಕ ಸೆನೆಟ್ ಮೂಲಕ ರಚಿಸತಕ್ಕದ್ದು.

(2) ಈ ಅಧಿನಿಯಮ ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳು ಮತ್ತು ವಿನಿಯಮಗಳು ಉಪಬಂಧಗಳಿಗೊಳಪಟ್ಟು, ವಿಶ್ವವಿದ್ಯಾಲಯದ ಆರ್ಡಿನೆನ್ಸ್ ಗಳನ್ನು ಕೆಳಕಂಡ ಎಲ್ಲ ಅಥವಾ ಯಾವುದೇ ವಿಷಯಗಳಿಗಾಗಿ ಉಪಬಂಧಿಸುವುದು, ಎಂದರೆ:-

(ಎ) ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳ ದಾಖಲಾತಿ;

(ಬಿ) ವಿಶ್ವವಿದ್ಯಾಲಯದ ಎಲ್ಲ ಪದವಿಗಳು ಮತ್ತು ಡಿಪ್ಲೋಮಾಗಳಿಗಾಗಿ ಹೇಳಲಾದ ಅಧ್ಯಯನ ಕ್ರಮಗಳು;

(ಸಿ) ಅಂಥ ಪರಿಸ್ಥಿತಿಗಳಲ್ಲಿರುವ ವಿದ್ಯಾರ್ಥಿಗಳನ್ನು, ವಿಶ್ವವಿದ್ಯಾಲಯದ ಪದವಿ ಅಥವಾ ಡಿಪ್ಲೋಮಾ ಕೋರ್ಸ್‌ಗಳಿಗೆ ಮತ್ತು ಪರೀಕ್ಷೆಗಳಿಗೆ ದಾಖಲು ಮಾಡಿಕೊಳ್ಳತಕ್ಕದ್ದು ಮತ್ತು ಅವರು ಪದವಿಗಳು ಹಾಗೂ ಡಿಪ್ಲೋಮಾಗಳಿಗಾಗಿ ಅರ್ಹರಾಗಿರತಕ್ಕದ್ದು;

(ಡಿ) ಸಂಶೋಧನಾ ವೇತನಗಳು, ವಿದ್ಯಾರ್ಥಿ ವೇತನಗಳು, ವರ್ಷಾಶನಗಳು, ಪದಕಗಳು ಮತ್ತು ಬಹುಮಾನಗಳ ನೀಡಿಕೆಯ ಷರತ್ತುಗಳು;

(ಇ) ಪರೀಕ್ಷಾ ನಿಕಾಯಗಳು, ಪರೀಕ್ಷಕರು ಮತ್ತು ಮಾಡರೇಟರ್‌ಗಳ ಷರತ್ತುಗಳು ಮತ್ತು ನೇಮಕಾತಿ ವಿಧಾನ ಮತ್ತು ಕರ್ತವ್ಯಗಳು;

(ಎಫ್) ಪರೀಕ್ಷೆಗಳನ್ನು ನಡೆಸುವುದು;

(ಜಿ) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಶಿಸ್ತು ಪಾಲನೆಯನ್ನು ಕಾಪಾಡಿಕೊಂಡು ಬರುವುದು;

(ಹೆಚ್) ವಿಶ್ವವಿದ್ಯಾಲಯದ ರಾಗಿಂಗ್(Ragging) ಅನ್ನು ತಡೆಗಟ್ಟಲು ರಾಗಿಂಗ್ ವಿರೋಧಿ ಸಮಿತಿ (Anti Ragging Committee)ಯನ್ನು ರಚಿಸುವುದು.

(ಐ) ವಿದ್ಯಾರ್ಥಿಗಳ ಲೈಂಗಿಕ ಕಿರುಕುಳ ತಡೆಗಟ್ಟುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿಯನ್ನು ರಚಿಸುವುದು;

(ಜೆ) ಪರೈತರ ಅಥವಾ ಸಾಂಸ್ಕೃತಿಕ ವಿಷಯಗಳಿಗಾಗಿ ವಿದ್ಯಾರ್ಥಿ ಪರಿಷತ್ತನ್ನು ರಚಿಸುವುದು;
(ಕೆ) ಕೆಳಕಂಡ ಕೋಶ/ವಿಭಾಗಗಳನ್ನು ಸ್ಥಾಪಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು, ಎಂದರೆ:-
(i) ಸಮಾನ ಅವಕಾಶ ಕೋಶ;

(ii) ಇ-ಆಡಳಿತ ಕೋಶ;

(iii) ಆಂತರಿಕ ಗುಣಮಟ್ಟ ಖಾತರಿ ಕೋಶ (ಐಕ್ಯೋವಸಿ)

(iv) ಹಳೆಯ ವಿದ್ಯಾರ್ಥಿಗಳ ಕೋಶ; ಮತ್ತು

(v) ಮಹಿಳಾ ಕೋಶ.

(ಎಲ್) ಆರ್ಡಿನೆನ್ಸ್‌ಗಳ ಮೂಲಕ ಉಪಬಂಧಿಸಬೇಕಾದ ಅಥವಾ ಉಪಬಂಧಿಸಬಹುದಾದ ಯಾವುದೇ ಇತರ ವಿಷಯ;

(3) ಶೈಕ್ಷಣಿಕ ಸೆನೆಟ್ ಮೂಲಕ ರಚಿಸಿದ ಎಲ್ಲ ಆರ್ಡಿನೆನ್ಸ್‌ಗಳು, ಅದು ನಿರ್ದೇಶಿಸಬಹುದಾದ ಅಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು, ಆದರೆ ಹಾಗೆ ರಚಿಸಿದ ಪ್ರತಿಯೊಂದು ಆರ್ಡಿನೆನ್ಸ್‌ನ್ನು, ಆದಷ್ಟು ಬೇಗನೆ, ಮಂಡಳಿಗೆ ಒಪ್ಪಿಸತಕ್ಕದ್ದು ಮತ್ತು ಅದರ ಮುಂದಿನ ಸಭೆಯಲ್ಲಿ ಮಂಡಳಿಯು ಅದನ್ನು ಪರಿಗಣಿಸತಕ್ಕದ್ದು.

(4) ಮಂಡಳಿಯು, ಯಾವುದೇ ಅಂಥ ಆರ್ಡಿನೆನ್ಸ್‌ನ್ನು ಮಾರ್ಪಾಟು ಮಾಡುವ ಅಥವಾ ರದ್ದುಗೊಳಿಸುವ ನಿರ್ಣಯದ ಅಧಿಕಾರವನ್ನು ಹೊಂದಿರತಕ್ಕದ್ದು ಮತ್ತು ಅಂಥ ಆರ್ಡಿನೆನ್ಸ್‌, ಅಂಥ ನಿರ್ಣಯದ ದಿನಾಂಕದಿಂದ ತದನುಸಾರವಾಗಿ ಮಾರ್ಪಾಟಾಗತಕ್ಕದ್ದು ಅಥವಾ ಸಂದರ್ಭಾನುಸಾರ ರದ್ದಾಗತಕ್ಕದ್ದು.

44. ವಿಶ್ವವಿದ್ಯಾಲಯದ ವಿಸರ್ಜನೆ ಅಥವಾ ಸಮಾಪನೆ.- ವಿಶ್ವವಿದ್ಯಾಲಯವನ್ನು ವಿಸರ್ಜಿಸುವ ಅಥವಾ ಸಮಾಪನೆಗೊಳಿಸುವ ಸಂದರ್ಭದಲ್ಲಿ, ವಿಸರ್ಜನೆಯ ದಿನಾಂಕದಂದು ಉಳಿದ ಸ್ವತ್ತುಗಳನ್ನು ಯಾವುದೇ ಸನ್ನಿವೇಶಗಳಲ್ಲಿಯೂ, ಆಡಳಿತ ಮಂಡಳಿಯ ಅಥವಾ ಹಣಕಾಸು ಸಮಿತಿಯ ಸದಸ್ಯರ ಪೈಕಿ ಹಂಚಿಕೆ ಮಾಡತಕ್ಕದ್ದಲ್ಲ, ಆದರೆ ಅದನ್ನು, ರಾಜ್ಯ ಸರ್ಕಾರಕ್ಕೆ ಅಥವಾ ಈ ವಿಶ್ವವಿದ್ಯಾಲಯಕ್ಕೆ ಸಮಾನವಾದ ಉದ್ದೇಶಗಳನ್ನು ಹೊಂದಿರುವ ಮತ್ತೊಂದು ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ವರ್ಗಾವಣೆ ಮಾಡತಕ್ಕದ್ದು.

ಅಧ್ಯಾಯ - X

ಸಂಕೀರ್ಣ ಉಪಬಂಧಗಳು

45. ಖಾಲಿ ಹುದ್ದೆಗಳು, ಇತ್ಯಾದಿಗಳಿಂದ ಕಾರ್ಯಗಳು ಮತ್ತು ವ್ಯವಹರಣೆಗಳು ಅಸಿಂಧುಗೊಳ್ಳುವಂತಿಲ್ಲ.- ಈ ಅಧಿನಿಯಮ ಅಥವಾ ವಿನಿಯಮಗಳ ಅಡಿಯಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯ ಅಥವಾ ಮಂಡಳಿಯ ಅಥವಾ ಅಕಾಡೆಮಿಕ್ ಸೆನೆಟ್‌ನ ಅಥವಾ ಯಾವುದೇ ಇತರ ನಿಕಾಯದ ಯಾವುದೇ ಕಾರ್ಯವನ್ನು,-

(ಎ) ಯಾವುದೇ ಖಾಲಿ ಹುದ್ದೆಯ ಅಥವಾ ಅದರ ರಚನೆಯಲ್ಲಿನ ದೋಷದ; ಅಥವಾ

(ಬಿ) ಪ್ರಕರಣದ ಗುಣಾವಗುಣಗಳ ಮೇಲೆ ಪರಿಣಾಮವುಂಟುಮಾಡದ ಅದರ ಕಾರ್ಯವಿಧಾನದಲ್ಲಿನ ಯಾವುದೇ ಅಕ್ರಮತೆಯ; ಅಥವಾ

(ಸಿ) ಅದರ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಆಯ್ಕೆ, ನಾಮನಿರ್ದೇಶನ ಅಥವಾ ನೇಮಕಾತಿಯಲ್ಲಿನ ಯಾವುದೇ ದೋಷದ - ಕಾರಣ ಮಾತ್ರದಿಂದ ಅಸಿಂಧುಗೊಳಿಸತಕ್ಕದ್ದಲ್ಲ.

46. ವಿಶ್ವವಿದ್ಯಾಲಯದ ವಾರ್ಷಿಕ ವರದಿ.- (1) ಹಣಕಾಸು ವರ್ಷಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದ ವಾರ್ಷಿಕ ವರದಿಯನ್ನು ಮಂಡಳಿಯ ನಿರ್ದೇಶನಗಳ ಮೇರೆಗೆ ಸಿದ್ಧಪಡಿಸತಕ್ಕದ್ದು ಮತ್ತು ಅದು ಇತರ ವಿಷಯಗಳೊಂದಿಗೆ, ವಿಶ್ವವಿದ್ಯಾಲಯದ ಉದ್ದೇಶಗಳ ಈಡೇರಿಕೆಗೆ ಅದು ತೆಗೆದುಕೊಂಡ ಕ್ರಮಗಳನ್ನು ಮತ್ತು ವಿಶ್ವವಿದ್ಯಾಲಯದಲ್ಲಿ ಕೈಗೊಳ್ಳುವ ಸಂಶೋಧನೆಯ ಮೌಲ್ಯಮಾಪನವನ್ನಾಧರಿಸಿದ ನಿರ್ಣಯವನ್ನು ಒಳಗೊಂಡಿರತಕ್ಕದ್ದು. ಅದು ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳನ್ನು, ಅದರ ಗುರಿಗಳನ್ನು ಮತ್ತು ಸಾಧನೆಗಳನ್ನು ಸಹ ತೋರಿಸತಕ್ಕದ್ದು.

ವಿವರಣೆ: ಈ ಉಪ-ಪ್ರಕರಣದ ಉದ್ದೇಶಗಳಿಗಾಗಿ, ಫಲಿತಾಂಶಾಧಾರಿತ ಸಂಶೋಧನೆಯ ಮೌಲ್ಯನಿರ್ಣಯ ಎಂಬ ಪದಾವಳಿಯು ಕೈಗೊಂಡ ಸಂಶೋಧನೆಯ ವಿಸ್ತರಣೆ ಮತ್ತು ವಿಶ್ಲೇಷಣೆಯ ಹಾಗೂ ಅಂಥ ಸಂಶೋಧನೆಯ ಪರಿಣಾಮದ ಅಂಶ ಮತ್ತು ಸಾಮಾಜಿಕ ನಿರ್ಣಯಗಳೊಂದಿಗೆ ಅದರ ಗುಣಾತ್ಮಕ ಮತ್ತು ಪರಿಮಾಣಾತ್ಮಕ ನಿರ್ಣಯ ಎಂಬ ಅರ್ಥವಿರತಕ್ಕದ್ದು.

(2) (1)ನೇ ಉಪ-ಪ್ರಕರಣದ ಮೇರೆಗೆ ಸಿದ್ಧಪಡಿಸಲಾದ ವಾರ್ಷಿಕ ವರದಿಯನ್ನು ಮಂಡಳಿಯು ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದಂದು ಅಥವಾ ಅದಕ್ಕೆ ಮುಂಚೆ ಮಂಡಳಿಗೆ ಸಲ್ಲಿಸತಕ್ಕದ್ದು ಮತ್ತು ತನ್ನ ಸಭೆಯಲ್ಲಿ ಮಂಡಳಿಯು ಆ ವರದಿಯನ್ನು ಪರಿಶೀಲಿಸತಕ್ಕದ್ದು.

(3) ಮಂಡಳಿಯು ವಾರ್ಷಿಕ ವರದಿಯನ್ನು ಅನುಮೋದಿಸಿದ ನಂತರ, ಅದನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಪ್ರಕಟಿಸತಕ್ಕದ್ದು.

(4) ವಾರ್ಷಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಮತ್ತು ಅದು ಸಾಧ್ಯವಿದ್ದಷ್ಟು ಬೇಗನೆ ವಿಧಾನಮಂಡಲದ ಎರಡೂ ಸದನಗಳ ಮುಂದೆ ಅದನ್ನು ಮಂಡಿಸತಕ್ಕದ್ದು.

47. ಸರ್ಕಾರಗಳಿಗೆ ಮಾಹಿತಿ ಒದಗಿಸುವುದು.- ಕಾಲ ಕಾಲಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತು ಇತರ ಶಾಸನಾತ್ಮಕ ನಿಕಾಯಗಳು ಅಗತ್ಯಪಡಿಸಬಹುದಾದಂಥ ವರದಿಗಳನ್ನು, ಸಲ್ಲಿಕೆಗಳನ್ನು, ವಿವರಪಟ್ಟಿಗಳನ್ನು, ಲೆಕ್ಕಪತ್ರಗಳನ್ನು ಅಥವಾ ಇತರ ಮಾಹಿತಿಯನ್ನು ಅವುಗಳಿಗೆ ವಿಶ್ವವಿದ್ಯಾಲಯವು ಒದಗಿಸತಕ್ಕದ್ದು. ಅದು, ಕಾಲಕಾಲಕ್ಕೆ ವಿಧಾನಮಂಡಲಕ್ಕೆ ವರದಿ ಮಾಡುವ ಉದ್ದೇಶಕ್ಕಾಗಿ ಅಥವಾ ಕಾರ್ಯನೀತಿ ರಚಿಸುವುದಕ್ಕಾಗಿ, ರಾಜ್ಯ ಸರ್ಕಾರವು ಅಗತ್ಯಪಡಿಸಬಹುದಾದಂತೆ, ವಿಶ್ವವಿದ್ಯಾಲಯದ ಆಡಳಿತಕ್ಕೆ ಸಂಬಂಧಿಸಿದ ಅದರ ಕಾರ್ಯನೀತಿಗಳಿಗೆ ಅಥವಾ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ್ದಾಗಿರಬಹುದು.

48. ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ವಿಶ್ವವಿದ್ಯಾಲಯವು ಸಾರ್ವಜನಿಕ ಪ್ರಾಧಿಕಾರವಾಗಿರುವುದು.-(1)ವಿಶ್ವವಿದ್ಯಾಲಯವು, ಮಾಹಿತಿ ಹಕ್ಕು ಅಧಿನಿಯಮ, 2005ರ 2ನೇ ಪ್ರಕರಣದ (ಹೆಚ್) ಖಂಡದ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆ ಅಥವಾ ಮಾಡಿದ ಆದೇಶದ ಮೂಲಕ ಸ್ಥಾಪಿತವಾದ ಸಾರ್ವಜನಿಕ ಪ್ರಾಧಿಕಾರವಾಗಿದ್ದರೆ ಹೇಗೋ ಹಾಗೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿತವಾದ ಸಂಸ್ಥೆಗಳನ್ನು ಒಳಗೊಂಡಂತೆ ವಿಶ್ವವಿದ್ಯಾಲಯಕ್ಕೆ ಮಾಹಿತಿ ಹಕ್ಕು ಅಧಿನಿಯಮ, 2005ರ ಉಪಬಂಧಗಳು ಅನ್ವಯವಾಗತಕ್ಕದ್ದು.

(2) (1)ನೇ ಉಪ-ಪ್ರಕರಣದಲ್ಲಿ ಉಲ್ಲೇಖಿಸಿದ ಅಧಿನಿಯಮದ ಅಡಿಯಲ್ಲಿ ಹೊರಡಿಸಬೇಕಾದ ಅಥವಾ ಮಾಡಬೇಕಾದ ಪ್ರತಿಯೊಂದು ಉದ್ದೇಶಿತ ಅಧಿಸೂಚನೆ ಅಥವಾ ಆದೇಶ ಪ್ರತಿಯನ್ನು, ಒಂದು ಅಧಿವೇಶನದಲ್ಲಿ ಅಥವಾ ಎರಡು ಅಥವಾ ಹೆಚ್ಚು ನಿರಂತರ ಅಧಿವೇಶನಗಳಲ್ಲಿ ಒಳಗೊಳ್ಳಬಹುದಾದ ಒಟ್ಟು ಮೂವತ್ತು ದಿನಗಳ ಅವಧಿಗಾಗಿ ಅಧಿವೇಶನದಲ್ಲಿರುವಾಗ ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ ಕರಡು ರೂಪದಲ್ಲಿ ಮಂಡಿಸತಕ್ಕದ್ದು ಮತ್ತು ಮೇಲೆ ಹೇಳಿದ ಅಧಿವೇಶನದ ಅಥವಾ ನಿಕಟೋತ್ತರ ಅಧಿವೇಶನದ ಮುಕ್ತಾಯಕ್ಕೆ ಮೊದಲು, ಎರಡೂ ಸದನಗಳು ಅಧಿಸೂಚನೆ ಅಥವಾ ಆದೇಶವನ್ನು ಅನುಮೋದಿಸದಿರುವ ನಿರ್ಣಯವನ್ನು ಕೈಗೊಂಡರೆ ಅಥವಾ ಎರಡೂ ಸದನಗಳು ಅಧಿಸೂಚನೆ ಅಥವಾ ಆದೇಶದಲ್ಲಿ ಯಾವುದೇ ಮಾರ್ಪಾಡು ಮಾಡಲು ಒಪ್ಪಿದರೆ, ಸಂದರ್ಭಾನುಸಾರ ಅಧಿಸೂಚನೆ ಅಥವಾ ಆದೇಶವನ್ನು ಮಾಡತಕ್ಕದ್ದಲ್ಲ ಅಥವಾ ಹೊರಡಿಸತಕ್ಕದ್ದಲ್ಲ ಹಾಗೂ ಎರಡೂ ಸದನಗಳು ಒಪ್ಪಬಹುದಾದಂಥ ಮಾರ್ಪಡಿತ ರೂಪದಲ್ಲಿ ಮಾತ್ರ ಅಧಿಸೂಚನೆಯನ್ನು ಹೊರಡಿಸತಕ್ಕದ್ದು ಅಥವಾ ಆದೇಶವನ್ನು ಮಾಡತಕ್ಕದ್ದು.

49. ಸೇವಾ ನಿಬಂಧನೆಗಳು ಮತ್ತು ತೆಗೆದುಹಾಕುವಿಕೆ.- (1) ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ (ಬೋಧಕೇತರ ಹುದ್ದೆಗಳಲ್ಲಿನ ಅಕಾಡೆಮಿಕ್ ಸಿಬ್ಬಂದಿಯನ್ನು ಒಳಗೊಂಡು) ಸೇವಾ ನಿಬಂಧನೆಗಳು, ವಿನಿಯಮಗಳಲ್ಲಿ ನಿರೂಪಿಸಿದಂತಿರತಕ್ಕದ್ದು. ಮೂಲ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜ್ ವಿಶ್ವವಿದ್ಯಾಲಯವು (ಯುವಿಸಿಇ) ಪ್ರಸ್ತುತ ನಿಯೋಜಿಸಿಕೊಂಡಿರುವ ನೌಕರರು ಈ ಮೊದಲಿನಂತೆ ಎಲ್ಲಾ ಸೇವೆ ಮತ್ತು ನಿವೃತ್ತಿ ಪ್ರಯೋಜನಗಳನ್ನು ಪಡೆಯುವುದು ಮುಂದುವರಿಯತಕ್ಕದ್ದು.

(2) ವಿಶ್ವವಿದ್ಯಾಲಯದ ಯಾರೇ ಬೋಧಕ ಅಥವಾ ಬೋಧಕೇತರ ಸಿಬ್ಬಂದಿ ಸದಸ್ಯನನ್ನು ಆತನ ವಿರುದ್ಧ ಮಾಡಿದ ಆರೋಪಗಳನ್ನು ಆತನಿಗೆ ತಿಳಿಸಿ ಮತ್ತು ಆ ಆರೋಪಗಳ ಸಂಬಂಧದಲ್ಲಿ ತನ್ನ ಅಹವಾಲನ್ನು ಹೇಳಿಕೊಳ್ಳುವ ಸೂಕ್ತ ಅವಕಾಶವನ್ನು ಆತನಿಗೆ ನೀಡಿ ಮಾಡಿದ ವಿಚಾರಣೆಯ ನಂತರ ಹೊರತು, ಆತನನ್ನು ಸೇವೆಯಿಂದ ವಜಾಗೊಳಿಸತಕ್ಕದ್ದಲ್ಲ, ಅಥವಾ ತೆಗೆದುಹಾಕತಕ್ಕದ್ದಲ್ಲ ಅಥವಾ ಕೆಳಗಿನ ದರ್ಜೆಗೆ ಇಳಿಸತಕ್ಕದ್ದಲ್ಲ.

(3) (2)ನೇ ಉಪ-ಪ್ರಕರಣದ ಮೇರೆಗೆ ವಜಾಗೊಳಿಸುವ, ತೆಗೆದುಹಾಕುವ ಅಥವಾ ಕೆಳಗಿನ ದರ್ಜೆಗೆ ಇಳಿಸುವ ಅಥವಾ ಪದಚ್ಯುತಗೊಳಿಸುವ ಆದೇಶದಿಂದ ಬಾಧಿತನಾದ ವ್ಯಕ್ತಿಯು ಆ ಆದೇಶದ ವಿರುದ್ಧ ಸಲ್ಲಿಸುವ ಅಪೀಲನ್ನು, ಅಂಥ ಆದೇಶವನ್ನು ಆತನಿಗೆ ಜಾರಿಮಾಡಿದ ದಿನಾಂಕದಿಂದ ತೊಂಬತ್ತು ದಿನಗಳ ಒಳಗಾಗಿ ಆಡಳಿತ ಮಂಡಳಿ ಮುಂದೆ ಸಲ್ಲಿಸತಕ್ಕದ್ದು ಮತ್ತು ಅಂಥ ಅಪೀಲಿನಲ್ಲಿ ಅದರ ನಿರ್ಣಯವು ಅಂತಿಮವಾಗಿರತಕ್ಕದ್ದು.

50. ಪಿಂಚಣಿ ಮತ್ತು ಭವಿಷ್ಯನಿಧಿಗಳು.- ವಿಶ್ವವಿದ್ಯಾಲಯವು ತನ್ನ ನೌಕರರ ಪ್ರಯೋಜನಕ್ಕಾಗಿ ವಿನಿಯಮಗಳ ಮೂಲಕ ನಿಯಮಿಸಬಹುದಾದಂಥ ರೀತಿಯಲ್ಲಿ ಮತ್ತು ಅಂಥ ಷರತ್ತುಗಳಿಗೆ ಒಳಪಟ್ಟು ಅದು ಸೂಕ್ತವೆಂದು ಭಾವಿಸಬಹುದಾದಂಥ ಪಿಂಚಣಿ, ವಿಮೆ ಮತ್ತು ಭವಿಷ್ಯನಿಧಿಗಳನ್ನು ಸ್ಥಾಪಿಸತಕ್ಕದ್ದು:

ಪರಂತು, ಹಾಲಿ ನೌಕರರು, ತಾವು ಪ್ರಸ್ತುತವಿರುವ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ (ಯುಎಸ್‌ಐ) ಪಡೆಯಲು ಹಕ್ಕುಳ್ಳಂಥ ಹಳೆಯ ಪಿಂಚಣಿ ಅಥವಾ ಹೊಸ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಪಡೆಯುವುದು ಮುಂದುವರೆಯತಕ್ಕದ್ದು. ಇದನ್ನು ಅವರಿಗೆ ಅನಾನುಕೂಲವಾಗುವಂತೆ ಮಾರ್ಪಡಿಸತಕ್ಕದ್ದಲ್ಲ.

51. ಸಾಂದರ್ಭಿಕ ಖಾಲಿ ಹುದ್ದೆಗಳ ಭರ್ತಿ.- ಈ ಅಧಿನಿಯಮದಲ್ಲಿ ಅನ್ಯಥಾ ಉಪಬಂಧಿಸದುದನ್ನುಳಿದು, ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರದ ಅಥವಾ ಇತರ ನಿಕಾಯದ ಅಧಿಕಾರೇತರ ಸದಸ್ಯನ ಪದಾವಧಿಯ ಮುಕ್ತಾಯಕ್ಕೆ ಮೊದಲು, ಅಂಥ ಸದಸ್ಯನ ಪದದಲ್ಲಿ ಯಾವುದೇ ಖಾಲಿಹುದ್ದೆ ಸೃಜನೆಯಾದಾಗ, ಆ ಖಾಲಿ ಹುದ್ದೆಯನ್ನು ನಾಮನಿರ್ದೇಶನ, ನೇಮಕಾತಿ ಅಥವಾ ಸಂದರ್ಭಾನುಸಾರ, ಸದಸ್ಯನ ಸಹ-ಸದಸ್ಯತ್ವದ ಮೂಲಕ ಅನುಕೂಲಕರವಾಗಿ ಸಾಧ್ಯವಿದ್ದಷ್ಟು ಬೇಗನೆ ಭರ್ತಿ ಮಾಡತಕ್ಕದ್ದು ಮತ್ತು ಆತನು, ಅಂಥ ಖಾಲಿ ಹುದ್ದೆಯು ಸೃಜನೆಯಾಗದಿದ್ದರೆ, ಯಾವ ಸದಸ್ಯನ ಸ್ಥಾನದಲ್ಲಿ ಆತನನ್ನು ನಾಮನಿರ್ದೇಶಿಸಲಾಗಿದೆಯೋ, ನೇಮಕ ಮಾಡಲಾಗಿದೆಯೋ ಅಥವಾ ಸಹ-ಸದಸ್ಯನನ್ನಾಗಿ ಸೇರಿಸಿಕೊಳ್ಳಲಾಗಿದೆಯೋ ಆ ಸ್ಥಾನವನ್ನು ಅವನು ಹಾಗೆ ಹೊಂದಿರಬಹುದಾದಷ್ಟು ಕಾಲ ಮಾತ್ರವೇ ಪದಧಾರಣ ಮಾಡತಕ್ಕದ್ದು.

52. ತಪಾಸಣೆ ಮತ್ತು ನಿಯಂತ್ರಣ.- (1) ಕುಲಾಧ್ಯಕ್ಷನು, ಸ್ವಯಂಪ್ರೇರಿತವಾಗಿ ಅಥವಾ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ, ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳನ್ನು ಒಳಗೊಂಡ ವಿಚಾರಣಾ ಆಯೋಗವು ಮಾಡಬೇಕಾದ ತಪಾಸಣೆಯನ್ನು, ಆತನಿಗೆ ನಿರ್ದೇಶಿಸಬಹುದಾದಂತೆ, ಕಟ್ಟಡಗಳ, ಪ್ರಯೋಗಾಲಯಗಳ, ಗ್ರಂಥಾಲಯಗಳ, ವಸ್ತು ಸಂಗ್ರಹಾಲಯಗಳ, ಕಾರ್ಯಗಾರಗಳ ಮತ್ತು ವಿಶ್ವವಿದ್ಯಾಲಯವು ನಿರ್ವಹಿಸಿದ, ನೋಡಿಕೊಳ್ಳುತ್ತಿರುವ, ಗುರುತಿಸಿದ ಅಥವಾ ಅನುಮೋದಿಸಿದ ಸಾಧನ-ಸಲಕರಣೆಯನ್ನು ಹಾಗೂ ವಿಶ್ವವಿದ್ಯಾಲಯವು ನಡೆಸಿದ ಅಥವಾ ಮಾಡಿದ ಪರೀಕ್ಷೆಗಳು, ಬೋಧನೆ ಮತ್ತು ಇತರ ಕಾರ್ಯದ ಹಾಗೂ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪೂರಕವಾದ ಯಾವುದೇ ವಿಷಯದ ಸಂಬಂಧದಲ್ಲಿ ಅಂಥ ರೀತಿಯಲ್ಲಿ ವಿಶ್ವವಿದ್ಯಾಲಯದ ಯಾರೇ ನೌಕರನ ವಿರುದ್ಧದ ಯಾವುದೇ ನಿರ್ದಿಷ್ಟ ಆರೋಪಗಳ ತಪಾಸಣೆ ಮಾಡಬಹುದು.

(2) (1)ನೇ ಉಪ-ಪ್ರಕರಣದ ಅಡಿಯಲ್ಲಿ ತಪಾಸಣೆ ಅಥವಾ ವಿಚಾರಣೆ ಮಾಡಲು ನಿರ್ದೇಶಿಸಿದ ಆಯೋಗವು, ಆ ಉದ್ದೇಶಕ್ಕಾಗಿ, ಸಂಬಂಧಪಟ್ಟ ವಿದ್ಯಾಲಯಗಳಿಗೆ ಅಥವಾ ವಿಭಾಗಗಳಿಗೆ ಅಥವಾ ಕೇಂದ್ರಗಳಿಗೆ, ಆವರಣಗಳಿಗೆ ಪ್ರವೇಶ ಹೊಂದಿರತಕ್ಕದ್ದು ಮತ್ತು ಅವಶ್ಯವಿರಬಹುದಾದಂಥ ಲೆಕ್ಕಪತ್ರಗಳನ್ನು ಅಥವಾ ಇತರ ದಾಖಲೆಗಳನ್ನು ಪಡೆಯುವಂತಿರತಕ್ಕದ್ದು.

(3) ಆಯೋಗವು, ತಪಾಸಣೆಯ ಅಥವಾ ವಿಚಾರಣೆಯ ಫಲಿತಾಂಶದ ವರದಿಯನ್ನು ಕುಲಾಧ್ಯಕ್ಷನಿಗೆ ಸಲ್ಲಿಸತಕ್ಕದ್ದು ಮತ್ತು ಅದರ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.

(4) ವರದಿಯನ್ನು ಸ್ವೀಕರಿಸಿದ ಕೂಡಲೇ, ಕುಲಾಧ್ಯಕ್ಷನು, ಅವಶ್ಯವಿರಬಹುದಾದಂತೆ ಅಥವಾ ಆತನು ಶಿಫಾರಸು ಮಾಡಬಹುದಾದಂತೆ, ಅದರ ಮೇಲಿನ ತನ್ನ ನಿರ್ಣಯಗಳನ್ನು ದಾಖಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅದನ್ನು ಸಲ್ಲಿಸತಕ್ಕದ್ದು.

(5) ವಿಚಾರಣಾ ಅಥವಾ ತಪಾಸಣಾ ವರದಿಯಲ್ಲಿನ ನಿರ್ಣಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಿರ್ದೇಶಿಸಬಹುದಾದಂಥ ಕ್ರಮವನ್ನು ಪ್ರಾರಂಭಿಸಲು ಆಡಳಿತ ಮಂಡಳಿಗೆ ಅಥವಾ ನಿರ್ದೇಶಕರಿಗೆ ರಾಜ್ಯ ಸರ್ಕಾರವು ಶಿಫಾರಸ್ಸು ಮಾಡತಕ್ಕದ್ದು ಮತ್ತು ಆಡಳಿತ ಮಂಡಳಿಯು ಸರ್ಕಾರದ ನಿರ್ದೇಶನಗಳನ್ನು ಅನುಷ್ಠಾನಗೊಳಿಸತಕ್ಕದ್ದು.

53. ಈ ಅಧಿನಿಯಮವು ಇತರ ಅಧಿನಿಯಮಿತಿಗಳ ಮೇಲೆ ಪ್ರಭಾವ ಹೊಂದಿರುವುದು.- ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಅಥವಾ ಈ ಅಧಿನಿಯಮವನ್ನು ಹೊರತುಪಡಿಸಿ, ಯಾವುದೇ ಕಾನೂನಿನ ಕಾರಣದಿಂದಾಗಿ ಜಾರಿಯಾಗುತ್ತಿರುವ ಯಾವುದೇ ಲಿಖಿತ ಪತ್ರದಲ್ಲಿ ಅಸಂಗತವಲ್ಲದ ಯಾವುದನ್ನೂ ಒಳಗೊಂಡಿದ್ದರೂ, ಈ ಅಧಿನಿಯಮದ ಉಪಬಂಧಗಳು ಮತ್ತು ಅದರಡಿ ರಚಿಸಿದ ಯಾವುದೇ ನಿಯಮ/ವಿನಿಯಮ ಪರಿಣಾಮಕಾರಿಯಾಗತಕ್ಕದ್ದು.

54. ತಾತ್ಕಾಲಿಕ ಉಪಬಂಧಗಳು.- ರಾಜ್ಯ ಸರ್ಕಾರವು, ಈ ಅಧಿನಿಯಮದ ಉಪಬಂಧಗಳಿಗೆ ಬಾಧಕವಾಗದಂತೆ, ಪ್ರಸ್ತುತ ಇರುವ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜ್ (ಯುಪಿಸಿಇ) ಅನ್ನು ಈಗಾಗಲೇ ಯುಪಿಸಿಇಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಒಳಗೊಂಡಂತೆ ವಿಶ್ವವಿದ್ಯಾಲಯಕ್ಕೆ ಸುಗಮ ವರ್ಗಾವಣೆ ಮಾಡುವುದಕ್ಕೆ ಅಗತ್ಯವಿರಬಹುದಾದಂಥ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವೆಂದು ಹಾಗೂ ವಿಹಿತವೆಂದು ಪರಿಗಣಿಸಿದರೆ, ಅಧಿಸೂಚನೆ ಮೂಲಕ ಹಾಗೆ ಮಾಡಬಹುದು.

55. ಕೆಲವು ಪರೀಕ್ಷೆಗಳನ್ನು ಉಳಿಸುವುದು.- ಈ ಅಧಿನಿಯಮ, ರಾಜ್ಯ ವಿಶ್ವವಿದ್ಯಾಲಯದ ಅಧಿನಿಯಮ 2000 ಅಥವಾ ಅದರಡಿಯಲ್ಲಿ ರಚಿಸಿದ ಪರಿನಿಯಮಗಳು, ಆರ್ಡಿನೆನ್ಸ್‌ಗಳು, ವಿನಿಯಮಗಳು ಮತ್ತು ನಿಯಮಗಳಲ್ಲಿ ಏನೇ ಇದ್ದರೂ, ಈ ಅಧಿನಿಯಮದ ಪ್ರಾರಂಭದ ನಿಕಟ ಪೂರ್ವದಲ್ಲಿ,-

(ಎ) ಜಾರಿಯಲ್ಲಿರುವ ಪರಿನಿಯಮಗಳು, ಆರ್ಡಿನೆನ್ಸ್‌ ಗಳು, ವಿನಿಯಮಗಳು ಮತ್ತು ನಿಯಮಗಳ ಅನುಸಾರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿಗಾಗಿ ಯಾರೇ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿದ್ದರೆ ಈ ವಿಶ್ವವಿದ್ಯಾಲಯವು ಅಂಥ ಪರೀಕ್ಷಾ ವ್ಯವಸ್ಥೆಯನ್ನು ಕಲ್ಪಿಸುವವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗೆ ಆತನು ಪ್ರವೇಶ ಪಡೆಯಬಹುದು ಮತ್ತು ಆತನು ಅಂಥ ಪರೀಕ್ಷೆಗಳ ಫಲಿತಾಂಶವಾಗಿ ಯಾವುದಕ್ಕೆ ಅರ್ಹನಾಗುವನೋ ಅಂಥ ಪದವಿಗಳು ಅಥವಾ ಡಿಪ್ಲೋಮಗಳನ್ನು ಆತನಿಗೆ ಪ್ರಧಾನ ಮಾಡತಕ್ಕದ್ದು.

(ಬಿ) ಬೆಂಗಳೂರು ವಿಶ್ವವಿದ್ಯಾಲಯವು ಯಾವುದೇ ಪರೀಕ್ಷೆಯನ್ನೂ ನಡೆಸಿದ್ದು, ಅದರ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಆದರೆ ಅದಕ್ಕೆ ಸಂಬಂಧಿಸಿದ ಪದವಿಗಳನ್ನು ಅಥವಾ ಡಿಪ್ಲೋಮಗಳನ್ನು ಪ್ರಧಾನ ಮಾಡಿಲ್ಲದಿದ್ದರೆ ಅಥವಾ ನೀಡಿಲ್ಲದಿದ್ದರೆ ಅಥವಾ ಅಂಥ ಯಾವುದೇ ಪರೀಕ್ಷೆಯ ಫಲಿತಾಂಶವನ್ನು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಿಸಿಲ್ಲದಿದ್ದರೆ, ಆಗ ಅಂಥ ಪರೀಕ್ಷೆಯನ್ನು ಬೆಂಗಳೂರು ವಿಶ್ವವಿದ್ಯಾಲಯವು ನಡೆಸಿದೆ ಎಂದು ಭಾವಿಸತಕ್ಕದ್ದು.

56. ತೊಂದರೆಗಳ ನಿವಾರಣಾ ಅಧಿಕಾರ.- (1) ಈ ಅಧಿನಿಯಮದ ಉಪಬಂಧಗಳನ್ನೂ ಜಾರಿಗೊಳಿಸುವಲ್ಲಿ ಯಾವುದೇ ತೊಂದರೆಯು ಉದ್ಭವಿಸಿದರೆ ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ಆದೇಶದ ಮೂಲಕ ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಾಗದಂಥ, ತೊಂದರೆಗಳ ನಿವಾರಣೆಗೆ ಅಗತ್ಯವೆಂದು ಅಥವಾ ವಿಹಿತವೆಂದು ಕಂಡುಬರುವಂಥ ಉಪಬಂಧಗಳನ್ನು ಕಲ್ಪಿಸಬಹುದು:

ಪರಂತು, ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಐದು ವರ್ಷಗಳ ಮುಕ್ತಾಯವಾದ ತರುವಾಯ ಈ ಪ್ರಕರಣದಡಿಯಲ್ಲಿ ಅಂಥ ಯಾವುದೇ ಆದೇಶವನ್ನು ಮಾಡತಕ್ಕದ್ದಲ್ಲ.

(2) ಈ ಪ್ರಕರಣದ ಅಡಿಯಲ್ಲಿ ಹೊರಡಿಸಿದ ಪ್ರತಿಯೊಂದು ಆದೇಶವನ್ನು ಅದನ್ನು ಹೊರಡಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲದ ಮುಂದೆ ಮಂಡಿಸತಕ್ಕದ್ದು.

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ), ಬೆಂಗಳೂರು, ಭಾರತದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿದ್ದು, ಇದು 1917ರಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿಸಲ್ಪಟ್ಟಿರುತ್ತದೆ. ಇದು 1964ರಿಂದ ಬೆಂಗಳೂರು ವಿಶ್ವವಿದ್ಯಾಲಯದ ಒಂದು ಸಂಯೋಜಿತ ಕಾಲೇಜು ಆಗಿರುತ್ತದೆ. ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ), ಇಂಜಿನಿಯರಿಂಗ್‌ನ ಹಲವಾರು ಶಾಖೆಗಳಲ್ಲಿ ಅನೇಕ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರಲ್ ಪದವಿಗಳನ್ನು ನೀಡುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಸಂಸ್ಥೆಯಿಂದ ಪದವಿ ಪಡೆದು ಶೈಕ್ಷಣಿಕ, ಕೈಗಾರಿಕಾ, ಸೇವಾ, ಸಂಶೋಧನಾ ಮತ್ತು ಸರ್ಕಾರಿ ವಲಯಗಳಲ್ಲಿ ಮಹತ್ತರವಾದ ಸ್ಥಾನಮಾನಗಳನ್ನು ಹೊಂದಿದ್ದಾರೆ. ಕರ್ನಾಟಕ ಸರ್ಕಾರವು ಹಿತಾಸಕ್ತಿದಾರರ ನಿರೀಕ್ಷೆಗಳಿಗೆ ತಕ್ಕಂತೆ ಮುನ್ನಡೆಯಲು ಮತ್ತು ಸದರಿ ಸಂಸ್ಥೆಯನ್ನು ರಾಷ್ಟ್ರದ ಇಂಜಿನಿಯರಿಂಗ್ ಕಾಲೇಜುಗಳಲ್ಲೇ ಅಗ್ರ ಸ್ಥಾನಕ್ಕೆ ಕೊಂಡೊಯ್ಯಲು ಪ್ರಸ್ತುತ ಸ್ಪರ್ಧಾತ್ಮಕ ಪರಿಸರದಲ್ಲಿ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವುದು ಸೂಕ್ತವೆಂದು ಭಾವಿಸಿರುತ್ತದೆ. ಈ ಸಂಬಂಧದಲ್ಲಿ, ಸರ್ಕಾರವು ಶ್ರೀ ಎಸ್. ವಿ. ರಂಗನಾಥ್, ಭಾ.ಆ.ಸೇ (ನಿವೃತ್ತ), ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಸಮಿತಿಯು ತನ್ನ ವರದಿಯಲ್ಲಿ ಯುವಿಸಿಇಯನ್ನು ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಣೆ (ಸಿಒಇಪಿ) ಮಾದರಿಯಲ್ಲಿ "ಐಐಟಿ ಮಾದರಿ"ಯ ಒಂದು ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸುವಂತೆ ಶಿಫಾರಸ್ಸು ಮಾಡಿದೆ. ಈ ವಿಧೇಯಕವು ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಬೆಂಗಳೂರು ಇದನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ಸ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ಸ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಇತರ ರಾಷ್ಟ್ರೀಯ ಮಹತ್ವದ ಸಂಸ್ಥೆಗಳ ಮಾದರಿಯಲ್ಲಿ ರೂಪಿಸುವುದರಿಂದ:

ಇಂಜಿನಿಯರಿಂಗ್ ಹಾಗೂ ಸಂಬಂಧಿತ ಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ಉತ್ಕೃಷ್ಟ ಗುಣಮಟ್ಟಗಳನ್ನು ಹೊಂದಲು, ಸಂಸ್ಥೆಯನ್ನು ಸಶಕ್ತಗೊಳಿಸುವ ದೃಷ್ಟಿಯಿಂದ ಸ್ವಾಯತ್ತತೆಯನ್ನು ನೀಡಲು ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಬೆಂಗಳೂರು, ಇದನ್ನು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ, (ಯುವಿಸಿಇ) ಬೆಂಗಳೂರು, ಎಂಬುದಾಗಿ ಘೋಷಿಸಿ, ರಚಿಸುವುದು ಅವಶ್ಯಕವೆಂದು ಪರಿಗಣಿಸಿದೆ.

ಆದ್ದರಿಂದ ಈ ವಿಧೇಯಕ.

ಆರ್ಥಿಕ ಜ್ಞಾಪನ ಪತ್ರ

ಈ ವಿಧೇಯಕದ ಉದ್ದೇಶಗಳಿಗೆ ಅನುಗುಣವಾಗಿ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಬೆಂಗಳೂರು ಇದನ್ನು ಐಐಟಿ ಮಾದರಿಯಲ್ಲಿ ಸ್ವಾಯತ್ತ ಉತ್ಕೃಷ್ಟ ಸಂಸ್ಥೆಯನ್ನಾಗಿ ಮೇಲ್ವರ್ಗೀಕರಿಸುವ ಕುರಿತು ಚರ್ಚಿಸಲು ತಜ್ಞರ ಸಮಿತಿಯನ್ನು ರಚಿಸಲಾಯಿತು ಮತ್ತು ಈ ಸಮಿತಿಯು ಅದರ ಜಾರಿಗೆ ಸಂಬಂಧಿಸಿದ ಕಾರ್ಯನಿರ್ವಹಣಾ ವಿಧಿ ವಿಧಾನಗಳು ಮತ್ತು ಯೋಜನಾ ಕಾರ್ಯಚೌಕಟ್ಟನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತದೆ.

ಸಮಿತಿಯು, ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜನ್ನು ತಾಂತ್ರಿಕ ಶಿಕ್ಷಣ ರಂಗದಲ್ಲಿ ಒಂದು ಅತ್ಯುತ್ತಮ ಸಂಸ್ಥೆಯನ್ನಾಗಿ ರೂಪಿಸುವ ದೂರದೃಷ್ಟಿಯಿಂದ, ಕಲಿಕೆ ಮತ್ತು ನಾವಿನ್ಯತೆ ಹಾಗೂ ವಿಶ್ವದರ್ಜೆಯ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದ ಸಹಭಾಗಿತ್ವವನ್ನು ಸಾಧ್ಯಗೊಳಿಸುವಂಥ ಮತ್ತು ಅವುಗಳಿಗೆ ಉತ್ತೇಜನ ನೀಡುವಂಥ ವಿತ್ತೀಯ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆ, ಮೂಲಸೌಕರ್ಯಕ್ಕೆ ಸಂಬಂಧಿಸಿದ ಸುಸಂಬದ್ಧ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಿದೆ.

ಸಮಿತಿಯು, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಲ್ಲಿ ಹಾಗೂ ಭಾರತದಲ್ಲಿನ ಇತರ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅಸ್ತಿತ್ವದಲ್ಲಿರುವಂಥ ಹಣಕಾಸು ನೆರವಿನ ಮಾದರಿಗಳ ಬಗ್ಗೆ ಸಹ ಅಧ್ಯಯನ ನಡೆಸಿದೆ ಮತ್ತು ಬಂಡವಾಳದ ಅಗತ್ಯತೆ, ಆದಾಯದ ಮೂಲಗಳು, ಕಾರ್ಯನಿರ್ವಹಣಾ ವೆಚ್ಚಗಳು ಮತ್ತು ಸರ್ಕಾರದ ನೆರವಿನ ಪ್ರಮಾಣ ಇತ್ಯಾದಿಗಳಿಗೆ ಸಂಬಂಧಿಸಿದ ಮಾದರಿ ಮುನ್ನಂದಾಜುಗಳೊಂದಿಗೆ 10 ವರ್ಷಗಳ ವಿತ್ತೀಯ ಕ್ರಿಯಾ ಯೋಜನೆಯನ್ನು ಶಿಫಾರಸ್ಸು ಮಾಡಿದೆ. 2020-21ನೇ ಆರ್ಥಿಕ ವರ್ಷದ ಆಯವ್ಯಯದಲ್ಲಿ ಮೀಸಲಿರಿಸಿದ 10 ಕೋಟಿ ರೂಪಾಯಿಗಳ ಜೊತೆಗೆ ರಾಜ್ಯ ಸರ್ಕಾರವು ಈ ಉದ್ದೇಶವನ್ನು ಈಡೇರಿಸಲು 2021-22ನೇ ಆರ್ಥಿಕ ವರ್ಷಕ್ಕಾಗಿ ರೂ.50 ಕೋಟಿ ಮೊತ್ತದ ನಿಧಿಯನ್ನು ಒದಗಿಸುವ ಅಗತ್ಯವಿರುತ್ತದೆ.

ಆದ್ದರಿಂದ, ಈ ಹಂತದಲ್ಲಿ ಪ್ರಸ್ತಾವಿತ ಶಾಸನಾತ್ಮಕ ಕ್ರಮದಲ್ಲಿ ಯಾವುದೇ ಹೆಚ್ಚುವರಿ ವೆಚ್ಚ ಒಳಗೊಂಡಿರುವುದಿಲ್ಲ.

ಪ್ರತ್ಯಾಯೋಜಿತ ಶಾಸನ ಕುರಿತು ಜ್ಞಾಪನ ಪತ್ರ

ಖಂಡ- 39:	ಉಪಖಂಡ(5), ವಿಶ್ವವಿದ್ಯಾಲಯವು ಅಂಥ ದಸ್ತಾವೇಜು ಮತ್ತು ವಿವರಗಳೊಂದಿಗೆ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸತಕ್ಕದಂಥ ನಮೂನೆಯನ್ನು ನಿಯಮಗಳ ಮೂಲಕ ಗೊತ್ತುಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ಖಂಡ- 41:	ಉಪಖಂಡ(1) ವಿಶ್ವವಿದ್ಯಾಲಯದ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆ ಮಾಡಲು ಅಂಥ ಲೆಕ್ಕಪರಿಶೋಧಕರನ್ನು ನಿಯಮಗಳ ಮೂಲಕ ಗೊತ್ತುಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಪ್ರಸ್ತಾವಿತ ಶಾಸನಾತ್ಮಕ ಕ್ರಮವು ವಾಡಿಕೆಯ ಸ್ವರೂಪದ್ದಾಗಿರುತ್ತದೆ.

ಡಾ.ಅಶ್ವಥನಾರಾಯಣ ಸಿ,
ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ,
ಜೈವಿಕ ತಂತ್ರಜ್ಞಾನ,ವಿಜ್ಞಾನ ಮತ್ತು
ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಮಂತ್ರಿ

ಎಂ.ಕೆ. ವಿಶಾಲಾಕ್ಷಿ
ಕಾರ್ಯದರ್ಶಿ(ಪ್ರ)
ಕರ್ನಾಟಕ ವಿಧಾನಸಭೆ